

ಅಭಿವೃದ್ಧಿ ಅಧಾರಿತ ಒಕ್ಕಲೆಬ್ಬಿಸುವಿಕೆ
ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು
ಮಾರ್ಗದರ್ಶಿಗಳ ಕೈಪಿಡಿ

ಮೆಚ್ಚಿನ ಮೂಲಿಕಿಗಾಗಿ ಸಂಪರ್ಕಿಸಿ

ಹೃತಾರ್ಥಕರು

ವಸತಿ ಮತ್ತು ಭೂಮಿ ಹಕ್ಕುಗಳ ಜಾಲ

ನಿ-18/1, ನಿಖಳಮುದ್ರೀನ್ ವೇಸ್, ಲೋಯರ್ ಗ್ರಿಂಡ್ ಫ್ಲೋರ್
ಹವಡೆಪಲ - 110013, ಬೆಂಗಳೂರು

ಮೊ: 011-2435-8492

hlrnsouthasia@gmail.com / www.hic-sarp.org

ಬಯಾಂಯ ಕಾನೂನು ವೇದಿಕೆ

122/4, ಇಸ್ಟಂಟ್ ರೋಡ್, ಪಿಡಾಚಿನಗರ
ಬೆಂಗಳೂರು - 560 001

ಮೊ: 080-2286-8457

ಉಂಗ್ರೇ ಮೂಲ

ವಸತಿ ಮತ್ತು ಭೂಮಿ ಹಕ್ಕುಗಳ ಜಾಲ

ಕನ್ನಡ ಅನುವಾದ

ಮ. ಶರಸ್ವತಿ

ಮುದ್ರಕರು

ಸ್ರಗತಿ ಗ್ರಾಫಿಕ್ಸ್-ಬೆಂಗಳೂರು, 080-23409512

ಅಭಿವೃದ್ಧಿ ಆರ್ಥಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಿಡಿ

ಅಭಿವೃದ್ಧಿ ಆರ್ಥಾರಿತ ಒಕ್ಕಲೆಬ್ಬಿಸುವಿಕೆ
ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು
ಮಾರ್ಗದರ್ಶಿಗಳ ಕೈಪಿಡಿ



ವಸತಿ ಮತ್ತು ಭೂಮಿ
ಹಕ್ಕುಗಳ ಜಾಲ



ಪರ್ಯಾಯ ಕಾನೂನು
ವೇದಿಕೆ

ಅಭಿವೃದ್ಧಿ ಆರ್ಥಿಕ ವರ್ಗದಲ್ಲಿ ಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತೆ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಗಿಡಿ

ಪರಿವಿಡಿ

ಪ್ರಾಣವನೆ

ಸಾರಾಂಶ

ಅಭಿವೃದ್ಧಿ ಆರ್ಥಿಕ ವರ್ಗದಲ್ಲಿ ಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತೆ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳು

ಮೂಲ ಪಠ್ಯ

ಅಭಿವೃದ್ಧಿ ಆರ್ಥಿಕ ವರ್ಗದಲ್ಲಿ ಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತೆ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳು

ಅಭಿಪ್ರಾಯದಿ ಆಧಾರಿತ ಒಕ್ಕೆಲ್ಲಿನುಂಟಿರುವುದಕ್ಕೆ ಮತ್ತು ಸ್ಥಳಾಂತರಿಸುವುದಕ್ಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

■ ಪ್ರಸ್ತಾವನೆ

ಸೂಕ್ತ ವಸತಿಯ ಹಕ್ಕು ಮಾನವ ಹಕ್ಕು

ವಸತಿ ಎಂಬುದು ಸಾಧಿಸಬೇಕಾದ ಗುರಿಯಷ್ಟೆ, ಅಲ್ಲ: ಅದು ಎಲ್ಲ ಮನುಷ್ಯ ಜೀವಿಗಳ ಮೂಲಭೂತ ಮಾನವಹಕ್ಕಾಗಿದೆ. ಇದನ್ನು 1948ರ ಮಾನವಹಕ್ಕುಗಳ ಸಾರ್ವತ್ರಿಕ ಫೋರ್ಮಣಣೆಯು ಸಹ ಎತ್ತಿ ಹಿಡಿಯುತ್ತದೆ. ಉತ್ತಮ ಜೀವನ ಮಟ್ಟಕ್ಕೆ ಅತ್ಯಗತ್ಯವಾದ ಸೂಕ್ತ ವಸತಿಯು, ಮಾನವಹಕ್ಕುಗಳ ಬಹು ಮುಖ್ಯ ಅಂಶವಾಗಿದೆ ಎಂಬುದನ್ನು ಸಾರ್ವತ್ರಿಕ ಫೋರ್ಮಣಣೆಯು ಗುರುತಿಸುತ್ತದೆ. ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ಅದರ ವ್ಯಾಖ್ಯಾನವು ‘ವಸತಿ ಎಂಬುದು ನಾಲ್ಕು ಗೋಡೆಗಳು ಮತ್ತು ಒಂದು ಭಾವಣೆಯ ಭೌತಿಕ ರಚನೆಯಷ್ಟೆ ಅಲ್ಲ ಎಂದು ಸ್ವಷ್ಟವಾಗಿ ಹೇಳಿದೆ. ಆದರೆ ಜಗತ್ತಿನ ಬಹುಸಂಖ್ಯಾತ ಜನರು ಎಂತರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಜಗತ್ತಿನ ಅರ್ಥದಷ್ಟು ಜನಸಂಖ್ಯೆ ಸೂಕ್ತ ಎನಿಸಿಕೊಳ್ಳಲು ಅಗತ್ಯವಾದ ವಸತಿ ಹಕ್ಕನ್ನು ಹೊಂದಿಲ್ಲ. ಮಾನವಹಕ್ಕುಗಳ ಸಾರ್ವತ್ರಿಕ ಫೋರ್ಮಣಣೆಯ ಕಲಮು 25.1ರ ಪ್ರಕಾರ ಉತ್ತಮ ಗುಣಮಟ್ಟಿದ ಜೀವನವು “ಪ್ರತಿಯೊಬ್ಬರಿಗೂ ಉತ್ತಮ ಜೀವನಮಟ್ಟಿದ ಹಕ್ಕು ಇದೆ. ಉಂಟ, ಬಟ್ಟೆ, ವಸತಿ, ವೈದ್ಯಕೀಯ ಸೇವೆ ಮತ್ತು ಅಗತ್ಯ ಸಾಮಾಜಿಕ ಸೇವೆಗಳು ಹಾಗು ನಿರುದ್ಯೋಗ, ಕಾಯಿಲೆ, ಅಂಗವಿಕಲತೆ, ವೈಧವ್ಯ, ಮುಷ್ಟ ಅಥವ ಇನ್ನಾವುದೇ ಜೀವನಾಧಾರದ ಕೊರತೆಯಂತಹ ಕ್ಷೇತ್ರಗಳಲ್ಲಿ ತನ್ನ ಹಾಗು ತನ್ನ ಕುಟುಂಬದವರ ಕ್ಷೇಮವನ್ನು ಒಳಗೊಂಡಿದೆ.

1966 ರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದಲ್ಲಿ ಮಾನವಹಕ್ಕುಗಳ ಸಾರ್ವತ್ರಿಕ ಫೋರ್ಮಣಣೆಯ ಸೌಲಭ್ಯಗಳನ್ನು ಅಧರಿಸಿ ಸೂಕ್ತ ವಸತಿಯನ್ನು ಪರಿಷ್ಕರಿಸಿ ಶಾತ್ರೀ ಪಡೆಸಲಾಯಿತು. ಒಪ್ಪಂದದ ಕಲಮು 11.1ರಲ್ಲಿ ಗುರುತಿಸಿ ಫೋರ್ಮಿಸಲಾಗಿರುವುದು ಏನೆಂದರೆ;

“ಒಪ್ಪಂದಕ್ಕೆ ಸಹಿ ಹಾಕಿರುವ ಎಲ್ಲ ಸರ್ಕಾರಗಳು, ಸೂಕ್ತ ಆಹಾರ, ಬಟ್ಟೆ ಮತ್ತು ವಸತಿ ಹಾಗು ಜೀವನಮಟ್ಟಿದ ನಿರಂತರ ಸುಧಾರಣೆಯನ್ನು ಒಳಗೊಂಡ ಸೂಕ್ತ ಜೀವನ ಮಟ್ಟವನ್ನು ವ್ಯಕ್ತಿಯೊಬ್ಬ ಹಾಗೂ ಅತನ ಕುಟುಂಬವು ಹೊಂದುವುದು ಪ್ರತಿಯೊಬ್ಬರ ಹಕ್ಕು” ಎಂದು.

ಸೂಕ್ತ ವಸತಿಯನ್ನು ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಯು, ಸೂಕ್ತ ವಸತಿ ಎಂಬ ಮಾನವಹಕ್ಕನ್ನು ಹೀಗೆ ವಿವರಿಸಿದೆ;

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

“ಶಾಂತಿ ಮತ್ತು ಘನತೆಯಿಂದ ಬದುಕಲು ಬೇಕಾದ ಸುರಕ್ಷಿತ ಹಾಗು ಸುಭದ್ರ ಮನೆ ಮತ್ತು ಸಮುದಾಯವನ್ನು ಗಳಿಸುವುದು ಮತ್ತು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಮಹಿಳೆ, ಮರುಷ, ತರುಣರ ಹಾಗು ಮಕ್ಕಳ ಹಕ್ಕಾಗಿದೆ”!

ಘನತೆಯ ಬದುಕಿನ ಹಕ್ಕಿನ ಸಾಧನೆಗೆ ಸೂಕ್ತ ವಸತಿಯ ಮಾನವ ಹಕ್ಕಿನ ಅಗತ್ಯವಿದೆ. ಅಲ್ಲದೆ, ಆಹಾರ, ಉದ್ಯೋಗ, ಆರೋಗ್ಯ, ನೀರು, ಭೂಮಿ ಮತ್ತು ಮನೆ ಹಾಗು ವ್ಯಕ್ತಿಯ ಭದ್ರತೆಯಂತಹ ಇತರ ಮಾನವಹಕ್ಕುಗಳೊಂದಿಗೆ ಅದು ನಿಕಟವಾಗಿ ಹೆಣೆದುಕೊಂಡಿದೆ.

ಎಲ್ಲರಿಗೂ ಸೂಕ್ತ ವಸತಿಯ ಮಾನವ ಹಕ್ಕಾನ್ನು ಖಾತ್ರಿ ಪಡಿಸುವುದರ ರಕ್ಷಣೆಯನ್ನು ಕಡ್ಡಾಯಗೊಳಿಸುವ ಹಲವಾರು ಅಂತರರಾಷ್ಟ್ರೀಯ ಮಾನವಹಕ್ಕುಗಳ ಒಪ್ಪಂದಕ್ಕೆ ಭಾರತ ಸಮೃದ್ಧಿಸಿದೆ. ಆದರೂ ಸಹ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಹುಸಂಖ್ಯಾತ ಭಾರತೀಯರು ಈ ಮೂಲಭೂತ ಹಕ್ಕಾನ್ನು ಪಡೆದುಕೊಂಡಿಲ್ಲ.

2001ರ ಜನಗಣತಿಯ ದತ್ತಾಂಶದ ಪ್ರಕಾರ ಭಾರತದ ಒಟ್ಟು ನಗರವಾಸಿಗಳಲ್ಲಿ 286 ಮಿಲಿಯನ್ ಜನರು ಸ್ತಂಗಳಲ್ಲಿ ವಾಸಿಸುತ್ತಿದ್ದಾರೆ. ಪ್ರಾರಂಭದ ಪ್ರಯತ್ನದ ಭಾಗವಾಗಿ ಪರಿಗಣಿಸಿರುವುದು 607 ನಗರಗಳನ್ನಷ್ಟೇ. ಎಲ್ಲ ನಗರಗಳನ್ನು ಲೆಕ್ಕೆಕ್ಕೆ ತೆಗೆದುಕೊಂಡರೆ ಸ್ತಂಗಳ ಸಂಖ್ಯೆ ಇನ್ನು ಹೆಚ್ಚಿತ್ತದೆ. ಸ್ತಂ ಕುರಿತ ಅಂಕಿ-ಅಂಶಗಳು, ಜನಗಣತಿಯ ಸಮಿತಿ, ರಾಷ್ಟ್ರೀಯ ಕಟ್ಟಡಗಳ ಸಂಸ್ಥೆ, ವಸತಿ ಹಾಗು ನಗರ ದಾರಿದ್ರ್ಯ ನಿರ್ಮಾರ್ಥಕ ಜಾಲಾಖೆಯ 2001ರ ಜನಗಣತಿಯ ಪ್ರಕಾರ ದೇಶದ ಒಟ್ಟು ಸ್ತಂ ನಿವಾಸಿಗಳ ಸಂಖ್ಯೆ 75.26 ಮಿಲಿಯನ್; ಇದು ನಗರದ ಒಟ್ಟು ಜನಸಂಖ್ಯೆಯ ಶೇ.26.31ರಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಬಾರತದ ನಗರವಾಸಿ ಸ್ತಂ ಜನಸಂಖ್ಯೆ 158.42 ಮಿಲಿಯನ್ ಎಂದು ಅಂದಾಜಿಸಿರುವ ವಿಶ್ವಸಂಸ್ಥೆಯ 2001ರ ಮಧ್ಯವಾರ್ಷಿಕ ವರದಿಯನ್ನು ಸಮಿತಿಯು ಒಳ್ಳಿದೆ. ದೊಡ್ಡ ನಗರಗಳಲ್ಲಿನ ಬಹುಸಂಖ್ಯಾತ ಜನರು ವಾಸಿಸುವುದು ಸ್ತಂಗಳಲ್ಲಿ ಹಾಗು ಅನ್ನಾಪಚಾರಿಕ ವಸತಿ ಪ್ರದೇಶಗಳಲ್ಲಿ. ನಾಗರಿಕ ಸಮಾಜ ಮತ್ತು ಸರ್ಕಾರಗಳಿರಿದರ ಅಂದಾಜಿನ ಪ್ರಕಾರ ಮುಂಬ್ಯೆನ ಶೇ.60ರಷ್ಟು ಮತ್ತು ದೆಹಲಿಯ ಶೇ.50ರಷ್ಟು ಜನಸಂಖ್ಯೆ ವಾಸಿಸುವುದು ಸ್ತಂ ಹಾಗು ಅನ್ನಾಪಚಾರಿಕ ವಸತಿ ಪ್ರದೇಶಗಳಲ್ಲಿ. ಕಳಪೆ ಗುಣಮಟ್ಟದ ವಸತಿಯನ್ನು ಸೇರಿಸಿಕೊಂಡರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ನಗರದ ಬಹುಪಾಲು ಜನಸಂಖ್ಯೆಯು ಅಶ್ಯಂತ ಕಡಿಮೆ ವಸತಿ ಹಾಗು ಮೂಲ ಸೌಕರ್ಯಗಳಲ್ಲಿ ವಾಸಿಸುತ್ತದೆ.

ಅಭಿವೃದ್ಧಿ ಆಧಾರಿತ ಒಕ್ಕಲೆಣಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನಗರದ ಬಡವರಿಗಾಗಿ ಇರುವ ಭಾರತ ಸರ್ಕಾರದ ರಾಜೀವ್ ಆವಾಸ್ ಯೋಜನೆಯ ಪೀಠಿಕೆಯಲ್ಲಿ ಹೀಗೆ ಹೇಳಲಾಗಿದೆ. ನಗರ ಯೋಜನಾ ವ್ಯವಸ್ಥೆಯು ಅಸಮಾನತೆಯಿಂದ ಕೂಡಿದ್ದ ಕೆಲವರನ್ನು ಹೊರಗಿಡುತ್ತದೆ; ಭೂಮಿ ಕುರಿತ ಕಾನೂನು, ನಿರ್ವಹಣೆ ವ್ಯವಸ್ಥೆ, ಜೀವನ ಮತ್ತು ಉದ್ಯೋಗ ಕುರಿತ ಯೋಜಿತ ಜೀವಚಾರಿಕ ವ್ಯವಸ್ಥೆಯೋಳಗೆ ಅನೋಪಚಾರಿಕ ದುಡಿಯುವ ವರ್ಗಗಳನ್ನು ಒಳಗೊಳ್ಳುವ ಅವಕಾಶವಿಲ್ಲದಿರುವುದನ್ನು ಸೂಚಿಸುತ್ತದೆ.²

ಗ್ರಾಮೀಣ ಪ್ರದೇಶದ ವಸತಿ ಹಾಗು ಜೀವನದ ಪರಿಸ್ಥಿತಿಯಂತೂ ಇನ್ನೂ ದಾರಣಾವಾಗಿದೆ.

ಕ್ಷೇತ್ರಾವಳಿಕೆಯ ವಸತಿ, ಮೂಲಸೌಕರ್ಯಗಳು ಹಾಗು ಒಡೆತನಕ್ಕೆ ಸಂಬಂಧಪಟ್ಟ ಕಾನೂನಿನ ಭದ್ರತೆಯ ಕೊರತೆಯು ಭಾರತದ ವಸತಿ ವ್ಯವಸ್ಥೆಗೆ ಸಂಬಂಧಪಟ್ಟ ಗಂಭೀರ ಅಂಶಗಳಾಗಿವೆ. 2007ರ ರಾಷ್ಟ್ರೀಯ ನಗರ ವಸತಿ ಹಾಗು ವಾಸಸ್ಥಳ ನೀತಿಯೂ ಸಹ “ಸ್ವಂಗಳಲ್ಲಿ ವಸತಿಯ ಗುಣಮಟ್ಟ ಅಶ್ವಂತ ಕಳಪೆಯಾಗಿದೆ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ ಒಡೆತನ ಕುರಿತ ಕಾನೂನಿನ ಅಭದ್ರತೆ”³ ಎಂಬುದನ್ನು ಒಪ್ಪಿಕೊಳ್ಳುತ್ತದೆ.

ಹತ್ತನೇ ಪಂಚವಾರ್ಷಿಕ ಯೋಜನೆಯ ಕೊನೆಯಲ್ಲಿ, ದೇಶದ ನಗರವಸತಿ ಕೊರತೆ 24.7 ಮಿಲಿಯನ್ ಇದ್ದುದು ಹನ್ಮೊಂದನೇ ಯೋಜನೆಯ ಹೊತ್ತಿಗೆ (2007-12) 26.53 ಮಿಲಿಯನ್‌ಗೆ ತಲುಪಿದೆ.⁴ ಇವರಲ್ಲಿ ಆರ್ಥಿಕವಾಗಿ ದುರ್ಬಲರಾದ ಮತ್ತು ಕಡಿಮೆ ಆದಾಯವಿರುವ ವರ್ಗಗಳು ಶೇ 99ರಷ್ಟಿದ್ದಾರೆ.⁵ 2007-2012ರ ಅವಧಿಯ ಗ್ರಾಮೀಣ ವಸತಿ ಕೊರತೆಯನ್ನು 47.43 ಮಿಲಿಯನ್ ಎಂದು ಅಂದಾಜಿಸಲಾಗಿದ್ದು ಅದರಲ್ಲಿ ಶೇ.90ರಷ್ಟು ಜನರು ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.⁶

ಭಾರತದಲ್ಲಿ ಸೂಕ್ತ ವಸತಿಯ ಮಾನವಹಕ್ಕಿನ ರಕ್ಷಣೆ

ಭಾರತದ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭಾತ್ಯತ್ವ ಮತ್ತು ನ್ಯಾಯದ ತತ್ವಗಳಿಗೆ ಬಧ್ಯವಾಗಿದೆ. ವಸತಿ ಹಕ್ಕನ್ನು ಸ್ವಷ್ಟವಾಗಿ ಮೂಲಭೂತ ಹಕ್ಕಾಗಿ ನೀಡಿಲ್ಲವಾದರೂ ಅದು ಸಂವಿಧಾನವು ನೀಡಿರುವ ಮೂಲಭೂತ ಹಕ್ಕಿಗಳು ಮತ್ತು ಮಾರ್ಗದರ್ಶಿ ತತ್ವಗಳ ಪರಿಧಿಯೋಳಗೆ ಬರುತ್ತದೆ.

ಭಾರತದ ಸಂವಿಧಾನವು ಒದಗಿಸಿರುವ ಮೂಲಭೂತ ಹಕ್ಕಿಗಳು ಒಳಗೊಂಡಿರುವುದು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- ಆಟಿಂಕಲ್ 14-ಕಾನೂನಿನ ಮುಂದೆ ಎಲ್ಲರೂ ಸಮಾನರು;
- ಆಟಿಂಕಲ್ 15(1)-ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಸಲ್ಲಿದು;
- ಆಟಿಂಕಲ್ 15(3)- ರಕ್ಷಣಾತ್ಮಕ ತತ್ವವನ್ನಾಧರಿಸಿ ಮಹಿಳೆ ಮತ್ತು ಮಕ್ಕಳಗಾಗಿ ವಿಶೇಷ ಸೌಲಭ್ಯಗಳು;
- ಆಟಿಂಕಲ್ 16- ಸರ್ಕಾರದ ಯಾವುದೇ ಕಭೇರಿಯಲ್ಲಿ ಉದ್ಯೋಗ ಅಥವ ನೇಮಕಾತಿಗೆ ಸಂಬಂಧಪಟ್ಟಿಂತೆ ಸಮಾನ ಅವಕಾಶ
- ಆಟಿಂಕಲ್ 19(1)(ಇ)-ಭಾರತದಾದ್ಯಂತ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ;
- ಆಟಿಂಕಲ್ 19(1)(ಇ)-ಭಾರತದಾದ್ಯಂತ ಯಾವುದೇ ಭಾಗದಲ್ಲಿ ನೆಲೆಸುವ ಮತ್ತು ವಾಸಿಸುವ ಸ್ವಾತಂತ್ರ್ಯ;
- ಆಟಿಂಕಲ್ 19(1)(ಜಿ) ಎಲ್ಲ ಪ್ರಜೆಗಳಿಗೂ ಯಾವುದೇ ವೃತ್ತಿಯನ್ನು ಆಚರಿಸಲು ಅಥವ ಯಾವುದೇ ಕಸುಬು, ವ್ಯಾಪಾರ ಅಥವಾ ವ್ಯವಹಾರವನ್ನು ಕೈಗೊಳ್ಳುವ ಹಕ್ಕು ಮತ್ತು
- ಆಟಿಂಕಲ್ 21-ಜೀವಿಸುವ ಹಾಗು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು

ಈ ಎಲ್ಲ ಹಕ್ಕುಗಳು ಸೂಕ್ತ ವಸತಿ ಹಾಗು ಭಾಂತಿ ಮಾನವಹಕ್ಕುಗಳ ರಕ್ಷಣೆ ಮತ್ತು ಖಾತ್ರಿಗೆ ಸಂಬಂಧಪಟ್ಟಿವೆ.

ಸಂವಿಧಾನದ ಆಟಿಂಕಲ್ 21ರಡಿ ಬರುವ ಜೀವಿಸುವ ಹಕ್ಕಿನಿಂದಲೇ (“ಕಾನೂನು ಸ್ಥಾಪಿಸಿರುವ ಕಾರ್ಯವಿಧಾನವನ್ನು ಹೊರತುಪಡಿಸಿ ಯಾವುದೇ ವೈಕೆಗೆ ಆತನ ಜೀವ ಹಾಗು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು) ಮೂಲಭೂತ ಮಾನವಹಕ್ಕಾದ ಸೂಕ್ತ ವಸತಿ ಹಕ್ಕು ಉದ್ಧವವಾಗಿದೆ ಎಂದು ಸುಖೀಂಕೋಟ್‌ಹೇಳಿದೆ. ನ್ಯಾಯಾಲಯದ ಹಲವಾರು ತೀರ್ಮಾಗಳು, ವಸತಿ ಹಕ್ಕು ಮತ್ತು ಆಟಿಂಕಲ್ 21 ಖಾತ್ರಿಪಡಿಸುವ ಜೀವಿಸುವ ಹಕ್ಕಿಗೂ ಇರುವ ಸಂಬಂಧವನ್ನು ಸ್ವಷ್ಟವಾಗಿ ಸಾಬೀತುಪಡಿಸಿವೆ.⁷

ಅಭಿವೃದ್ಧಿ ಆಧಾರಿತ ಒಕ್ಕಲೆಂಬುಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಯು.ಪಿ ಆವಾಸ್ ಏವಂ ವಿಕಾಸ್ ಪರಿಷದ್ ವಿಸ್ತಾರದಲ್ಲಿ ಹೊಸಿಂಗ್ ಸೌಸೈಟಿ ಲಿ., (1996)⁸ ಪ್ರಕರಣದಲ್ಲಿ ನ್ಯಾಯಾಲಯವು ಈ ರೀತಿ ಹೇಳಿದೆ; ‘ಆಶ್ರಯದ ಹಕ್ಕು ಮೂಲಭೂತ ಹಕ್ಕಾಗಿದ್ದ ಆಟಿಕಲ್ 19(1)(ಇ) ಖಾತ್ರಿಪಡಿಸುವ ನಿವಾಸದ ಹಕ್ಕು ಹಾಗು ಆಟಿಕಲ್ 21 ಖಾತ್ರಿಪಡಿಸುವ ಜೀವಿಸುವ ಹಕ್ಕಿನಿಂದ ಮೂಡಿದೆ.’

1981 ರಲ್ಲಿ ಘ್ರಾನ್ಸ್ ಕೋರಲಿ v/s ಯೂನಿಯನ್ ಟೆರಿಟರಿ ಆಫ್ ದೆಹಲಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್⁹ ಈರೀತಿ ಹೇಳಿದೆ;

ಜೀವಿಸುವ ಹಕ್ಕು, ಮಾನವ ಫನತೆಯಿಂದ ಬದುಕುವ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲದರೂಂದಿಗೂ ಆಂದರೆ ಕನಿಷ್ಠ ಅಗತ್ಯಗಳಾದ ಸೂಕ್ತ ಪೌಷ್ಟಿಕತೆ, ಬಟ್ಟೆ ಮತ್ತು ತಲೆ ಮೇಲಿನ ಸೂರು ಮತ್ತು ಓದುವ, ಬರೆಯುವ ಹಾಗು ವಿವಿಧ ರೀತಿಯಲ್ಲಿ ಅಭಿವೃದ್ಧಿಸುವ, ಮುಕ್ತ ಓದಾಟ ಮತ್ತು ಸಹಚೀವಿಗಳೊಂದಿಗೆ ಒಡನಾಡುವುದನ್ನು ಒಳಗೊಂಡಿದೆ.

ಚಮೇಲಿಸಿಂಗ್ ಅಂಡ್ ಅದರ್ನು v/s ಸೈಟ್ ಆಫ್ ಉತ್ತರಪ್ರದೇಶ (1996)¹⁰ ಪ್ರಕರಣದಲ್ಲಿ ನ್ಯಾಯಾಲಯವು ಜೀವಿಸುವ ಹಕ್ಕನ್ನು ಕುರಿತು ಸ್ವಾಷ ತಿಳಿವಳಿಕೆಯನ್ನು ನೀಡಿದೆ;

ಯಾವುದೇ ನಾಗರೀಕ ಸಮಾಜವು ಖಾತ್ರಿಪಡಿಸುವ ಜೀವಿಸುವ ಹಕ್ಕು, ಆಹಾರ, ನೀರು, ಉತ್ತಮ ವಾತಾವರಣ, ತಿಕ್ಷಣ, ವೃದ್ಯಕೀಯಸೇವೆ ಮತ್ತು ವಸತಿ ಹಕ್ಕಿಗೆ ಅನ್ಯಾಯಿಸುತ್ತದೆ. ಇವು ಯಾವುದೇ ನಾಗರೀಕ ಸಮಾಜಕ್ಕೆ ತಿಳಿದಿರುವ ಮೂಲಭೂತ ಮಾನವಹಕ್ಕುಗಳಾಗಿವೆ. ಎಲ್ಲ ನಾಗರೀಕ, ಮಾನವಹಕ್ಕುಗಳ ಸಾರ್ವತ್ರಿಕ ಫೋರ್ಮಾಟಣೆ ಅಥವ ಭಾರತೀಯ ಸಂವಿಧಾನವು ಒಳಗೊಂಡಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಮೂಲಭೂತ ಹಕ್ಕುಗಳಿಲ್ಲದೆ ಚಲಾಯಿಸಲು ಸಾಧ್ಯವಿಲ್ಲ.

ತೀರ್ಮೆ ಆಶ್ರಯ ಹಕ್ಕು ಮತ್ತು ಸೂಕ್ತ ವಸತಿ ಹಕ್ಕನ್ನು ಸ್ವಾಷವಾಗಿ ವಿವರಿಸಿದೆ; ಮಾನವ ಜೀವಿಯ ಆಶ್ರಯ ಎಂಬುದು ಕೇವಲ ಆತನ ಜೀವ ಮತ್ತು ಕೈಕಾಲುಗಳ ರಕ್ಷಣೆಯಲ್ಲ. ಅದು ಆತ ದೃಷ್ಟಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಬೆಳೆಯುವ ಅವಕಾಶಗಳನ್ನು ಹೊಂದಿರುವ ಮನೆ. ಹಾಗಾಗಿ ಸೂಕ್ತ ವಾಸಸ್ಥಳ, ಸುರಕ್ಷಿತ,

ಅಭಿಪ್ರಾಯ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಯೋಗ್ಯರಚನೆ, ಶುದ್ಧ ಹಾಗು ಯೋಗ್ಯ ಆವರಣ, ತಕ್ಕ ಬೆಳಕು ಶುದ್ಧ ಗಳಿ, ನೀರು, ವಿದ್ಯುಚಷ್ಟೆ, ಶೌಚ ಮತ್ತು ನಿತ್ಯ ಉದ್ಯೋಗಕ್ಕೆ ಹೋಗಿಬರಲು ಅನುಕೂಲವಾಗುವ ರಸ್ತೆಯಂತಹ ಇತರೆ ನಾಗರೀಕ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂಡಿದೆ. ಆದ್ದರಿಂದ ಆಶ್ರಯ ಹಕ್ಕು ಎಂದರೆ ಕೇವಲ ತಲೆ ಮೇಲಿನ ಸೂರಿನ ಹಕ್ಕಷ್ಟೇ ಅಲ್ಲ ಬದಲಿಗೆ ಜೀವಿಸಲು, ಮಾನವ ಜೀವಿಗಳಾಗಿ ಬೆಳೆಯಲು ಅಗತ್ಯವಾದ ಮೂಲಸೌಕರ್ಯಗಳ ಹಕ್ಕಾಗಿದೆ. ಆಶ್ರಯದ ಹಕ್ಕನ್ನು ಜೀವಿಸುವ ಹಕ್ಕಿಗೆ ಅತ್ಯವಶ್ಯವೆಂದು ನೋಡಿದಾಗ ಅದನ್ನು ಒದಗಿಸಲೇಬೇಕಾದ ಮೂಲಭೂತ ಹಕ್ಕನಾಗಿ ಪರಿಗಣಿಸಬೇಕಾಗುತ್ತದೆ,,, ಹಾಗಾಗಿ ಯೋಗ್ಯ ನಿವಾಸದ ಕೊರತೆಯು, ಸಂವಿಧಾನದ ಮೂಲ ಚೇತನವೇ ಆದ ಸಮಾನತೆಯ, ಆರ್ಥಿಕನ್ಯಾಯ, ವಾಸಸ್ಥಾನದ ಮೂಲಭೂತ ಹಕ್ಕು, ವ್ಯಕ್ತಿಯ ಫಾನತೆ ಮತ್ತು ಒಟ್ಟು ಜೀವಿಸುವ ಹಕ್ಕಿನ ಉದ್ದೇಶವನ್ನೇ ನಿಷ್ಪಲಗೊಳಿಸುತ್ತದೆ.

ಜೀವನಾಧಾರದ ಹಕ್ಕನ್ನು ಸಮರ್ಥಿಸಿಕೊಂಡು ಅದನ್ನು ಆಶ್ರಯದ ಹಕ್ಕಿನೊಂದಿಗೆ ಬೇರೆದಿಸಲಾಗದ್ದು ಎಂದು ಸುಪ್ರೀಂಕೋರ್ಟ್ ಫೋಇಸಿದೆ. ಇದನ್ನು ಒಲ್ಲಾ ಟೆಲ್ಲಿಸ್ v/s ಬಾಂಬೆ ಮುನಿಸಿಪಲ್ ಕಾರ್ಪೋರೇಷನ್ (1985) ಪ್ರಕರಣದಲ್ಲಿ ಸ್ಥಾಪಿಸಲಾಯಿತು. ಅರ್ಜಿದಾರರನ್ನು ಅವರ ವಾಸಸ್ಥಾನದಿಂದ ಒಕ್ಕಲೆಬ್ಬಿಸಿದ್ದು ಅವರ ಜೀವನಾಧಾರಕ್ಕೆ ಕೊರತೆಯುಂಟುವಾಡಿದೆ. ಆರ್ಟಿಕಲ್ 21 ಜೀವನಾಧಾರವನ್ನು ಒಳಗೊಂಡಿದೆ. ಆದ್ದರಿಂದ ಜೀವನಾಧಾರವನ್ನು ಕಸಿದುಕೊಳ್ಳಲುವುದು ಕಾನೂನುಬದ್ಧ ಕಾರ್ಯವಿಧಾನದ ಕಾರಣಗಳಿಲ್ಲದಿದ್ದರೆ ಅದು ಆರ್ಟಿಕಲ್ 21ರ ಉಲ್ಲಂಘನೆಯಾಗುತ್ತದೆ. ಆರ್ಟಿಕಲ್ 21ರ ಅಡಿಯಲ್ಲಿ ಬರುವ ಹಕ್ಕು ಜೀವನಾಧಾರದ ಹಕ್ಕಾಗಿದೆ. ಕಾರಣ ಬದುಕುವ ಸಾಧನಗಳು ಅಂದರೆ ಜೀವನಾಧಾರದ ಸಾಧನಗಳಿಲ್ಲದೆ ಯಾವ ವ್ಯಕ್ತಿಯೂ ಜೀವಿಸಲು ಸಾಧ್ಯವಿಲ್ಲ. ಜೀವನಾಧಾರದ ಹಕ್ಕನ್ನು, ಸಂವಿಧಾನವು ಖಚಿತಪಡಿಸುವ ಜೀವಿಸುವ ಹಕ್ಕಿನ ಭಾಗವಾಗಿ ಗುರುತಿಸಿದಿದ್ದರೆ ವ್ಯಕ್ತಿಯೊಬ್ಬರ ಜೀವನಾಧಾರವನ್ನು ರದ್ದುಪಡಿಸುವ ಮೂಲಕ ಆತನ ಜೀವಿಸುವ ಹಕ್ಕನ್ನು ಸುಲಭವಾಗಿ ಕಸಿದುಕೊಂಡಂತೆ,,,ಹಾಗಾಗಿ ಜೀವಿಸುವುದು ಮತ್ತು ಜೀವನಾಧಾರದ ಸಾಧನಗಳ ನಡುವೆ ನಿಕಟ ಸಂಪರ್ಕವಿದೆ. ಅದೊಂದರಿಂದಲೇ ಬದುಕಲು ಸಾಧ್ಯವಾಗುವುದು. ಮಿಕ್ಕಿಲ್ಲದ್ದಕ್ಕಿಂತ ಜೀವನಾಧಾರದ ಸಾಧನಗಳನ್ನೇ ಜೀವಿಸುವ ಹಕ್ಕಿನ ಬಹು ಮುಖ್ಯ ಅಂಶವಾಗಿ ಪರಿಗಣಿಸಬೇಕು.

1996ರಲ್ಲಿ ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ v/s ನವಾಬ್‌ಜಾನ್

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಗುಲಾಬೋಖಾನ್ ಅಂಡ್ ಅದರ್ನು ಪ್ರಕರಣದಲ್ಲಿ ಸುಪ್ರೀಂಕೋಟ್‌ ಬಡವರಿಗೆ
ಸಾಧ್ಯವಾಗುವಂತಹ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ
ಆದೇಶಿಸಿತು; ಜೀವಿಸುವ ಹಕ್ಕನ್ನು ಅರ್ಥಪೂರ್ಣಗೊಳಿಸಲು ಆಶ್ರಯ
ಒದಗಿಸುವುದು ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವಾಗಿದೆ.

1990 ರಲ್ಲಿ ಸುಪ್ರೀಂಕೋಟ್‌, ಸೂಕ್ತ ವಸತಿಯ ಹಕ್ಕು ಮತ್ತು ಹಕ್ಕೆಂದು
ಗುರುತಿಸಿತು. ಶಾಂತಿ ಸ್ವಾರ್ಥ ಬಿಲ್ಲ್‌ರ್ನ V/S ನಾರಾಯಣ ವಿಮಲಾಲ್ ತೊತೆಮೆ
ಪ್ರಕರಣದಲ್ಲಿ ಕೋಟು ಗಮನಕ್ಕೆ ತಂದುದೇನೆಂದರೆ;

ಪ್ರತಿಯೊಂದು ಮಗುವಿನ ಅಭಿವೃದ್ಧಿಯನ್ನು ಖಾತ್ರಿಪಡಿಸುವುದು ಸಂವಿಧಾನದ
ಗುರಿಯಾಗಿದೆ. ಅದು ಸಾಧ್ಯವಾಗುವುದು ಮಗುವಿಗೆ ಮನೆ ಇದ್ದಾಗ ಮಾತ್ರ¹³

ಸುಧಾಮ್ರಸಿಂಗ್ ಅಂಡ್ ಅದರ್ನು V/S ಗೌರ್ವಮೆಂಟ್ ಆಫ್ ಡೆಲ್ಲಿ ಅಂಡ್
ಅನದರ್ (2010)¹⁴ ಮತ್ತು ಪಿ.ಕೆ.ಕೆಲ್ಲಾ V/S ಎಸ್‌ಪ್ರೋ ಆಫೀಸರ್ ಅಂಡ್
ಅನದರ್ ಅಂಡ್ ಅದರ್ (2010)¹⁵ ರ ಪ್ರಕರಣದಲ್ಲಿ ದೆಹಲಿಯ ಹೈಕೋಟು
ನೀಡಿದ ತೀರ್ಮಾಗಳು, ವಸತಿ ಹಕ್ಕನ್ನು ರಕ್ಷಿಸುವ ಅಂತರರಾಷ್ಟ್ರೀಯ ಕಾನೂನು
ಮತ್ತು ರಾಷ್ಟ್ರೀಯ ಪ್ರಕರಣ ಕಾನೂನನ್ನು ಘೂಪಕವಾಗಿ ಉಲ್ಲೇಖಿಸಿದೆ.

ಸುಧಾಮ್ರಸಿಂಗ್ ಅಂಡ್ ಅದರ್ನು V/S ಗೌರ್ವಮೆಂಟ್ ಆಫ್ ಡೆಲ್ಲಿ ಅಂಡ್
ಅನದರ್ (2010)¹⁶ ಪ್ರಕರಣದಲ್ಲಿ ದೆಹಲಿಯ ಹೈಕೋಟು, ಒಕ್ಕಲೆಬ್ಬಿಸಿರುವ
ಸಮುದಾಯಗಳ ಮಾನವ ಹಕ್ಕಗಳ ಮನವಸತಿ ಮತ್ತು ರಕ್ಷಣೆಯ ರಾಜ್ಯ
ಸರ್ಕಾರದ ಕರ್ತವ್ಯವೆಂದು ಸ್ವಷ್ಟಪಡಿಸಿದೆ. ಕೋಟು ನಿರ್ದಿಷ್ಟವಾಗಿ
ಸಮರ್ಥಿಸಿರುವುದೇನೆಂದರೆ;

23.,, ಅರ್ಚಿದಾರರ ಮನವಸತಿ ಸೌಲಭ್ಯವನ್ನು ನಿರಾಕರಿಸುವುದು ಸಂವಿಧಾನದ
ಆಟಿಕಲ್ 21 ಖಾತ್ರಿಪಡಿಸುವ ಆಶ್ರಯ ಹಕ್ಕನ್ನು ಉಲ್ಲಂಘಿಸಿದಂತೆ. ಇಂತಹ
ಸಂದರ್ಭಗಳಲ್ಲಿ ಅವರ ಮರುಸ್ಥಾನವನ್ನು ಖಾತ್ರಿಪಡಿಸದೆ ಅವರ ಜೋಪಡಿಗಳನ್ನು
ತೆಗೆದಿರುವುದು ಅವರ ಮೂಲಭೂತ ಹಕ್ಕಗಳ ಉಲ್ಲಂಘನೆಗೆ ಸಮನಾಗಿದೆ.

ಪಿ.ಕೆ.ಕೆಲ್ಲಾ V/S ಎಸ್‌ಪ್ರೋ ಆಫೀಸರ್ ಅಂಡ್ ಅನದರ್ ಅಂಡ್ ಅದರ್ನು (2010)¹⁷
ರ ಪ್ರಕರಣದಲ್ಲಿ ದೆಹಲಿ ಹೈಕೋಟು ಧೃಥಪಡಿಸಿರುವುದೇನೆಂದರೆ;

49.(,,) ಭಾರತದ ಸಂವಿಧಾನದ ಆಟಿಕಲ್ 19(1)(ಇ) ದೇಶದ ಯಾವುದೇ
ಭಾಗದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕನ್ನು ಮೂಲಭೂತ ಹಕ್ಕಾಗಿ ಪ್ರತಿಯೊಬ್ಬ

ಅಭಿಪ್ರಾಯ ಆಧಾರಿತ ಒಕ್ಕಲೆಖ್ಟಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಪ್ರಜೆಗೂ ಖಾತ್ರಿಪಡಿಸುತ್ತದೆ. (ಉಲ್ಲೇಖ 1997(11)scc121 ಅಹಮದಾಬಾದ್
ಮುನಿಸಿಪಲ್ ಕಾರ್ಪೊರೇಷನ್ ವಿಷಯದಲ್ಲಿ V/S ನವಾಬ್ ಜಾನ್ ಗುಲಾಬ್ ಖಾನ್ ಅಂಡ್
ಅದರ್ನೇ) ಈ ಹಕ್ಕಿನ ಮೂಲದಿಂದಲೇ ಆಶ್ರಯ ಹಕ್ಕು ಮಟ್ಟಿರುವುದು. ಅಲ್ಲದೆ
ಇದು ಭಾರತದ ಸಂವಿಧಾನದ ಆರ್ಥಿಕ ಲೋಕದಲ್ಲಿ 21ರ ಅಡಿ ಬರುವ ಜೀವಿಸುವ
ಹಕ್ಕನ್ನು ಅರ್ಥಮಾರ್ಗವಾಗಿ ಅನುಭವಿಸಲು ಬಹು ಮುಖ್ಯ ಅಂಶವಾಗಿದೆ.
(ಉ; 1995 SUPL 3 SCC 456 AIR 1996 SC 114 ಯು.ಪಿ ಆವಾಸ್
ವಿವಂ ವಿಕಾಸ್ ಪರಿಷದ್ ಅಂಡ್ ಅನದರ್ ವಿಷಯದಲ್ಲಿ V/S ಪ್ರೇರಣ್ ಕೋಆಪರೇಟರ್‌ವ್ಯಾ
ಹೌಸಿಂಗ್ ಸೊಸೈಟಿ ಲಿಮಿಟೆಡ್ ಅಂಡ್ ಅನದರ್)

52.(2003)6 ಎಸ್ ಎಸ್ ಇ ಕೆಪಿಲಾ ಹಿಂಗೋರಾನಿ V/S ಸ್ವೇಚ್ಚೆ ಆಫ್
ಬಿಹಾರ್ ಪ್ರಕರಣದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ
ಕುರಿತ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಭಾಗಿಯಾಗಿರುವ ದೇಶಗಳು ಈ
ಯೋಜನೆಗಳನ್ನು ಕೈಗೊಡಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು
ಸುತ್ತೀರು ಕೋಟ್ಯು ಗಮನಿಸಿದೆ. ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸಿ ನೋಡಿದರೆ, ಈ
ಒಪ್ಪಂದವು ವಸತಿಯೂ ಸೇರಿದಂತೆ ಉತ್ತಮ ಜೀವನವನ್ನಾಗಿ ಹೊಂದುವುದು
ಪ್ರತಿಯೊಬ್ಬರ ಹಕ್ಕು ಎಂಬುವುದನ್ನು ಸ್ವಾಷಾಗಿ ಹೇಳಿದೆ.

56. ಅಂತರರಾಷ್ಟ್ರೀಯ ಸಾಧನಗಳು ಮತ್ತು ಮಾರ್ಗದರ್ಶಿಗಳಿಂದ ಯಾವುದೇ
ಹೊಸ ಹಕ್ಕುಗಳು ಸೃಷ್ಟಿಯಾಗಿಲ್ಲ. ಗುರುತಿಸಲಾಗಿಲ್ಲ ಅಥವ ಮನರೂಜ್ಞರವಾಗಿಲ್ಲ
ಎಂಬುದು ಗಮನಿಸಬೇಕಾದ ಅಂಶ. ಪ್ರತಿಯೊಬ್ಬ ವ್ಯಕ್ತಿಯ ಆಶ್ರಯ ಹಕ್ಕನ್ನು
ಭಾರತದ ಸಂವಿಧಾನದ ಆರ್ಥಿಕ ಲೋಕದಲ್ಲಿ 21ರಲ್ಲಿ ಬರುವ ಜೀವಿಸುವ ಹಕ್ಕಿನ
ಸಹವರ್ತಿಯಾಗಿಯೇ ಗುರುತಿಸಲಾಗಿದೆ. ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ
1993 ರ ಸೆಕ್ಷನ್ 2(1)(ಡಿ) ಅಡಿಯಲ್ಲಿ ವಿವರಿಸಲಾಗಿರುವ “ಮಾನವ ಹಕ್ಕು”
ವ್ಯಾಪ್ತಿಗೆ ಸ್ವಾಷಾಗಿ ಒಳಪಡುತ್ತದೆ. ಈ ಸೆಕ್ಷನ್ 2 ಬದುಕುವ, ಸ್ವಾತಂತ್ರ, ಸಮಾನತೆ
ಮತ್ತು ಘನತೆ ಕುರಿತ ಹಕ್ಕುಗಳನ್ನು ಒಳಗೊಂಡಿದೆ. ಹಾಗಾಗಿ ಜೀವಿಸುವ ಹಕ್ಕಿನ
ಬಹುಮುಖ್ಯ ಅಂಶವಾದ ಆಶ್ರಯಹಕ್ಕನ್ನು 1993 ರ ಕಾಯಿದೆಯ ಸೆಕ್ಷನ್ 2(1)ರ
ಅಡಿಯಲ್ಲಿ ಶಾಸನಾತ್ಮಕವಾಗಿ ಗುರುತಿಸಲಾಗಿದೆ. ಮತ್ತು ಅಂತೆಯೇ
ಜಾರಿಗೊಳಿಸಬಹುದಾಗಿದೆ.

ಹಲವಾರು ರಾಷ್ಟ್ರೀಯ ನೀತಿಗಳು ಸಹ ಭಾರತ ಸರ್ಕಾರ ಒದಗಿಸಬೇಕಾದ
ಸುಧಾರಿತ ವಸತಿ ಮತ್ತು ಆಶ್ರಯದ ಅಗತ್ಯವನ್ನು ಗುರುತಿಸುತ್ತವೆ. ಭಾರತ ರಾಷ್ಟ್ರೀಯ

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿನುವುದಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನಗರ ಹಾಗು ವಾಸಸ್ಥಳ ಕಾಯ್ದು, 2007ರ ಮೂಲವೇ “ಎಲ್ಲರ ಕೈಗೆಟುಕುವ
ವಸತಿ ಸೌಕರ್ಯ” ಕಲ್ಪಿಸುವುದಾಗಿದೆ. ಅದರಲ್ಲಿ ಪರಿಶೀಲನೆ ಜಾತಿಗಳು, ಪರಿಶೀಲನೆ
ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಲಸಂಖ್ಯಾತರು ಮತ್ತು ನಗರದ
ಬಡಜನರಂತಹ ದುರ್ಬಲ ವರ್ಗಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ತನ್ನ ಪ್ರಜೆಗಳಿಗೆ ಸರ್ಕಾರವು ವಸತಿ ವ್ಯವಸ್ಥೆ ಒದಗಿಸುವುದನ್ನು ಕರ್ತವ್ಯವೆಂದು
ನೀಡಿಯು ಗುರುತಿಸುತ್ತದೆ.:

ಆರ್ಥಿಕವಾಗಿ ದುರ್ಬಲವಾದ ವರ್ಗಗಳು ಮತ್ತು ಕಡಿಮೆ ವೇತನದ ಗುಂಪುಗಳಿಗೆ
ಕೈಗೆಟುಕುವಂತಹ ಸಾಮಾಜಿಕ ವಸತಿ ವ್ಯವಸ್ಥೆಯಲ್ಲಿ ವಹಿಸಬೇಕಾದ ಸರ್ಕಾರದ
ಪಾತ್ರಕ್ಕೆ ಹೊಸ ನಗರ ಮತ್ತು ವಾಸಸ್ಥಳ ನೀಡಿಯು ಹೆಚ್ಚಿನ ಒತ್ತನ್ನು ನೀಡುತ್ತದೆ.
ಆ ವರ್ಗಗಳಿಗೆ ಕೊಳ್ಳುವ ಶಕ್ತಿಯಲ್ಲ ಮತ್ತು ನಗರದ ಭೂ ಮಾರುಕಟ್ಟಿಯ ಬೆಲೆ
ಅವರ ಕೈಗೆಟುಕುವುದಲ್ಲ.¹⁸

ವಸತಿ ಮತ್ತು ಮೂಲ ಸೇವೆಗಳಿರದರ ಬೇಡಿಕೆ ಮತ್ತು ಮೂರ್ಕೆಯಲ್ಲಿ ಅಜಗಜಾಂತರ
ವ್ಯಾತ್ಯಾಸವಿರುವುದನ್ನು ನೀಡಿಯು ಗಮನಿಸಿದೆ. ಒಟ್ಟು ಬೆಲೆಯನ್ನು ಕೊಡಲು
ಸಾಧ್ಯವಿಲ್ಲದ ಬಡವರಲ್ಲೇ ಬಡವರಾದ ಜನರಿಗೆ ಬಾಡಿಗೆ ಅಥವ ಮಾಲೀಕತ್ವದ
ಆಧಾರದ ಮೇಲೆ ಯೋಗ್ಯವಾದ ವಸತಿಯನ್ನು ಒದಗಿಸಲು ಸಹಾಯ
ಮಾಡಬೇಕೆಂಬುದು ಈ ನೀಡಿಯ ಉದ್ದೇಶವಾಗಿದೆ. ಸೂಕ್ತವಾದ ಸಬ್ಜಿಯ
ಮೂಲಕ ವಂಚಿತರಾದವರಿಗೆ ಮೂಲ ಸೇವೆಗಳು ಸೇರಿದಂತೆ ವಸತಿ ಮೂರ್ಕೆಯನ್ನು
ಹೆಚ್ಚಿಸಬೇಕೆಂದು ನೀಡಿಯು ಬಯಸುತ್ತದೆ.¹⁹

ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಸೂಕ್ತ ವಸತಿಯ ಮಾನವಹಕ್ಕಿನ ರಕ್ಖಣೆ
ಸರ್ವರಿಗೂ ಸೂಕ್ತ ವಸತಿಯ ವಾನವಹಕ್ಕಿನ ಸಾಧನೆಗಾಗಿ ಕ್ರಮ
ಕೈಗೊಳ್ಳಬೇಕಾಗಿರುವುದು ಎಲ್ಲ ರಾಷ್ಟ್ರಗಳ ಅಗತ್ಯ ಕರ್ತವ್ಯವೆಂದು ಕಾನೂನಿನ
ನಿರ್ಬಂಧಕ್ಕೆ ಒಳಪಟ್ಟ ಹಲವಾರು ಅಂತರರಾಷ್ಟ್ರೀಯ ಸಾಧನಗಳಲ್ಲಿ ಹೇಳಲಾಗಿದೆ.
ಅವೆಂದರೆ, ಮಾನವ ಹಕ್ಕುಗಳ ಸಾರ್ವತ್ರಿಕ ಫೋರ್ಮ್ (ಆರ್ಟಿಕಲ್ 25.1),
ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ
ಒಪ್ಪಂದ (ಆರ್ಟಿಕಲ್ 11.1), ಮಕ್ಕಳ ಹಕ್ಕುಗಳ ಕುರಿತ ಒಪ್ಪಂದ (ಆರ್ಟಿಕಲ್
27.3), ಮಹಿಳೆಯರ ವಿರುದ್ಧದ ಎಲ್ಲರೀತಿಯ ತಾರತಮ್ಯಗಳ ನಿವಾರಣ ಒಪ್ಪಂದದ
ಆರ್ಟಿಕಲ್ 14.2(h) ನಲ್ಲಿರುವ ಅ-ತಾರತಮ್ಯದ ಸೌಲಭ್ಯಗಳು, ಎಲ್ಲ ತರದ

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿನುಂಟಿರುವುದಕ್ಕಾಗಿ ಮತ್ತು ಸ್ಥಳಾಂತರಿಸುವುದಕ್ಕಾಗಿ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಜನಾಂಗಿಯ ತಾರತಮ್ಯವನ್ನು ತೊಡೆದು ಹಾಕುವ ಅಂತರರಾಷ್ಟ್ರೀಯ ಒಪ್ಪಂದದ ಆಟಿಕ್‌ಕಲ್
5(e).

ನಾಗರೀಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದ ಆಟಿಕ್‌ಕಲ್
17 ಸೂಕ್ತ ವಸತಿ ಹಕ್ಕಿನ ರಕ್ಷಣೆಯನ್ನು ಹೀಗೆ ಧೃಢಿಕರಿಸಿದೆ;

1. ನಿರಂಕುಶವಾಗಿ ಅಥವ ಕಾನೂನು ಬಾಹಿರವಾಗಿ ಯಾರೋಬ್ಬರ ಖಾಸಗಿತನ,
ಕುಟುಂಬ, ಆಶನ ಪತ್ರ ವ್ಯವಹಾರದಲ್ಲಿ ತಲೆ ಹಾಕಕೂಡದು, ಹಾಗೆಯೇ
ಆಶನ ಗೌರವ ಹಾಗು ಖ್ಯಾತಿಯ ಮೇಲೆ ಕಾನೂನು ದಾಳಿ ಮಾಡಕೂಡದು.
2. ಅಂತಹ ತಲೆಹಾಕುವಿಕೆ ಅಥವ ದಾಳಿಗಳ ವಿರುದ್ಧ ಕಾನೂನಿನ ರಕ್ಷಣೆ
ಪಡೆಯುವ ಹಕ್ಕು ಎಲ್ಲಾರೂ ಇದೆ.

ಎಲ್ಲ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಹಕ್ಕುಗಳ ರಕ್ಷಣೆಯ
ಅಂತರರಾಷ್ಟ್ರೀಯ ಒಪ್ಪಂದದ ಆಟಿಕ್‌ಕಲ್ 43.1, ನಿರಾಶ್ರಿತರ ಸ್ಥಾನಮಾನ ಕುರಿತ
ಆಟಿಕ್‌ಕಲ್ 21 (1951); ಅಂಗವಿಕಲ ವ್ಯಕ್ತಿಗಳ ಕುರಿತ ಒಪ್ಪಂದದ ಆಟಿಕ್‌ಕಲ್
28(2007) ಸೂಕ್ತವಸತಿ ಹಕ್ಕಿನ್ನು ಖಾತ್ರಿಪಡಿಸುತ್ತದೆ. (1990);

ಮಹ್ಕೆ ಹಕ್ಕುಗಳ ಫೋರ್ಮಾಟನ್ (1959), ಕಾರ್ಮಿಕರ ಕುರಿತ ಅಂತರರಾಷ್ಟ್ರೀಯ
ಕಾರ್ಮಿಕ ಸಂಸ್ಥೆಯ 115ನೇ ಶಿಫಾರಸ್ಸು (1961) ಮಾನವ ವಸತಿ ಪ್ರದೇಶಗಳ
ಕುರಿತ ವ್ಯಾಖ್ಯಾನ ಕೆಲಿವರ್ ಫೋರ್ಮಾಟನ್, ಸಾಮಾಜಿಕ ಪ್ರಗತಿ ಮತ್ತು ಅಭಿವೃದ್ಧಿ
ಕುರಿತ ಫೋರ್ಮಾಟನ್ (1969), ಮಾನವ ವಸತಿ ಪ್ರದೇಶಗಳ ಕುರಿತ ಇಸ್ತಾನ್‌ಬುಲ್
ಫೋರ್ಮಾಟನ್ (1996) ಮತ್ತು ದೇಸೀಯ ಜನರ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ
ಫೋರ್ಮಾಟನ್ (2007) ಇವೆಲ್ಲವೂ ಸೂಕ್ತ ವಸತಿ ಹಕ್ಕಿನ ರಕ್ಷಣೆಯ ಕುರಿತ
ಅವಕಾಶಗಳನ್ನು ಒಳಗೊಂಡಿದೆ.

ಸೂಕ್ತ ವಸತಿಯ ಮಾನವಹಕ್ಕಿನ ಜಾರಿಗೆ ಹಲವಾರು ಪ್ರಾದೇಶಿಕ ಸಾಧನಗಳು
ಸಹ ಕಾನೂನಿನ ಆಧಾರ ಒದಗಿಸುತ್ತವೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ
ಒಪ್ಪಂದದ ಆಟಿಕ್‌ಕಲ್ 11.1 ಖಾತ್ರಿಪಡಿಸುವ ಸೂಕ್ತ ವಸತಿ ಹಕ್ಕಿನ ವ್ಯಾಪ್ತಿಯನ್ನು
ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯು
ತನ್ನ ಸಾಮಾನ್ಯ ವ್ಯಾಖ್ಯಾನ 4 ರಲ್ಲಿ ವಿವರಿಸಿದೆ. ವಸತಿಯು ಸೂಕ್ತವಾಗಿರಬೇಕಾದರೆ
ಕನಿಷ್ಠ ಪಕ್ಕ ಕೆಳಗಿನ ಏಳು ಮುಖ್ಯ ಅಂಶಗಳನ್ನು ಒಳಗೊಂಡಿರಬೇಕು;

ಅಭಿವೃದ್ಧಿ ಆಧಾರಿತ ಒಕ್ಕಲೆಜ್ಜಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- ಒಡೆತನ ಕುರಿತ ಕಾನೂನು ಭದ್ರತೆ:
- ಸೇವೆಗಳ ಲಭ್ಯತೆ:
- ಎರೀದಿಸುವ ಶಕ್ತಿ:
- ಸುಲಭ ಸಾಧ್ಯತೆ:
- ವಾಸಯೋಗ್ಯತೆ:
- ಸ್ಥಳ ಮತ್ತು
- ಸಾಂಸ್ಕೃತಿಕ ಅನುರೂಪತೆ

ಈ ಅಂಶಗಳಲ್ಲದೆ, ನಾಗರೀಕ ಸಮಾಜ ಸಂಸ್ಥೆಗಳು ಹಾಗು ಸೂಕ್ತ ವಸತಿ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಯು ಸಹ ವಿಸ್ತರಿಸಿಕೊಳ್ಳುವ ಸಲುವಾಗಿ ಈ ಕೆಳಗಿನದನ್ನು ಒಳಗೊಂಡಿವೆ.

- ಭೌತಿಕ ಭದ್ರತೆ:
- ಪಾಲೋಳ್ಳವಿಕೆ ಮತ್ತು ಮಾಹಿತಿ:
- ಭೂಮಿ, ನೀರು ಹಾಗು ಇನ್ನಿತರ ನೈಸರ್ಗಿಕ ಸಂಪನ್ಮೂಲಗಳ ಸುಲಭ ಸಾಧ್ಯತೆ:
- ಉಚ್ಚಾಟನೆ, ನಷ್ಟ ಮತ್ತು ಹಾನಿ ಮುಕ್ತತೆ:
- ಮರು ವಸತಿ ಪ್ರದೇಶ, ಮರು ಸಾಫ್ಟ್‌ಪನೆ, ಪರಿಹಾರ:
- ಪರಿಹಾರಗಳ ಸುಲಭ ಸಾಧ್ಯತೆ:
- ಶೀಕ್ಷಣ ಮತ್ತು ಸಬಲೀಕರಣ ಮತ್ತು
- ಮಹಿಳೆಯರ ವಿರುದ್ಧದ ಹಿಂಸೆಯಿಂದ ಸ್ವಾತಂತ್ರ್ಯ²¹

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಿತಿಯು ಮೇ 2008ರಲ್ಲಿ ಭಾರತ ಕುರಿತಂತೆ ತನ್ನ ಅಂತಿಮ ಅವಲೋಕನದಲ್ಲಿ ಭಾರತ ಸರ್ಕಾರಕ್ಕೆ ಈ ಕುರಿತು ಕರೆಕೊಟ್ಟಿತು.

71. ಸ್ಥಳಾಂತರ ಮತ್ತು ಬಲವಂತದ ಒಕ್ಕಲೆಜ್ಜಿಸುವಿದನ್ನು ನಿರ್ವೇಧಿಸುವ ಕಾನೂನು

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಕ್ಕಾಗಿ ಮತ್ತು ಸ್ಥಳಾಂತರಿಸುವುದಕ್ಕಾಗಿ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ತಕ್ಷಣದ
ಕ್ರಮಗಳನ್ನು ಸರ್ಕಾರವು ಕೈಗೊಳ್ಳಬೇಕೆಂದು ಹಾಗೂ ತಮ್ಮ ಮನೆ ಮತ್ತು
ಭೂಮಿಯಿಂದ ಒಕ್ಕೆಲ್ಲದ್ದ ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಸೂಕ್ತ ಪರಿಹಾರವನ್ನು
ಸಮಿತಿಯ ತನ್ನ ಅಭಿಪ್ರಾಯ ನಂ.7ರಲ್ಲಿ ಸಮೃತಿಸಿರುವ ಮಾರ್ಗದರ್ಶಿಗಳಿಗೆ
ಮೂರಕವಾಗಿ ಖಾತ್ರಿಪಡಿಸಬೇಕೆಂದು ಸಮಿತಿಯ ಶಿಫಾರಸ್ಸು ಮಾಡುತ್ತದೆ (1997)

ಅಭಿವೃದ್ಧಿ ಮತ್ತು ನಗರ ನವೀಕರಣ ಯೋಜನೆಗಳನ್ನು, ಕ್ರೀಡೋಳ್ವೆ ಮತ್ತು
ಅಂತರೆ ಚಟುವಟಿಕೆಗಳನ್ನು ಜಾರಿಗೊಳಿಸುವ ಮುನ್ನ ಸರ್ಕಾರವು,
ತೊಂದರೆಗೊಳಗಾಗುವ ನಿವಾಸಿಗಳು ಮತ್ತು ಸಮುದಾಯಗಳೊಂದಿಗೆ ಮುಕ್ತ,
ಸಹಭಾಗಿತ್ವದ ಮತ್ತು ಆರ್ಥಿಕ ಸಂವಾದಗಳನ್ನು ಕೈಗೊಳ್ಳಬೇಕೆಂಬುದನ್ನು
ಸಹ ಸಮಿತಿಯ ಶಿಫಾರಸ್ಸು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿಯು
ತನ್ನ ಸಾಮಾನ್ಯ ಅಭಿಪ್ರಾಯ ನಂ.4 ಸೂಕ್ತ ವಸತಿ ಹಕ್ಕಿ (1991)ನಡ್ಲೆ ಸರ್ಕಾರಗಳ
ಗಮನವನ್ನು ಸೇರಿಸುತ್ತದೆ. ಜೊತೆಗೆ ಈ ನಿಟ್ಟನಲ್ಲಿ ಬಲವಂತವಾಗಿ ಒಕ್ಕೆಲ್ಲಿನುಂಟಿರುವುದಕ್ಕೆ
ಸಂಬಂಧಿಸಿದ ಒಟ್ಟುಮಾಡದ ಅಂಕ-ಅಂಶಗಳು ಸೇರಿದಂತೆ ಸಾಧಿಸಿರುವ ಪ್ರಗತಿ
ಕುರಿತು ತನ್ನ ಮುಂದಿನ ನಿಯತಕಾಲಿಕದಲ್ಲಿ ಮಾಹಿತಿ ನೀಡಬೇಕೆಂದು ಸರ್ಕಾರಗಳಿಗೆ
ಮನವಿಮಾಡಿಕೊಂಡಿದೆ.

ಭಾರತದ ಸಂವಿಧಾನದ ಆಟಿಕಲ್ 51(ಎ) ಸರ್ಕಾರಗಳಿಗೆ ಈ ಕುರಿತು ಕರೆ
ನೀಡಿದೆ;

ಸಂಘಟಿತ ಜನರೊಂದಿಗೆ ಪರಸ್ಪರ ವ್ಯವಹರಿಸುವಾಗ ಅಂತರರಾಷ್ಟ್ರೀಯ ಕಾನೂನು
ಮತ್ತು ಸಂಧಾನದ ನಿಬಂಧನೆಗಳ ಬಗ್ಗೆ ಗೌರವ ಇಟ್ಟಕೊಳ್ಳಬೇಕು.

ಭಾರತ ಸರ್ಕಾರವು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷರಿಗೆ ಫೆಬ್ರುವರಿ
2011ರಲ್ಲಿ²² ಕಳಿಸಿದ ಪ್ರತಿಜ್ಞೆಯಲ್ಲಿ (ವಿಶ್ವಸಂಸ್ಥೆಯ ಮಾನವಹಕ್ಕುಗಳ ಕೌನ್ಸಿಲ್‌ಗೆ
ಭಾರತದ ಸದಸ್ಯತ್ವ ಕುರಿತು) ದೃಢಪಡಿಸಿರುವುದು;

4.(...) ವಿಶಾವಿ V/S ಸ್ವೇಚ್ಚಾ ಆಫ್ ರಾಜಾಸ್ತಾನ (1997) ಪ್ರಕರಣದ ತೀರ್ಪಿನಲ್ಲಿ
ಸುತ್ತಿರುವ ಕೋಟು ಹೇಳಿದೆ; 'ಭಾರತವು ಭಾಗಿಯಾಗಿರುವ ಅಂತರರಾಷ್ಟ್ರೀಯ
ಮಾನವ ಹಕ್ಕುಗಳ ಸಾಧನಗಳ ಅವಕಾಶವನ್ನು ಸೂಕ್ತವಾದ ಅಂತರಿಕ ಕಾರ್ಯ
ಇಲ್ಲದಿರುವಂತಹ ಸಂದರ್ಭದಲ್ಲಿಯೂ ಭಾರತೀಯ ಸಂವಿಧಾನವು ಖಾತ್ರಿಪಡಿಸುವ
ಮೂಲಭೂತ ಹಕ್ಕುಗಳನ್ನಾಗಿಯೂ ನೋಡಬಹುದು.

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಕರೀಲಾ ಹಿಂಗೋರಾನಿ V/S ಸ್ನೇಚ್ ಆಫ್ ಬಿಹಾರ್²³ ಪ್ರಕರಣದಲ್ಲಿ
ಸುಪ್ರೀಂಕೋರ್ಟ್, ಸಂವಿಧಾನವನ್ನು ಮತ್ತು ಅಂತರಿಕ ಕಾನೂನನ್ನು
ವ್ಯಾಖ್ಯಾನಿಸುವಾಗ ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸುವ
ಪ್ರಾಮುಖ್ಯತೆಯನ್ನು ಎತ್ತಿ ಹಿಡಿದೆ.

24. ವಿಶ್ವಸಂಸ್ಥೆಯು ಅಳವಡಿಸಿಕೊಂಡಿರುವ ಅಂತರರಾಷ್ಟ್ರೀಯ ಒಪ್ಪಂದಗಳು
ಮತ್ತು ಫೋರ್ಮಾಟ್‌ಗಳನ್ನು ಸಹಿ ಹಾಕಿರುವ ಎಲ್ಲ ರಾಷ್ಟ್ರಗಳು ಗೌರವಿಸಬೇಕು
ಮತ್ತು ಆ ಫೋರ್ಮಾಟ್‌ಗಳು ಹಾಗು ಒಪ್ಪಂದಗಳಲ್ಲಿ ಮೇಲಿನ ಪದಗಳಿಗೆ ನೀಡಲಾದ
ಅಧ್ಯಯ ಆ ಹಕ್ಕುಗಳ ಪರಿಣಾಮಕಾರಿ ಜಾರಿಗೊಳಿಸುವಿಕೆಗೆ
ಸಹಾಯಕವಾಗುವಂತಿರಬೇಕು. ಮಾನವಹಕ್ಕುಗಳ ಸಾರ್ವತ್ರಿಕ ಫೋರ್ಮಾಟ್ ಮತ್ತು
ತತ್ವಗಳ ಅನ್ವಯಿಸುವಿಕೆಯನ್ನು ಅಗತ್ಯಬಿದ್ದಲ್ಲಿ ಅಂತರಿಕ ನ್ಯಾಯಶಾಸ್ತ್ರದೊಳಗೆ
ಓದಿಕೊಳ್ಳಬಹುದು.

ಬಲವಂತವಾಗಿ ಒಕ್ಕಲೆಬ್ಬಿಸುವುದು ಸೂಕ್ತ ವಸತಿ ಮಾನವಹಕ್ಕಿನ ಉಲ್ಲಂಘನೆಯಾಗಿದೆ
ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಬಲವಂತವಾಗಿ ಒಕ್ಕಲೆಬ್ಬಿಸುವುದು
ಯಾದ್ಯಾತದ್ದೂ ಹೆಚ್ಚಾಗಿದೆ. ಇದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ.
ಅಣಂತರಗಳು, ಗರ್ಭಿಗಳು ಮತ್ತು ಬಂದರುಗಳಂತಹ ಬೃಹತ್ ಮೂಲಭೂತ
ಸೌಕರ್ಯ ಮತ್ತು ನಾಮಕಾವಾಸ್ತೇಯ ಅಭಿವೃದ್ಧಿ ಯೋಜನೆಗಳು. ಈ
ಯೋಜನೆಗಳನ್ನು ನಗರ ಹಾಗು ಗ್ರಾಮಗಳೆರಡರಲ್ಲಿ ಜಾರಿಗೊಳಿಸಲಾಗಿದೆ.
ನಗರಗಳ ನವೀಕರಣ ಮತ್ತು ವಿಸ್ತರಣೆ: ನಗರಗಳ “ಸುಂದರೀಕರಣ”, ಕ್ರೀಡೆ
ಹಾಗೂ ಇತರ ಬೃಹತ್ ಉತ್ಪನ್ನಗಳು, ಮತ್ತು ಕೈಗಾರಿಕಾಭಿವೃದ್ಧಿ, ಕ್ಷೇತ್ರ ಭೂಮಿ
ವರ್ಗಾವಣೆ: ರಿಯಲ್ ಎಸ್ಟೇಟ್ ದಂಡಿ: ಖಾಸಗೀಕರಣ ಮತ್ತು ಪರಿಸರ ರಕ್ಷಣಾ
ಯೋಜನೆಗಳು ಇವೆಲ್ಲವೂ ವೈಶಿಕಾಗಳು ಮತ್ತು ಸಮುದಾಯಗಳನ್ನು ಅವರ ಮನೆ
ಮತ್ತು ವಾಸಸ್ಥಳಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸಿದೆ. ಸಮರ್ಪಕವಾದ
ಮನವಸ್ತರಿ ಇಲ್ಲದಿರುವುದರಿಂದ ಸೂರು ಹಾಗು ಜೀವನಾಧಾರಗಳ ಕೊರತೆ
ಉಲ್ಲಂಘಿಸಿದೆ.

ಬಲವಂತವಾಗಿ ಒಕ್ಕಲೆಬ್ಬಿಸುವುದು, ವೈಶಿಕಾಗಳ ಮನೆಯ ಭದ್ರತೆಯಂತಹ
ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ವರಾನವಹಕ್ಕುಗಳು
ಉಲ್ಲಂಘನೆಯಾಗಿದೆ. ಹಲವು ಪ್ರಕರಣಗಳಲ್ಲಿ ಸೂಕ್ತ ಪ್ರಕ್ರಿಯೆಯ ಜೊತೆಗೆ
ಹಿಂಸೆಯೂ ಸೇರಿಕೊಂಡು ಆರೋಗ್ಯ, ಆಹಾರ, ನೀರು, ಜೀವನಾಧಾರ, ಶೀಕ್ಷಣಾದ

ಅಭಿಪ್ರಾಯ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಹಕ್ಕುಗಳೊಂದಿಗೆ ಕೂರ, ಅಮಾನವೀಯ ಮತ್ತು ಕೇಳಾಗಿ ನಡೆಸಿಕೊಳ್ಳುವುದರಿಂದ ಸ್ವಾತಂತ್ರ್ಯದಂತಹ ಮಾನವ ಹಕ್ಕುಗಳನ್ನು ಸಹ ಅವರು ಉಲ್ಲಂಘಿಸಿದ್ದಾರೆ.

ವಿಶ್ವಸಂಸ್ಥೆಯು ತನ್ನ ಮಾನವ ಹಕ್ಕುಗಳ ಆಯೋಗದ ನಿಣಾರ್ಯಕ 1993/77 ರಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸುವ ವಿಷಯವನ್ನು ಚರ್ಚಿಸಿದೆ. ಅದರಲ್ಲಿ ಬಲವಂತದ ಒಕ್ಕಲೆಬ್ಬಿಸುವಿಕೆಯು ಮೇಲ್ಮೌರ್ಟ್‌ಕ್ಷೇತ್ರ ಅನುಭವವಾಗುವ ಸೂಕ್ತ ವಸತಿಯ ಮಾನವಹಕ್ಕಿನ ಉಲ್ಲಂಘನೆಯಾಗಿದ್ದು ವಸತಿ ಹೀನತೆಗೆ ಕಾರಣವಾಗಿದೆ.

ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯು 1997ರಲ್ಲಿ ಅಳವಡಿಸಿದ ಸಾವಾನ್ಯ ಅಭಿಪ್ರಾಯ 7, ಬಲವಂತದ ಒಕ್ಕಲೆಬ್ಬಿಸುವಿಕೆಯನ್ನು ಹೀಗೆ ವಿವರಿಸಿದೆ.” ಸೂಕ್ತ ಕಾನೂನಿನ ವಿಧಾನಗಳ ಅಥವ ಇತರ ರಕ್ಷಣೆಯ ಲಭ್ಯತೆ ಮತ್ತು ವ್ಯವಸ್ಥೆ ಇಲ್ಲಿರುವ ವ್ಯಕ್ತಿಗಳು, ಕುಟುಂಬಗಳು ಅಥವ ಸಮುದಾಯಗಳನ್ನು ಅವರು ನೆಲೆಸಿರುವ ಮನೆ ಅಥವ ಭೂಮಿಯಿಂದ ಅವರ ಇಚ್ಛೆಗೆ ವಿರುದ್ಧವಾಗಿ ಖಾಯಂ ಆಗಿ ಅಥವ ತಾತ್ಕಾಲಿಕವಾಗಿ ಒಕ್ಕಲೆಬ್ಬಿಸುವುದು.”²⁴

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ ಸಾಮಾನ್ಯ ಅಭಿಪ್ರಾಯ 7 “ಖಾಸಗಿ ವ್ಯಕ್ತಿಗಳು ಅಥವ ಸಂಸ್ಥೆಗಳು ಸಮರ್ಪಕವಾದ ರಕ್ಷಣೆ ಇಲ್ಲದೆ ಬಲವಂತವಾಗಿ ಒಕ್ಕಲೆಬ್ಬಿಸುವುದನ್ನು ತಡೆಯಲು, ಸೂಕ್ತವಾಗಿದ್ದರೆ ಶಿಕ್ಷಿಸಲು ತಕ್ಷಣಾದ ಶಾಸನಾತ್ಮಕ ಮತ್ತು ಇತರ ಕ್ರಮಗಳನ್ನು ಖಾತ್ರಿ ಪಡಿಸಲು ರಾಷ್ಟ್ರಗಳನ್ನು ಮೈಲ್ತಾಹಿಸುತ್ತದೆ”

ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಾಧಿಕಾರಗಳು ಜನರ ಒಡೆತನದ ಭದ್ರತೆ ಮತ್ತು ಬಲವಂತವಾಗಿ ಒಕ್ಕಲೆಬ್ಬಿಸುವುದರಿಂದ ಮುಕ್ತರಾಗುವ ಅಧಿಕಾರವನ್ನು ಉಲ್ಲಂಘಿಸುತ್ತವೆ; ಸಾರ್ವಜನಿಕ ವಸ್ತುಗಳು ಮತ್ತು ಸೇವೆಗಳ ಲಭ್ಯತೆ ಮತ್ತು ಸೌಲಭ್ಯ; ಮಾಹಿತಿ, ಸಾಮರ್ಥ್ಯ ಮತ್ತು ಸಾಮರ್ಥ್ಯ ಬೆಳೆಸುವುದನ್ನು; ಪಾಲ್ಯಾಳ್ಯಾವಿಕೆ ಮತ್ತು ಸ್ವ-ಅಭಿವೃತ್ತಿ; ಉಲ್ಲಂಘನೆ ಹಾಗು ನಷ್ಟಕ್ಕಾಗಿ ಪುನರ್ವಸತಿ ಮತ್ತು ಸೂಕ್ತ ಪರಿಹಾರದ ಹಕ್ಕು; ಮತ್ತು ಭೌತಿಕ ಭದ್ರತೆ ಮತ್ತು ಖಾಸಗಿತನ ಇವೆಲ್ಲವೂ ಅಂತರರಾಷ್ಟ್ರೀಯ ಕಾನೂನು ಮಾನ್ಯ ಮಾಡಿರುವ ಸೂಕ್ತ ವಸತಿ ಮಾನವಹಕ್ಕಿನ ಅಂಶಗಳೇ ಆಗಿವೆ.

ಬಲವಂತವಾಗಿ ಒಕ್ಕಲೆಬ್ಬಿಸುವುದರ ಪರಿಣಾಮವಾಗಿ ಜೀವನಾಧಾರಗಳನ್ನು ಕಳೆದುಕೊಂಡು, ಪರಿಣಾಮಕಾರಿಯಾದ ಕಾನೂನು ಅಥವಾ ಇತರ

ಅಭಿವೃದ್ಧಿ ಆಧಾರಿತ ಒಕ್ಕೆಬ್ಜಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಪರಿಹಾರಗಳಿಲ್ಲದೆ ಜನರು ವಸತಿಹೀನರಾಗಿ ದಿಕ್ಕೆಟ್ಟು ಹೋಗುತ್ತಾರೆ. ಬಲವಂತವಾಗಿ
ಒಕ್ಕೆಬ್ಜಿಸುವುದು ಒಕ್ಕೆದ್ದು ಜನರ ದೈಹಿಕ ಹಾಗು ಮಾನಸಿಕ ಆರ್ಥಾತಕ್ಕೆ
ಸಂಬಂಧಪಟ್ಟಿದೆ. ಹೆಚ್ಚಿನ ಆರ್ಥಾತಕ್ಕೆ ಒಳಗಾಗುವವರು ಮಹಿಳೆಯರು, ಮಕ್ಕಳು,
ಕುಗಳೇ ದಾರಿದ್ರ್ಯದ ಪರಿಸ್ಥಿತಿಯಲ್ಲಿ ಬದುಕುತ್ತಿರುವವರು, ದೇಸಿಯ ಜನರು,
ಅಲ್ಲಸಂಖ್ಯಾತರು ಮತ್ತು ಇತರ ಅಲಕ್ಷಿತ ಗುಂಪುಗಳು.

ಬಲವಂತವಾಗಿ ಒಕ್ಕೆಬ್ಜಿಸುವುದರೊಳಗೆ ಮಾನವಹಕ್ಕುಗಳ ಉಲ್ಲಂಘನೆ ಇದೆ
ಎಂಬುದನ್ನು ಭಾರತದ ಕಾನೂನು ಸಹ ಗುರುತಿಸಿದೆ.

ಸುಧಾಮ್ ಸಿಂಗ್ ಅಂಡ್ ಅದರ್ ವ/ಸ ಗೌರ್ವಮೆಂಟ್ ಆರ್ ಡೆಲ್ಟಿ ಅಂಡ್
ಅನದರ್ (2010)²⁵ ದೆಹಲಿ ಹೈಕೋರ್ಟು ಹೀಗೆ ಹೇಳಿದೆ; 44.(...) ಒಕ್ಕೆಬ್ಜಿಸುವರು
ಎಂಬ ಭೀತಿಯಲ್ಲಿ ಬದುಕುವ ಸ್ಥಂ ನಿವಾಸಿಗಳ ವಿಷಯ ಕುರಿತಂತೆ
ನ್ಯಾಯಪರತೆಯ ಜೊತೆಗೆ ವಿಶೇಷ ಕಾಳಜಿಯು ಇರಬೇಕಾಗುತ್ತದೆ. ಸಾರ್ವಜನಿಕ
ಯೋಜನೆಗಳಾಗಿ ಅವರ ಜೋಪಡಿಗಳ ಗುಂಪನ್ನು ಕಾನೂನು ರೀತ್ಯಾವೇ
ಒಕ್ಕೆಬ್ಜಿಸಬೇಕಾಗಿದ್ದರೂ ದಶಕಗಳ ಕಾಲ ನೆಲೆಸಿದ್ದ ನೆಲೆಯಿಂದ ಬೇರು
ಕಡಿದುಕೊಳ್ಳುವುದರ ಪರಿಣಾಮವೂ ಸಹ ವಿಧ್ಯಂಸಕಾರಿಯೇ. ಜೋಪಡಿಯಲ್ಲಿ
ವಾಸಮಾಡುವ ಕುಟುಂಬವನ್ನು ಬಲವಂತವಾಗಿ ಒಕ್ಕೆಬ್ಜಿಸಿದಾಗ ಪ್ರತಿಯೊಬ್ಬ
ಸದಸ್ಯರು “ಹಕ್ಕಿ ಗಂಟನ್ನು” ಕಳೆದುಕೊಳ್ಳುತ್ತಾರೆ ಎಂಬ ಅಂಶ ನಿರಂತರ ಅಲಕ್ಷಿತಕ್ಕೆ
ಒಳಗಾಗಿದೆ. ಅವೆಂದರೆ ಜೀವನಾಧರರ, ಆಶ್ರಯ, ಆರೋಗ್ಯ, ಶೀಕ್ಷಣ, ನಾಗರೀಕ
ಸವಲತ್ತುಗಳು, ಸಾರ್ವಜನಿಕ ಸಾರಿಗೆ, ಎಲ್ಲಕ್ಕಿಂತ ಮಿಗಿಲಾಗಿ ಫನತೆಯಿಂದ
ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಾರೆ.

57. ಈ ನ್ಯಾಯಾಲಯವು ಒತ್ತಿ ಹೇಳುವುದೇನೆಂದರೆ, ದೆಹಲಿಯ ಮಾಸ್ಟ್ರೋಪ್ಲಾನ್
ಯೋಜನೆಯಲ್ಲಿ ಜೋಪಡಿ ನಿವಾಸಿಗಳನ್ನು “ಎರಡನೆಯ ದಂಕ್ ಪ್ರಮೆಶಣಂತೆ” ಕಾಣಬೇಕಾಗಿಲ್ಲ.
ಅವರಿಗೂ ಮೆಕ್ಕಿಲ್ಲ ಪ್ರಮೆಶಣಂತೆ ಮೂಲಭೂತ ಬದುಕಿಳಿಯುವ ಅಗತ್ಯಗಳನ್ನು ಹೊಂದುವ
ಅಧಿಕಾರವಿದೆ. ಜೋಪಡಿ ನಿವಾಸಿಗಳನ್ನು ಬಲವಂತವಾಗಿ ಒಕ್ಕೆಬ್ಜಿಸಿ ಸ್ಥಳಾಂತರಿಸಿದ್ದರೆ
ಅವರನ್ನು ರಕ್ಷಿಸುವುದು ಸರ್ಕಾರದ ಸಂವಿಧಾನಾತ್ಮಕ, ಶಾಸನಾತ್ಮಕ ಜವಾಬ್ದಾರಿಯಾಗುತ್ತದೆ.
ಮನರ್ವಸತಿಯು ಕೂಡ ಜೋಪಡಿ ನಿವಾಸಿಗಳ ಜೀವನ, ಜೀವನಾಧಾರ ಮತ್ತು ಫನತೆಯ
ಹಕ್ಕಗಳಿಗೆ ಪೂರಕವಾದ ಅರ್ಥಮಾರ್ಗ ಪ್ರಯತ್ನವಾಗಿರಬೇಕು.

ಪಿ.ಕೆ.ಕೋಲ್ ವ/ಸ ಎಸ್ಟೇಟ್ ಆಫೀಸರ್ ಅಂಡ್ ಅನದರ್ ಅಂಡ್ ಅದರ್ (2010)²⁶
ರ ಪ್ರಕರಣದಲ್ಲಿ ದೆಹಲಿ ಹೈಕೋರ್ಟು, ದೆಹಲಿಯಲ್ಲಿ ಹೆಚ್ಚಿತ್ತಿರುವ ಒಕ್ಕೆಬ್ಜಿಸುವ
ಪ್ರಕರಣಗಳ ಕುರಿತಂತೆ ನೀಡಿರುವ ಪ್ರತಿಕ್ರಿಯೆ ಇದು;

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

194. ಮೇಲಿನ ಸ್ಟಂಗಳು ಜೋವಡಿನಿವಾಸಿಗಳಿಗೆ ಸಂಬಂಧಿಸಿದ ಬಲವಂತದ ಒಕ್ಕಲೆಬ್ಬಿಸುವ ಪ್ರಕರಣಗಳ ಅನುಭವ ಮತ್ತು ಉದಾಹರಣೆಗಳು ಈ ನಗರದಲ್ಲಿ ಸಮೃದ್ಧವಾಗಿವೆ. ಅಸಹಾಯಕ ಹಾಗು ವಂಚಿತ ಪ್ರಜೆಗಳನ್ನು ಅವರ ನೆಲೆಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸಿ ನಂತರ ನಾಶಪಡಿಸಲಾಗಿದೆ. ಇಷ್ಟಾದ ಮೇಲೆ ಪ್ರಘಾತದ ಚಾಚಿದಷ್ಟ್ವೆ ಉದ್ದೇಶವಾಗುವ ಕೈಗಳು ಕಾನೂನಿನ ವಿವರಣೆಗಳಿಗೆ ಅತ್ಯಂತ ತಂತ್ರಗಾರಿಕೆಯ ವ್ಯಾಖ್ಯಾನಗಳನ್ನು ನೀಡಿದೆ. ಶಾಸನಾನಾತ್ಮಕ ಅವಕಾಶಗಳ ರಕ್ಖಾಕವಚದೊಳಗೆ “ಕಾನೂನಿನ ಆಡಳಿತ” ಎಂಬ ಪಣ ಒಡ್ಡಿ ವಂಚಿತರಿಂದ “ಒತ್ತುವರಿಯಾಗಿರುವುದನ್ನು” ತರವುಗೊಳಿಸಿದ್ದೇವೆ ಎಂದಿದೆ. ಬೇರೆಯವರ ಕಾನೂನು ಬಾಹಿರ ಕಟ್ಟಡಗಳನ್ನು ಮತ್ತು ಅತಿಕ್ರಮವನ್ನು “ಸ್ಕೆಮ್‌ಗೊಳಿಸಲಾಗಿದೆ” ಅಥವ “ಸಂಧಾನ ಮಾಡಲಾಗಿದೆ.”

ಒಕ್ಕಲೆಬ್ಬಿಸುವ ಮತ್ತು ಸ್ಥಳಾಂತರವನ್ನು ಆಧರಿಸಿದ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ತತ್ವಗಳು ಹಾಗು ಮಾರ್ಗದರ್ಶಿಗಳು

ಸೂಕ್ತ ವಸತಿ ಕುರಿತ ವಿಶ್ವಸಂಸ್ಥೆಯ ವರದಿಗಾರರು ಜರ್ಮನ್ ಫೆಡರಲ್ ಫಾರಿನ್ ಆಫ್ಸರ್ ಅಂಡ್ ಇನಿಸ್ಟಿಟ್ಯೂಟ್ ಆಫ್ ಹ್ಯಾಮನ್ ರೈಟ್ಸ್ (ಜರ್ಮನಿಯ ವಿದೇಶಾಂಗ ಕಭೀರ ಮತ್ತು ಜರ್ಮನಿಯ ಮಾನವ ಹಕ್ಕಿಗಳ ಸಂಸ್ಥೆ)ರವರ ಸಹಯೋಗದೊಂದಿಗೆ ಬಲವಂತವಾಗಿ ಒಕ್ಕಲೆಬ್ಬಿಸುವುದರ ಕುರಿತು ಬಲ್ಯನಾನಲ್ಲಿ 2005 ರ ಜೂನ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಕಮ್ಟಿವನ್ನು ಏರ್ಪಡಿಸಿತ್ತು. ಬಲವಂತವಾಗಿ ಒಕ್ಕಲೆಬ್ಬಿಸುವ ವಿಷಯವನ್ನು ಉದ್ದೇಶಿಸಲು ನೀತಿಗಳು ಮತ್ತು ಕಾಯ್ದೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಮುದಾಯಗಳಿಗೆ ಸಹಾಯಕವಾಗುವಂತೆ ಮಾರ್ಗದರ್ಶಿಗಳನ್ನು ವಿಸ್ತರಿಸಲಾಗಿ ಉದ್ದೇಶವನ್ನು ಕಮ್ಟಿವು ಹೊಂದಿತ್ತು. ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರ ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳು (ಇನ್ನು ಮುಂದೆ ವಿಶ್ವಸಂಸ್ಥೆ ಮಾರ್ಗದರ್ಶಿಗಳು) ಈ ಕಮ್ಟಿದ ಹಾಗು ನಂತರದ ಸಮಾಲೋಚನೆಯ ಫಲವಾಗಿವೆ²⁷. 2007 ರ ಜೂನ್ ನಲ್ಲಿ ಸೂಕ್ತ ವಸತಿ ಕುರಿತಂತೆ ವಿಶೇಷ ವರದಿಗಾರರು ವಿಶ್ವಸಂಸ್ಥೆಯ ಮಾನವಹಕ್ಕಿಗಳ ಪರಿಷತ್ತಿಗೆ (ಕೌನ್ಸಿಲ್) ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು ಮಂಡಿಸಿತ್ತು. ಪರಿಷತ್ತು 2007ರ ಡಿಸೆಂಬರ್ ತಿಂಗಳಿನಲ್ಲಿ ಮಾರ್ಗದರ್ಶಿಗಳನ್ನು ಜಿಪಚಾರಿಕವಾಗಿ ಸಮೃತಿಸಿತ್ತು²⁸.

ವಿಶ್ವಸಂಸ್ಥೆಯ ಮಾರ್ಗದರ್ಶಿಗಳ ಮುಖ್ಯಾಂಶಗಳು

1997ರಿಂದ ವಿಶ್ವಾದ್ಯಂತ ಸಂಗ್ರಹಿಸಿದ ಅನುಭವಗಳನ್ನು ಆಧರಿಸಿರುವ ಈ

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮೂಲಭೂತ ತತ್ವಗಳು ಮತ್ತು ಕಾರ್ಯಾಚರಣೆಯ ಮಾರ್ಗದರ್ಶಿಗಳು ಹಲವಾರು ವಿಧಿ ನಿಯಮಗಳನ್ನು ನೀಡಿದೆ. ವಿಶ್ವ ಸಂಸ್ಥೆಯ ಮಾರ್ಗದರ್ಶಿಗಳು ಉದ್ದೇಶಿಸಿರುವುದು, ನಗರ ಮತ್ತು/ಅಥವ ಗಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಕಾರಣವಾದ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರವು ಮಾನವಹಕ್ಕುಗಳ ಮೇಲೆ ಬೀರುವ ಪರಿಣಾಮವನ್ನು ಅಭಿವೃದ್ಧಿ ಆಧಾರಿತ ಸ್ಥಳಾಂತರ ಕುರಿತು ಸಮಗ್ರ ಮಾನವಹಕ್ಕುಗಳನ್ನು ಹೆಚ್ಚು ಅಭಿವೃದ್ಧಿ ಪಡಿಸುವುದನ್ನು ಸಹ ಅವು ಪ್ರತಿನಿಧಿಸುತ್ತವೆ(e/cn.4 sub2/1997/7annex). ಅವು ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನನ್ನು ಆಧರಿಸಿದ್ದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಶ್ವಸಂಸ್ಥೆಯ ಸಮಿತಿಯ ಸಾಮಾನ್ಯ ಅಭಿಪ್ರಾಯ (1991) ಹಾಗೂ7, ಅಂತರಿಕ ಸ್ಥಳಾಂತರ ಕುರಿತ ಮಾರ್ಗದರ್ಶಿ ತತ್ವಗಳಿಗೆ (e/cn.4/1998/53/ add.2) ಸಾಮಾನ್ಯ ಸಭೆ ತನ್ನ ನಿರ್ಣಯ 60/147ರಲ್ಲಿ ಸ್ವೀಕರಿಸಿರುವ ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿನ ತೀವ್ರ ಉಲ್ಲಂಘನೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಗೆ ಬಲಿಪಶುಗಳಾದವರ ಪರಿಹಾರ ಮತ್ತು ದುರಸ್ತಿ ಹಕ್ಕನ್ನು ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳು ಹಾಗು ನಿರಾಶ್ರಿತರ ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳ ವಸತಿ ಮತ್ತು ವಾಪಸಾತಿ ಕುರಿತ ತತ್ವಗಳಿಗೆ (e/cn.4/sub.2.2005/ 17) ಅನುಗುಣವಾಗಿವೆ.

ವಿಶ್ವಸಂಸ್ಥೆಯ ನಿರ್ದಿಷ್ಟ ಮಾರ್ಗದರ್ಶಿಗಳು;

- ಬಲವಂತವಾಗಿ ಒಕ್ಕಲೆಬ್ಬಿಸಿರುವ ಕಾರ್ಯಾಚರಣೆಯ ವಿವರಣೆ (ಪ್ಯಾರಾ 4-8);
- ಕರಿಣವಾದ ಮಾನದಂಡಗಳನ್ನು ಜಾರಿಗೊಳಿಸುವ ಮೂಲಕ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸ್ಥಳಾಂತರ ‘ಮೂರಣ ಸಮರ್ಥನೆ’ ಮತ್ತು ಕಾಂಪ್ಯುಟಿಂಗ್ ನಾಗ್ ಬಿಾತ್ರಿಂಪೊಂದಿಗೆ ಜರುಗುವಂತೆ ಮಾಡುವುದು(ಪ್ಯಾರಾ21);
- ಒಕ್ಕಲೆಬ್ಬಿಸುವ ಮುನ್ನ, ಒಕ್ಕಲೆಬ್ಬಿಸುವಾಗ, ಮತ್ತು ಒಕ್ಕಲೆಬ್ಬಿಸಿದ ನಂತರ ಮಾನವ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಗಳು ಕೈಗೊಳಳಬೇಕಾದ ವಿವರವಾದ ಕ್ರಮಗಳ ಗಣನೆ(ಪ್ಯಾರಾ 37-58);
- ಸ್ಥಳಾಂತರಕ್ಕೆ ಮುನ್ನ ನಡೆಸಬೇಕಾದ ‘ಸಮಗ್ರವಾದ ಒಕ್ಕಲೆಬ್ಬಿಸುವುದರ ಪರಿಣಾಮದ ಅಂದಾಜು ನೀಡಲು ಕರೆ(ಪ್ಯಾರಾ 32,33,42);

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂಶರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- ಮಾನವ ಹಕ್ಕುಗಳ ಪ್ರಮಾಣಕ್ಕೆ ತಕ್ಷಂತೆ ಪರಿಹಾರ, ವಾಪಸಾತಿ ಮತ್ತು ಸೂಕ್ತ ಮನವರಸತೀಯ ಅವಕಾಶಕ್ಕೆ ಕರೆ(ಪ್ಯಾರಾ42,60–63,69,70);
- ಸ್ಥಳಾಂಶರಕ್ಕೆ ಎಡೆ ಮಾಡಿಕೊಡುವ ಇತರೆ ಸಂಗತಿಗಳ ಬಗ್ಗೆ ಉಪಯುಕ್ತ ಮಾರ್ಗದರ್ಶನವನ್ನು ಒದಗಿಸುವುದು. ಆ ಇತರೆ ಕಾರಣಗಳು ಜನಾಂಗಿಯ ಮತ್ತು ಶಸ್ತಾಸ್ತ ಘರ್ಷಣೆ ಹಾಗು ಹವಾಮಾನ ಬದಲಾವಣೆಯಿಂದ ಉಂಟಾಗುವ ಸ್ಥಳಾಂಶರವೂ ಸೇರಿದಂತೆ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪಶ್ಯಿತಗಳನ್ನು ಒಳಗೊಂಡಿವೆ (ಪ್ಯಾರಾ52,55);
- ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಸ್ಥಳಾಂಶರಗೊಂಡ ಸಮುದಾಯಗಳ ಸೂಕ್ತ ವಸತಿ ಹಕ್ಕಿಗೆ ತಕ್ಷಂತೆ ‘ಮರು ನೆಲೆಯ ಹಕ್ಕನ್ನು’ ಸಾಫ್ಟಿಸುವುದು(ಪ್ಯಾರಾ16,52–56);
- ‘ಹಿಂಬರುವ ಹಕ್ಕನ್ನು’ ಸಾಫ್ಟಿಸಿ(ಪ್ಯಾರಾ64–67);
- ‘ತಕ್ಷಣದ ಜವಾಬ್ದಾರಿಯ’ ಭಾಗವಾಗಿ ಮನೆ ವಂತ್ತು ಭೂಮಿ ಅಧಿಕಾರವಿಲ್ಲದವರೆಲ್ಲರಿಗೂ ಒಡೆತನದ ಭದ್ರತೆಯನ್ನು ಖಾತ್ರಿಪಡಿಸಬೇಕೆಂದು ರಾಷ್ಟ್ರಗಳಿಗೆ ಕರೆ ನೀಡುವುದು(ಪ್ಯಾರಾ 23,25)
- ಮಹಿಳೆಯರಿಗೆ ರಕ್ಷಣೆ ಮತ್ತು ಅಧಿಕಾರವೂ ಸೇರಿದಂತೆ ಬಲವಾದ ಲಿಂಗತ್ವ ದೃಷ್ಟಿಕೋನವ್ನು ಒದಗಿಸುವುದು (ಪ್ಯಾರಾ 7,15,26,29,33,34,38,39,47,50, 53,54,57, ಮತ್ತು58);
- ವೆಕ್ಕಳ ಸೂಕ್ತ ವಸತಿ ಹಕ್ಕನ್ನು ರಕ್ಷಣೆ ಸುವರ್ಪದು(ಪ್ಯಾರಾ 21,31,33,47,50,52,54,56);
- ಮೂಲನಿವಾಸಿಗಳು, ಅಲ್ಪಸಂಖ್ಯಾತರು, ಐತಿಹಾಸಿಕವಾಗಿ ಶಾರತಮ್ಯಕ್ಕೆ ಒಳಗಾದ ಗುಂಪುಗಳು, ಅಂಗವಿಕಲತೆ ಇರುವ ವ್ಯಕ್ತಿಗಳು ಮತ್ತು ವ್ಯಧರನ್ನು ಸೇರಿದಂತೆ ಅಲಕ್ಷಿತ ಗುಂಪುಗಳು ಮತ್ತು ಸಮುದಾಯಗಳ ಮೇಲೆ ಒಕ್ಕಲೆಬ್ಬಿಸುವುದು ಬೀರುವ ಪರಿಣಾಮಗಳ ವಿವಿಧ ಸ್ವರೂಪಗಳಿಗೆ ಒತ್ತು ನೀಡುವುದು ಮತ್ತು ಅವರ ಮಾನವಹಕ್ಕುಗಳ ರಕ್ಷಣೆಗೆ ಕರೆನೀಡುವುದು (ಪ್ಯಾರಾ 21,29,31,33, 38,39,54,57);
- ಮಾನವಹಕ್ಕುಗಳ ಪ್ರತಿಪಾದಿಸುವವರ ಹಕ್ಕುಗಳನ್ನು ರಕ್ಷಣೆ ಸುವರ್ಪದು ((ಪ್ಯಾರಾ22);

ಅಭಿಪ್ರಾಯ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- ತತ್ವಂಬಂಧಿ ಮಾನವಹಕ್ಕುಗಳ ರಕ್ಷಣೆಗೆ ಕರೆ ನೀಡುವುದು;
- ಕೆಲಸ/ಜೀವನಾಧಾರ ಕುರಿತ ಮಾನವಹಕ್ಕು (ಪ್ಯಾರಾ 43,52,63);
- ಭೂಮಿ ಕುರಿತ ಮಾನವಹಕ್ಕು (ಪ್ಯಾರಾ 16,22,25,26,30,3143, 56,60,61,63,71);
- ಆಹಾರ ಕುರಿತ ಮಾನವಹಕ್ಕು (ಪ್ಯಾರಾ 52,57);
- ಆರೋಗ್ಯ ಕುರಿತ ಮಾನವಹಕ್ಕು (ಪ್ಯಾರಾ 16.54–57,63,68);
- ಶಿಕ್ಷಣ ಕುರಿತ ಮಾನವಹಕ್ಕು (ಪ್ಯಾರಾ 16,52,57,60,63);
- ಸರ್ಕಾರೇತರ ಕಾರ್ಯಕರ್ತರ ಜವಾಬ್ದಾರಿಗಳಿಗೆ ಒತ್ತು ನೀಡುವುದು (ಪ್ಯಾರಾ 11,71–73);
- ಬಲವಂತವಾಗಿ ಒಕ್ಕಲೆಬ್ಬಿಸುವುದಕ್ಕೆ ಬಲಿಯಾಗುವ ಕಡಿಮೆ ವೇತನದ ಮತ್ತು
ಅಲಕ್ಷಿತ ಗುಂಪುಗಳ ಅಶಕ್ತತೆಯನ್ನು ಮಾರುಕಟ್ಟಿ ಶಕ್ತಿಗಳು ಹೆಚ್ಚಿಸದಂತೆ
ಮಧ್ಯ ಪ್ರಮೇಶಿಸುವ ಕ್ರಮಗಳನ್ನು ರಾಷ್ಟ್ರಗಳು ಕೈಗೊಳ್ಳುವಂತೆ ಕರೆ ನೀಡುವುದು
(ಪ್ಯಾರಾ 8,30);

ವಿಶ್ವಸಂಸ್ಥೆಯ ಮಾರ್ಗದರ್ಶಿಗಳ ಶಕ್ತಿಯುತ ಬಳಕೆಗಳು

ಸ್ಥಳಾಂತರವನ್ನು ಕಡಿಮೆ ಮಾಡುವುದು ಮತ್ತು ಸಾಧ್ಯವಾದಲ್ಲೆಲ್ಲ ಸುಸ್ಥಿರ
ಪರ್ಯಾಯಗಳಿಗೆ ಕರೆ ನೀಡುವುದು ವಿಶ್ವಸಂಸ್ಥೆ ಮಾರ್ಗದರ್ಶಿಗಳ ಗುರಿಯಾಗಿದೆ.
ಸ್ಥಳಾಂತರ ಅನಿವಾರ್ಯವಾದ ಕಡೆ ಗೌರವಿಸಲೇಬೇಕಾದ, ಎಲ್ಲ ಸಂದರ್ಭಗಳಲ್ಲೂ
ಎತ್ತಿ ಹಿಡಿಯಲೇ ಬೇಕಾದ ರಾಜೀ ಇಲ್ಲದ ಮಾನವಹಕ್ಕುಗಳ ಪ್ರಮಾಣಗಳನ್ನು
ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ಸಾಫ್ತಿಸಿವೆ.

ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ಹಲವು ಸ್ತರದ ಉದ್ದೇಶಗಳಿಗೆ ಬಳಕೆಯಾಗಬಲ್ಲವು

- ಸ್ಥಳಾಂತರ ಮತ್ತು ಮನವರಸತೀಗೆ ಜವಾಬ್ದಾರರಾದ ಎಲ್ಲ ಕಾರ್ಯಕರ್ತರ
ಕಾರ್ಯಚರಣ ಮತ್ತು ನೀತಿಗಳನ್ನು ಸುಧಾರಿಸಲು; ಇದು ಸ್ಥಳೀಯ ಸರ್ಕಾರ
ಅಧಿಕಾರಿಗಳು, ಮುನಿಸಿಪಲ್ ಅಧಿಕಾರಿಗಳು, ಕಾರ್ಮೋರೇಚ್ ವಲಯದ
ಪ್ರತಿನಿಧಿಗಳು ಮತ್ತು ಮೊಲೀಸು ಸಿಬ್ಬಂದಿಯೂ ಸೇರಿದಂತೆ ಕಾನೂನು
ಜಾರಿಗೊಳಿಸುವ ನಿಯೋಗಗಳನ್ನು ಒಳಗೊಂಡಿದೆ. ಈ ಕಾರ್ಯಕರ್ತರ
ಕಾರ್ಯಚರಣೆಯ ಯಾವುದೇ ಮಾನವಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ

ಅಭಿವೃದ್ಧಿ ಆಧಾರಿತ ಒಕ್ಕಲೆಣಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಬದಲಿಗೆ ಮಾನವಹಕ್ಕುಗಳ ಪ್ರಮಾಣವನ್ನು ಅಳವಡಿಸಿಕೊಳ್ಳುತ್ತವೆ
ಎಂಬುದನ್ನು ಖಾತ್ರಿಪಡಿಸಲು ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು
ಬಳಸಿಕೊಳ್ಳಬಹುದಾಗಿದೆ.

- ಸ್ಥಳಾಂತರಗೊಳ್ಳುವ ಮತ್ತು ಒಕ್ಕಲೆಣುವ ಭೀತಿ ಇರುವವರು ಹಾಗು ಅವರ ಪರವಾಗಿ ಕೆಲಸ ಮಾಡುತ್ತಿರುವ ನಾಗರಿಕ ಸಮಾಜದ ಗುಂಪುಗಳೊಳಗೆ ಅರಿವು ಮೂಡಿಸುವುದು. ತೊಂದರೆಗೆ ಈಡಾದ ಜನರಿಗೆ ಅವರ ಮಾನವಹಕ್ಕುಗಳ ಮತ್ತು ಆಡಳಿತ ಸಂಸ್ಥೆಗಳ ಜವಾಬ್ದಾರಿಗಳ ಅರಿವು ಇದ್ದರೆ ಅವರ ಮಾನವ ಹಕ್ಕುಗಳಿಗಾಗಿ ಒತ್ತಾಯಿಸಲು ಮತ್ತು ಅವುಗಳ ಜಾರಿಯನ್ನು ಖಾತ್ರಿಪಡಿಸಲು ಸಜ್ಜಾಗಿರುತ್ತಾರೆ.
- ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಅನುಸರಣೆಯನ್ನು ಖಾತ್ರಿಪಡಿಸುವ ಗುರಿಯೋಂದಿಗೆ ಭಾಗಿದಾರ ಪ್ರಕ್ರಗಳ ಆಡಳಿತ ಮತ್ತು ಆಚರಣೆಗಳ (ಕಾರ್ಮೋರ್ಕೇಷ್ಟ್ ವಲಯವೂ ಸೇರಿದಂತೆ ಸಾರ್ವಜನಿಕ ಕ್ಷೇತ್ರ ಮತ್ತು ಸರ್ಕಾರ) ನಿಗದಿಸಲು
- ಕಾನೂನು ಮತ್ತು ನೀತಿಸುಧಾರಣೆಯ ಶಿಫಾರಸ್ಸು ಮಾಡುವುದು: ವಸತಿ, ಅಭಿವೃದ್ಧಿ, ಸ್ಥಳಾಂತರ ಮತ್ತು ಮನವಸ್ತಿಗೆ ಸಂಬಂಧಪಟ್ಟ ರಾಷ್ಟ್ರೀಯ ಕಾನುನುಗಳು, ನೀತಿಗಳು, ಆಡಳಿತಾತ್ಮಕ ನಿರ್ಧಾರಗಳು ಮತ್ತು ಕೋರ್ಟ್ ತೀರ್ಮುಗಳೊಳಗೆ²⁹ ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು ಅಳವಡಿಸಬಹುದು. ಆ ಮೂಲಕ ತೊಂದರೆಗೆಡಾದ ಜನರ ಮಾನವಹಕ್ಕುಗಳನ್ನು ಎತ್ತಿ ಹಿಡಿಯುವ ನಿಷ್ಕರ್ಷಪಾಠವಾದ ಆಚರಣೆಗಳು ಕಾರ್ಯಗತವಾಗುವುದನ್ನು ಖಾತ್ರಿಪಡಿಸಬಹುದು.
- ಪ್ರಮಾಣ ನಿಗದಿಯೂ ಸೇರಿದಂತೆ (ಲುದಾಹರಣೆಗೆ ಭೂಮಿ ಮತ್ತು ಮಾನವಹಕ್ಕುಗಳು) ವಿಶ್ವಸಂಸ್ಥೆಯ ಮಾನವಹಕ್ಕುಗಳ ಕೆಲಸಕ್ಕೆ ಕೊಡುಗೆ ನೀಡಿ ಅದನ್ನು ಬಲಪಡಿಸಬಹುದು.
- ಯೋಜನಕಾರರಿಗೆ ಮಾರ್ಗದರ್ಶನ ಒದಗಿಸುವುದು. ಆ ಮೂಲಕ ನಗರ ಮತ್ತು ಗ್ರಾಮೀಣ ಯೋಜನೆಯ ಸಮಾನತೆ, ಸಹಭಾಗಿತ್ವ, ಸಮಶೀಲನ ಮತ್ತು ಮಾನವಹಕ್ಕುಗಳ ಪ್ರಮಾಣಗಳನ್ನು ಆಧರಿಸಿದೆ ಹಾಗು ಸಮಾಜದ ಅಲಕ್ಷಿತ ವರ್ಗಗಳ ಅಗತ್ಯಗಳನ್ನು ಒಳಗೊಂಡಿದೆ ಎಂಬುದನ್ನು ಖಾತ್ರಿಪಡಿಸಬಹುದು.

ಅಭಿವೃದ್ಧಿ ಆಧಾರಿತ ಒಕ್ಕೆಳ್ಳಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- ಒಕ್ಕೆಳ್ಳಿಸುವುದರ ಪರಿಣಾಮಗಳ ಅಂದಾಜನ್ನು ಮಾಪನ ಮಾಡಲು ಅಭಿವೃದ್ಧಿ ಸಲಕರಣೆಗಳನ್ನು (ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ಕರೆದಿರುವಂತೆ) ಅಭಿವೃದ್ಧಿಪಡಿಸಲು. ಇದರ ಗುರಿ ಒಕ್ಕೆಳ್ಳಿಸುವುದನ್ನು ತಡೆಯುವುದು ಮತ್ತು ಒಕ್ಕೆಳ್ಳಿಸಿದ ನಂತರ ನ್ಯಾಯಿಯುತ ಪರಿಹಾರ, ಮನವಸ್ತಿ ಮತ್ತು ವಾಪಸಾತಿ ಎರಡೂ ಆಗಿದೆ.³⁰
- ಸ್ಥಳಾಂತರವನ್ನು ಕನಿಷ್ಠಗೊಳಿಸುವುದು ಮತ್ತು ಸೂಕ್ತ ಹಾಗು ನಿಷ್ಕಪಾತ್ವಾದ ಮನವಸ್ತಿಯನ್ನು ಜಾರಿಗೊಳಿಸುವ ಉದ್ದೇಶದೊಂದಿಗೆ ಕಾನೂನು ಜಾರಿಗೊಳಿಸುವ ನಿಯೋಗಗಳಿಗೆ (ರಾಜ್ಯ, ರಾಷ್ಟ್ರ ಮತ್ತು ಸ್ಥಳೀಯ ಮಟ್ಟದಲ್ಲಿನ ನ್ಯಾಯಾಂಗ ಮತ್ತು ಮಾನವಹಕ್ಕುಗಳ ಸಂಸ್ಥೆಗಳನ್ನು ಒಳಗೊಂಡಂತೆ) ರಾಷ್ಟ್ರೀಯ, ಅಂತರರಾಷ್ಟ್ರೀಯ ಕಾನೂನನ್ನು ವ್ಯಾಖ್ಯಾನಿಸಲು ಮತ್ತು ಜಾರಿಗೊಳಿಸಲು ಸಹಾಯ ಮಾಡುವುದು.
- ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿರದರ ಹೊಣೆಗಾರಿಕೆಯನ್ನು ಮೌರ್ಯತ್ವಾಹಿಸುವುದು.
- ಪ್ರಕಟಣೆ, ಪ್ರಸರಣ ಮತ್ತು ಸ್ಥಳೀಯ ಭಾಷೆಗಳಿಗೆ ಅನುವಾದಿಸುವ ಮೂಲಕ ಮಾನವಹಕ್ಕುಗಳ ಶಿಕ್ಷಣವನ್ನು ಮೌರ್ಯತ್ವಾಹಿಸುವುದು.
- ಬಲವಂತವಾಗಿ ಒಕ್ಕೆಳ್ಳಿಸುವುದರ ವಿರುದ್ಧ ಮತ್ತು ಸೂಕ್ತ ವಸತಿ ಹಾಗು ಭೂಮಿ ಮಾನವಹಕ್ಕುಗಳ ಪರಿಗಣನಾ ನೇರವೇರಿಕೆಗೆ ಮತ್ತು ರಕ್ಷಣೆಗೆ ಜನಪರ ವರ್ಕಾಲತ್ತು ವಹಿಸಲು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಆಂದೋಲನಗಳನ್ನು ಆಯೋಜಿಸುವುದು.
- ಜಗತ್ತಿನಾದ್ಯಂತ ನಾಗರೀಕ ಸಮಾಜಗಳು ಮತ್ತು ಸಾಮಾಜಿಕ ಚಳುವಳಿಗಳು ಹಾಗು ಸರ್ಕಾರ ಮತ್ತು ಕಾನೂನು ಹಾಗು ನಿರ್ಣಯಿಸುವ ವಿವಿಧ ಹಂತಗಳಲ್ಲಿ ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ಹೆಚ್ಚಾಗಿ ಬಳಕೆಯಾಗುತ್ತವೆ.

ಸುಧಾಮ್ ಸಿಂಗ್ ಅಂಡ್ ಅದರ್ ವಿಭಾಗ ಡೆಲ್ಲಿ ಅಂಡ್ ಅನದರ್,³¹ ಹಾಗು ಐ.ಕೆ.ಕೋಲ್ ವಿಭಾಗ ಡೆಲ್ಲಿ ಅಂಡ್ ಅನದರ್ ಅಂಡ್ ಅದರ್,³² ಪ್ರಕರಣಗಳಲ್ಲಿ ದೆಹಲಿಯ ಹ್ಯೆ ಕೋಟ್ಯು ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು ಉಲ್ಲೇಖಿಸಿದ ಹಾಗು ಪ್ರಸ್ತಾಪಿಸಿರುವ ಮನವಸ್ತಿ ಕುರಿತಂತೆ ಮಾನವಹಕ್ಕುಗಳ ಆಧರಿಸಿದ ಪ್ರಮಾಣಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದೆ.

ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ವಿಶ್ವಸಂಸ್ಥೆಯ ಭಾಷೆಗಳಲ್ಲಿ (ಇಂಗ್ಲಿಷ್, ಸ್ವಾನಿಷ್,

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಿಡಿ

ಪ್ರೇಂಚ್, ಅರಾಬಿಕ್, ರಶಿಯನ್ ಮತ್ತು ಚೈನೀಸ್) ಲಭ್ಯವಿದೆ. ಅಲ್ಲದೆ ಭಾರತದ ಏಳು ಭಾಷೆಗಳು (ಬೆಂಗಾಲಿ, ಹಿಂದಿ, ಮರಾಠಿ, ಬರಿಯಾ, ತಮಿಳು, ತೆಲುಗು, ಉದ್ಯು) ಖೆಮರ್, ತಜಿಕ್, ಸರ್ಬಿಯನ್ ಮತ್ತು ಮೋಚ್ಚರ್ಗೀಸ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ.³³ ಸ್ಥಳೀಯ ಭಾಷೆಯ ಅನುವಾದಗಳು ತಳಮಟ್ಟದ ಗುಂಪುಗಳು ಮತ್ತು ತೊಂದರೆಗೀಡಾದ ಸಮುದಾಯಗಳು ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು ಅಧ್ಯಕ್ಷರಾಜೀಕೊಳ್ಳಲು ಮತ್ತು ಅವರ ಸೂಕ್ತವಸತಿ, ವಾಪಸಾತಿ ಮತ್ತು ಮನವಸಕತಿ ಹಕ್ಕುಗಳು ಒಳಗೊಂಡ ಮಾನವಹಕ್ಕುಗಳ ಶಿಫಾರಸ್ಸು ಮಾಡಲು ಮತ್ತು ಮೌಲ್ಯಾಖಿಸಲು ಸಹಾಯಕವಾಗಿವೆ.

ವಿಶ್ವ ಸಂಸ್ಥೆಯ ಮಾರ್ಗದರ್ಶಿಗಳ ಕುರಿತ ಕೈಪಿಡಿ

ಬಲವಂತವಾಗಿ ಒಕ್ಕಲೆಬ್ಬಿಸುವುದನ್ನು ತಡೆಯಲು, ಅವು ಜರುಗಿದಾಗ ಮಾನವಹಕ್ಕುಗಳ ಪ್ರಮಾಣಗಳ ಆಧರಿಸಿದ ಅಗತ್ಯ ಪ್ರಕ್ರಿಯೆ ಮತ್ತು ಸೂಕ್ತ ಮನವಸಕತಿ ಹಾಗು ವಾಪಸಾತಿಯನ್ನು ಖಾತ್ರಿಪಡಿಸಲು ಶಕ್ತವಾದ ಉಪಕರಣದಂತೆ ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ಇವೆ. ಇಂತಹ ಮಾರ್ಗದರ್ಶಿಗಳನ್ನು ಓದುಗರಿಗೆ ಪರಿಚಯಿಸುವುದು ಕೈಪಿಡಿಯ ಉದ್ದೇಶವಾಗಿದೆ.

ಮೊದಲಿಗೆ ಕೈಪಿಡಿಯು ವಿಶ್ವಸಂಸ್ಥೆಯ ಮಾರ್ಗದರ್ಶಿಗಳ ಸಾರಾಂಶವನ್ನು ನೀಡುತ್ತದೆ. ಸಾರಾಂಶದಲ್ಲಿ ಅವುಗಳ ಮೂಲ ಅಂಶಗಳು ಇದ್ದು ನಂತರ ವಿಶ್ವಸಂಸ್ಥೆಯ ಮಾರ್ಗದರ್ಶಿಗಳ ಯಥಾರ್ಥ ಪರ್ಯಾವರಣೆ ನೀಡಲಾಗಿದೆ.

ವಿಶ್ವಸಂಸ್ಥೆಯ ಮಾರ್ಗದರ್ಶಿಗಳ ಕುರಿತು ಅರಿವು ಮೂಡಿಸುವ ಉದ್ದೇಶದ ಜೊತೆಗೆ ಹಲವು ಕಾರ್ಯಕರ್ತರು ಅದನ್ನು ಬಳಸಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದನ್ನು ಮೌಲ್ಯಾಖಿಸುವ ಉದ್ದೇಶವೂ ಇದೆ. ಕಾರ್ಯಕರ್ತರಲ್ಲಿ ಸರ್ಕಾರಿ ಅಧಿಕಾರಿಗಳು, ಕಾನೂನು ಮತ್ತು ನೀತಿ ತಯಾರಕರ ಜೊತೆ ವಿಶ್ವಸಂಸ್ಥೆಯೂ ಇದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವಹಕ್ಕುಗಳ ಪ್ರಮಾಣವನ್ನು ಸ್ಥಾಪಿಸುವ ಪ್ರಕ್ರಿಯೆಗೆ ಕೊಡುಗೆ ನೀಡುವುದು ಕಾರ್ಯಕರ್ತರ ಗುರಿಯಾಗಿದೆ.

ವಿಶ್ವಸಂಸ್ಥೆಯ ಮಾರ್ಗದರ್ಶಿಗಳು ವ್ಯಾಪಕವಾಗಿ ಪ್ರಸಾರಗೊಳ್ಳಬೇಕು, ಸಾಧ್ಯವಾದಪ್ಪು ಭಾಷೆಗೆ ಅನುವಾದಗೊಳ್ಳಬೇಕು, ಸೂಕ್ತ ಪ್ರಾಧಿಕಾರಗಳ ಬಳಸಿಕೊಂಡು ಮಾನವಹಕ್ಕುಗಳನ್ನು ಖಾತ್ರಿ ಪಡಿಸುವ ಕಾನೂನು ಮತ್ತು ನೀತಿಗಳನ್ನು ಅಳವಡಿಸಿಕೊಳ್ಳಬೇಕು, ನಿರ್ದಿಷ್ಟವಾಗಿ ವ್ಯಕ್ತ ಮತ್ತು ಮನೆಯವರ ವಸತಿ, ಕೆಲಸ, ಭೂಮಿಹಕ್ಕು ಮತ್ತು ಭದ್ರತೆಯನ್ನು ಗೌರವಿಸಬೇಕು, ರಕ್ಷಿಸಬೇಕು ಮತ್ತು ನೇರವೇರಿಸಬೇಕು..

ಅಭಿವೃದ್ಧಿ ಆರ್ಥಾರಿತ ಒಕ್ಕಲೆಬೀಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಅಭಿವೃದ್ಧಿ ಆರ್ಥಾರಿತ ಒಕ್ಕಲೆಬಿಸುವಿಕೆ
ಮತ್ತು ಸ್ಥಳಾಂತರ ಕುರಿತ ವಿಶ್ವಸಂಸ್ಥೆಯ
ಮೂಲಭೂತ ತತ್ವಗಳು ಮತ್ತು
ಮಾರ್ಗದರ್ಶಿಗಳು³⁴

ಸಾರಾಂಶ

ಅಭಿವೃದ್ಧಿ ಆರ್ಥಿಕ ಉದ್ದೇಶವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಗಿಡಿ

■ ಸಾರಾಂಶ

ಅಭಿವೃದ್ಧಿ ಆರ್ಥಿಕ ಉದ್ದೇಶವಿಕೆ ಮತ್ತು ಸ್ಥಳಾಂತರ ಕುರಿತ ವಿಶ್ವಸಂಸ್ಥೆಯ
ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳು

ವಿಶ್ವಸಂಸ್ಥೆ ಮಾರ್ಗದರ್ಶಿಯಲ್ಲಿರುವ ಪ್ರತಿ ಸೆಕ್ಕನಿನ ಮುಖ್ಯ ಅಂಶಗಳು ಮತ್ತು
ತತ್ವಗಳನ್ನು ಈ ಸಾರಾಂಶವು ನೀಡುತ್ತದೆ ಮತ್ತು ಓದುಗಿರಿಗಾಗಿ ಒಂದು ಸಾಮಾನ್ಯ
ನೋಟವನ್ನು ನೀಡುವುದು ಸಾರಾಂಶದ ಉದ್ದೇಶವಾಗಿದೆ. ಸಾರಾಂಶದ ನಂತರ
ವಿಶ್ವಸಂಸ್ಥೆ ಮಾರ್ಗದರ್ಶಿಗಳ ಯಥಾರ್ಥ ಪಠ್ಯವನ್ನು ನೀಡಲಾಗಿದೆ.

1. ವ್ಯಾಪ್ತಿ ಮತ್ತು ಸ್ವರೂಪ (ಪ್ಯಾರಾ 1-10)

ಮನೆಗಳು ಮತ್ತು ಭೂಮಿಯಿಂದ ಬಲವಂತವಾಗಿ ಉಕ್ಕಲೆಬ್ಬಿಸದಂತೆ
ಮಾಡುವುದು ಮತ್ತು ಅದರ ವಿರುದ್ಧ ರಕ್ಷಣೆ ನೀಡುವುದು ಪ್ರಭುತ್ವದ
ಹೊಣೆಯಾಗಿರುವುದು ಹಲವಾರು ಅಂತರರಾಷ್ಟ್ರೀಯ ಸಾಧನಗಳಿಂದಾಗಿ.

ಈ ಸಾಧನಗಳು ಸೂಕ್ತ ವಸತಿ ಮಾನವಹಕ್ಕು ಹಾಗು ಇತರೆ ತತ್ವಂಬಂದಿ
ಮಾನವಹಕ್ಕುಗಳನ್ನು ರಕ್ಷಿಸುತ್ತವೆ. “ನಿರಂಕುಶವಾಗಿ ಅಥವಾ ಕಾನೂನು
ಬಾಧಿರವಾಗಿ ಯಾರೋಬ್ಬರ ಖಾಸಗಿತನ, ಕುಟುಂಬ, ಆತನ/ಆಕೆಯ ಪತ್ರ
ವ್ಯವಹಾರದಲ್ಲಿ ತಲೆ ಹಾಕಕೂಡದು ಹಾಗೆಯೇ ಆತನ/ಆಕೆಯ ಗೌರವ
ಮತ್ತು ಖ್ಯಾತಿಯ ಮೇಲೆ ಕಾನೂನಿನ ದಾಳಿ ಮಾಡಕೂಡದು” ಎಂಬ
ಮಾನವಹಕ್ಕುಗಳ ವಿಧಾನದ ಅವಿಂಡತೆಗೆ ಬಧ್ದವಾಗಿದೆ.

ನಗರ ಮತ್ತು/ಅಥವ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ
ಉಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರವು ಮಾನವಹಕ್ಕುಗಳ ಮೇಲೆ ಬೀರುವ
ಪರಿಣಾಮಗಳನ್ನು ಪ್ರಸ್ತುತ ಮಾರ್ಗದರ್ಶಿಗಳು ಚರ್ಚಿಸಿದೆ. ಅಂತರರಾಷ್ಟ್ರೀಯ
ಮಾನವಹಕ್ಕುಗಳ ಪ್ರಮಾಣಗಳ ಹಿನ್ನೆಲೆಯಲ್ಲಿ “ಬಲವಂತದ ಉಕ್ಕಲೆಬ್ಬಿಸುವಿಕೆ”
ವಿವರಣೆ ಕುರಿತ ಎಲ್ಲ ಸಮರ್ಪ ವ್ಯಾಖ್ಯಾನಗಳನ್ನು ಪ್ರಸ್ತುತ
ಮಾರ್ಗದರ್ಶಿಗಳು ಗೌರವಿಸುತ್ತವೆ. ಆ ನಿಟ್ಟನಲ್ಲಿ ವ್ಯಕ್ತಿಗಳು, ಗುಂಪುಗಳು
ಮತ್ತು ಸಮುದಾಯಗಳು ನೆಲೆಸಿದ್ದ ಅಥವಾ ಅವಲಂಬಿಸಿದ್ದ ಮನೆಗಳು
ಮತ್ತು/ಅಥವ ಭೂಮಿ ಹಾಗು ಸಾಮಾನ್ಯ ಆಸ್ತಿ ಸಂಪನ್ಮೂಲಗಳಿಂದ
ಬಲವಂತವಾಗಿ ಉಕ್ಕಲೆಬ್ಬಿಸುವ ಮೂಲಕ ಒಂದು ನಿರ್ದಿಷ್ಟ ವಾಸಸ್ಥಾನ,
ವಸತಿ ಅಥವಾ ಸ್ಥಳದಲ್ಲಿ ವಾಸ ಅಥವಾ ಕೆಲಸ ಮಾಡುವ ವ್ಯಕ್ತಿಗಳು,
ಗುಂಪುಗಳು ಮತ್ತು ಸಮುದಾಯಗಳ ಸಾಮಧ್ಯವನ್ನು ಸೂಕ್ತ ನ್ಯಾಯಿಕ
ಅಥವ ಇತರ ರಕ್ಷಣಾ ವಿಧಾನಗಳ ಆವಕಾಶ ಮತ್ತು ಲಭ್ಯತೆ ಇಲ್ಲದೆ
ತೋಡೆದುಹಾಕುವ ಅಥವ ಮಿತಿಗೊಳಿಸುವ ಕಾರ್ಯಾಚರಣೆಗಳಿಗೆ ಪ್ರಸ್ತುತ

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮಾರ್ಗದರ್ಶಿಗಳು ಅನ್ವಯಿಸುತ್ತವೆ. ಸೂಕ್ತ ವಸತಿಯ ಹಕ್ಕಿನ ಬಹು ಮುಖ್ಯ ಅಂಶವೇ ಒಡೆತನ ಕುರಿತ ಕಾನೂನಾತ್ಮಕ ಭದ್ರತೆಯಾಗಿದೆ. ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಕರಣಗಳಲ್ಲಿ ಇಂತಹ ಭದ್ರತೆಯೇ ಕಾಣೆಯಾಗಿರುವುದು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ವಿಶಿಷ್ಟ ಸಂಗತಿಯಾಗಿದೆ. ಬಲವಂತದ ಒಕ್ಕಲೆಬ್ಬಿಸುವಿಕೆಯು ಸೂಕ್ತ ವಸತಿ, ಆಹಾರ, ನೀರು, ಶಿಕ್ಷಣ, ಕೆಲಸ, ವ್ಯಕ್ತಿಯ ಭದ್ರತೆ, ವಸತಿ ಭದ್ರತೆ, ಕ್ರಾರ, ಅಮಾನವೀಯ ಮತ್ತು ಹೇಯವಾಗಿ ನಡೆಸಿಕೊಳ್ಳುವುದರಿಂದ ಸ್ವತಂತ್ರ್ಯ ಹಾಗು ಜಲನೆಯ ಸ್ವತಂತ್ರ್ಯದಂತಹ ವರಾನವಹಕ್ಕುಗಳನ್ನು ಒಳಗೊಂಡ ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಹೆಲವಾರು ತೆರೆನ ವರಾನವಹಕ್ಕುಗಳ ಉಲ್ಲಂಘನೆಯಾಗಿದೆ. ಒಕ್ಕಲೆಬ್ಬಿಸುವುದನ್ನು ಕಾನೂನಾತ್ಮಕವಾಗಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮತ್ತು ಅಂತರರಾಷ್ಟ್ರೀಯ ಮಾನವಹಕ್ಕುಗಳು ಮತ್ತು ಮಾನವೀಯ ಕಾನೂನಿನಲ್ಲಿರುವ ಅವಕಾಶಗಳನ್ನು ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ಮಾಡಬೇಕು.

2. ಸಾಮಾನ್ಯ ಕರ್ತವ್ಯಗಳು (ಪ್ರಾರ್ಥಾ 11-36)

ಎ. ಕರ್ತವ್ಯ ಪಾಲಕರು ಮತ್ತು ಕರ್ತವ್ಯಗಳ ಸ್ವರೂಪ (ಪ್ರಾರ್ಥಾ 11-12)

ಬಲವಂತದ ಒಕ್ಕಲೆಬ್ಬಿಸುವಿಕೆಯನ್ನು ಜಾರಿಗೊಳಿಸುವ, ಅನುಮೋದಿಸುವ, ಒತ್ತಾಯಿಸುವ, ಪ್ರಸ್ತಾಪಿಸುವ, ಶುರು ಮಾಡುವ ಸಮೃತಿಸುವ ಅಥವ ಮೌನವಾಗಿ ಒಮ್ಮೆ ಬಹು ವಿಧದ ಕರ್ತವ್ಯಗಳಿಧ್ಯರೂ ಮಾನವಹಕ್ಕುಗಳು ಮತ್ತು ಮಾನವೀಯ ನಡವಳಿಕೆಯನ್ನು ಜಾರಿಗೊಳಿಸುವುದು ಪ್ರಭುತ್ವದರದ ಕರ್ತವ್ಯವಾಗಿದೆ. ಆ ಮೂಲಕ ಪ್ರಸ್ತುತ ಮಾರ್ಗದರ್ಶಿಯಲ್ಲಿ ಬಿಂಬಿಸಲಾಗಿರುವ ಅಂತರರಾಷ್ಟ್ರೀಯ ಕಾನೂನಿನ ಒಪ್ಪಂದಗಳು ಮತ್ತು ಸಾಮಾನ್ಯ ತತ್ವಗಳಲ್ಲಿ ನೋಡಿಕೊಳ್ಳಬೇಕು. ಯೋಜನಾ ನಿರ್ವಾಹಕರು ಮತ್ತು ಸಿಬ್ಬಂದಿಗಳು ಬಹುರಾಷ್ಟ್ರೀಯ ಮತ್ತು ಇತರ ಕಾರ್ಮೋರೇಷನ್‌ಗಳು, ಅಂತರರಾಷ್ಟ್ರೀಯ ಮತ್ತು ಇತರ ಸಂಸ್ಥೆಗಳು ಅಥವ ಸಂಘಗಳು, ಖಾಸಗಿ ಭೂಮಾಲೀಕರೂ ಸೇರಿದಂತೆ ವ್ಯಕ್ತಿಗಳನ್ನು ಒಳಗೊಂಡ ಇತರ ಪಕ್ಷಗಳು ಕರ್ತವ್ಯಗಳಿಂದ ಮುಕ್ತರೇನಲ್ಲ.

ಬಿ. ಮೂಲಭೂತ ಮಾನವಹಕ್ಕುಗಳ ತತ್ವಗಳು (ಪ್ರಾರ್ಥಾ 13-20)

ಬಲವಂತದ ಒಕ್ಕಲೆಬ್ಬಿಸುವಿಕೆಯ ವಿರುದ್ಧ ರಕ್ಷಣೆ ಮತ್ತು ಕುಲ, ಬಣ್ಣ, ಲಿಂಗ, ಭಾಷೆ, ಧರ್ಮ ಅಥವಾ ನಂಬಿಕೆ, ರಾಜಕೀಯ ಅಥವಾ ಇತರ

ಅಭಿಪ್ರಾಯ ಆಥವಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಅಭಿಪ್ರಾಯ, ರಾಷ್ಟ್ರೀಯತೆ, ಜನಾಂಗ ಅಥವಾ ಸಾಮಾಜಿಕ ಮೂಲ, ನ್ಯಾಯಿಕ ಅಥವ ಸಾಮಾಜಿಕ ಸ್ಥಾನ, ವಯಸ್ಸು, ಅಂಗವಿಕಲತೆ, ಆಸ್ತಿ, ಯಟ್ಟಿ ಅಥವಾ ಇತರ ಸ್ಥಾನದ ಬೇದ-ಭಾವವಿಲ್ಲದೆ ಸೂಕ್ತ ವಸತಿ ಮಾನವಹಕ್ಕು ಮತ್ತು ಒಡತನ ಭದ್ರತೆಯ ರಕ್ಷಣೆಯನ್ನು ಅಂತರಶಾರಾಷ್ಟ್ರೀಯ ಕಾನೂನಿನ ಪ್ರಕಾರ ಪ್ರಭುತ್ವವು ಒದಗಿಸತಕ್ಕದ್ದು. ಪ್ರಸ್ತುತ ಮಾರ್ಗದರ್ಶಿಯಲ್ಲಿ ಬಿಂಬಿತವಾಗಿರುವ ಬಲವಂತದ ಒಕ್ಕಲೆಬ್ಬಿಸುವಿಕೆಯ ವಿರುದ್ಧ ರಕ್ಷಣೆ ಮತ್ತು ಸೂಕ್ತ ವಸತಿ ಒಡತನ ಭದ್ರತೆಯ ಮಾನವ ಹಕ್ಕನ್ನು ಮಹಿಳೆಯರು ಮತ್ತು ಮಕ್ಕಳು ಸಮಾನವಾಗಿ ಅನುಭವಿಸುವುದನ್ನು ಪ್ರಭುತ್ವವು ಖಾತ್ರಿ ಪಡಿಸಬೇಕು.

ಸಿ. ಪ್ರಭುತ್ವದ ಕರ್ತವ್ಯಗಳನ್ನು ಜಾರಿಗೊಳಿಸುವುದು (ಪ್ರಾರ್ಥಾ 21-27)

ವಿಶೇಷ ಸಂದರ್ಭಗಳಲ್ಲಿ ಮಾತ್ರ ಒಕ್ಕಲೆಬ್ಬಿಸುವುದು ಎಂಬುದನ್ನು ಪ್ರಭುತ್ವವು ಖಾತ್ರಿಪಡಿಸಬೇಕು. ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಹಲವು ಸ್ತರಗಳ ವರಾನವ ಹಕ್ಕುಗಳ ಹೇಳಲೆ ಪ್ರತಿಕೂಲ ಪರಿಣಾಮ ಬೀರುವುದರಿಂದಾಗಿ ಒಕ್ಕಲೆಬ್ಬಿಸುವುದಕ್ಕೆ ಸಂಪೂರ್ಣ ಸಮರ್ಥನೆಯ ಅಗತ್ಯವಿದೆ. ಯಾವುದೇ ಒಕ್ಕಲೆಬ್ಬಿಸುವಿಕೆಯು: (ಎ) ಕಾನೂನಿನ ಅಪ್ಪಣೆ ಪಡೆದಿರಬೇಕು; (ಬಿ) ಅಂತರ ರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿನ ಪ್ರಕಾರ ಜರುಗಿರಬೇಕು; (ಸಿ) ಸಾಮಾನ್ಯ ಕಲ್ಯಾಣಕಾರಿ ಉದ್ದೇಶಕಾಗಿ ವಾತ್ರ ಕೈಗೊಂಡಿರಬೇಕು; (ಡಿ) ಅನುಗುಣವಾಗಿರಬೇಕು ಮತ್ತು ವಿಚೇಕಂತಹವಾಗಿರಬೇಕು; (ಇ) ಸಂಪೂರ್ಣ ಮತ್ತು ನ್ಯಾಯಿಯತ ಪರಿಹಾರ ಹಾಗು ಮನವಸತೀಯನ್ನು ಖಾತ್ರಿ ಪಡಿಸುವಷ್ಟು ಕಟ್ಟಳೆಗೆ ಒಳಪಟ್ಟಿರಬೇಕು; ಮತ್ತು (ಎಫ್) ಪ್ರಸ್ತುತ ಮಾರ್ಗದರ್ಶಿಗಳಿಗೆ ಅನುಸಾರವಾಗಿ ಜಾರಿಗೊಂಡಿರಬೇಕು. ಈ ಕಾರ್ಯವಿಧಾನಗಳ ಅಗತ್ಯತೆಯು ಒದಗಿಸುವ ರಕ್ಷಣೆಯು ಎಲ್ಲ ನೊಂದ ವ್ಯಕ್ತಿಗಳಿಗೆ, ತೊಂದರೆಗೀಡಾದ ಗುಂಪುಗಳಿಗೆ; ಅವು ಆಂತರಿಕ ಕಾನೂನಿನಡಿ ಮನೆ ಅಥವ ಆಸ್ತಿಯ ಹೇಳೆ ಒಡತನ ಹೊಂದಿರಲಿ ಅಥವ ಹೊಂದಿಲ್ಲದಿರಲಿ ಅನ್ವಯವಾಗುತ್ತದೆ.

ಡಿ. ತಡೆಗೆಟ್ಟಿವ ತಂತ್ರಗಳು, ನೀತಿಗಳು ಮತ್ತು ಕಾರ್ಯಕ್ರಮಗಳು (ಪ್ರಾರ್ಥಾ 28-36)

ಬಲವಂತದ ಒಕ್ಕಲೆಬ್ಬಿಸುವಿಕೆ ಮತ್ತು ಅದರ ಪರಿಣಾಮಗಳ ವಿರುದ್ಧ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳಿಗೆ ಪರಿಣಾಮಕಾರಿ ರಕ್ಷಣೆಯನ್ನು ಖಾತ್ರಿ ಪಡಿಸಲು ಲಭ್ಯವಿರುವ ಸಂಪನ್ಮೂಲಗಳು, ಸೂಕ್ತ ತಂತ್ರಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪ್ರಭುತ್ವವು ಗರಿಷ್ಠಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು.

ಅಭಿವೃದ್ಧಿ ಆಧಾರಿತ ಒಕ್ಕೆಳ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಅಂತರರಾಷ್ಟ್ರೀಯ ಮಾನವ ಹಕ್ಕಿಗಳ ನಿಯಮಗಳಿಗೆ ಪೂರಕವಾಗಿರುವುದನ್ನು
ಖಾತ್ರಿಪಡಿಸುವ ದೃಷ್ಟಿಯಿಂದ ಪ್ರಸ್ತುತ ತಂತ್ರಗಳು, ನೀತಿಗಳು ಮತ್ತು
ಕಾರ್ಯಕ್ರಮಗಳ ಸಮಗ್ರ ಪರಿಶೀಲನೆಯನ್ನು ಪ್ರಭುತ್ವವು ಕೇಗೊಳ್ಳಬೇಕು.
ಬಲವಂತದ ಒಕ್ಕೆಳ್ಬಿಸುವಿಕೆಗೆ ಕಾರಣವಾಗಿರುವ ಭೂಮಿ ಮತ್ತು
ರಿಯಲ್ ಎಸ್‌ಪ್ರೋ ಸಟ್ಪಾವ್ಯಾಪಾರದಂತಹವನ್ನು ತಡೆಗಟ್ಟಿರುವ ನಿರ್ದಿಷ್ಟ
ಕ್ರಮಗಳನ್ನು ಪ್ರಭುತ್ವಗಳು ಕೇಗೊಳ್ಳಬೇಕು.

ಸ್ಥಳಾಂತರವನ್ನು ಕಡಿಮೆ ಮಾಡುವ ತಂತ್ರಗಳನ್ನು ಶೋಧಿಸುವುದಕ್ಕೆ ಪ್ರಭುತ್ವವು
ಆದ್ಯತೆ ನೀಡತಕ್ಕದ್ದು. ತೊಂದರೆಗೆ ಒಳಗಾದ ವ್ಯಕ್ತಿಗಳು, ಗುಂಪುಗಳು
ಮತ್ತು ಸಮುದಾಯಗಳನ್ನು ಬಲವಂತವಾಗಿ ಒಕ್ಕೆಳ್ಬಿಸುವುದರ ವಿರುದ್ಧದ
ರಕ್ಷಣೆಯೂ ಸೇರಿದಂತೆ ಹಲವಾರು ಮಾನವಹಕ್ಕುಗಳನ್ನು ಸಂಪೂರ್ಣವಾಗಿ
ಸಾಧಿಸಿಕೊಳ್ಳುವ ದೃಷ್ಟಿಯಿಂದ ಅಭಿವೃದ್ಧಿ ಆಧಾರಿತ ಒಕ್ಕೆಳ್ಬಿಸುವಿಕೆ ಮತ್ತು
ಸ್ಥಳಾಂತರಕ್ಕ ಕಾರಣವಾಗಬಹುದಾದ ಯಾವುದೇ ಯೋಜನೆಯನ್ನು
ಶುರುಮಾಡುವ ಮೌದಲು ಪರಿಣಾಮಗಳ ಕುರಿತು ಸಮಗ್ರವಾಗಿ,
ಪರಿಪೂರ್ಣವಾಗಿ ಅಂದಾಜು ಮಾಡಬೇಕು. “ಒಕ್ಕೆಳ್ಬಿಸುವುದರ
ಪರಿಣಾಮಗಳು” ಅಂದಾಜು ಮಾಡುವುದು ಹಾನಿಯನ್ನು ಕಡಿಮೆಗೊಳಿಸುವ
ಪರ್ಯಾಯಗಳ ಮತ್ತು ತಂತ್ರಗಳ ಶೋಧನೆಗಳನ್ನು ಸಹ ಒಳಗೊಂಡಿದೆ.
ಸಮಾಜದ ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಅಲಭಿತ ವರ್ಗಗಳ
ಮೇಲೆ ಬಲವಂತದ ಒಕ್ಕೆಳ್ಬಿಸುವಿಕೆಯು ಬೀರುವ ಪರಿಣಾಮಗಳನ್ನೂ
ಪರಿಣಾಮಗಳ ಅಂದಾಜು ಒಳಗೊಳ್ಳಬೇಕು.

3. ಒಕ್ಕೆಳ್ಬಿಸುವ ಮುನ್ನ (ಪ್ಯಾರಾ 37-44)

ನಗರ ಮತ್ತು ಗ್ರಾಮೀಣ ಯೋಜನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯು
ತೊಂದರೆಗೆ ಒಳಗಾಗುವವರನ್ನೆಲ್ಲ ಒಳಗೊಳ್ಳಬೇಕು ಹಾಗು ಕೆಳಗಿನ
ಅಂಶಗಳನ್ನು ಅಳವಡಿಸಿಕೊಳ್ಳಲೇಬೇಕು;

- (ಎ) ಒಕ್ಕೆಳ್ಬಿಸುವುದರ ಪರಿಣಾಮಗಳಿಗೆ ಒಳಗಾಗುವವರಿಗೆಲ್ಲ ಸೂಕ್ತ ನೋಟೀಸು
ನೀಡಬೇಕು ಮತ್ತು ಪ್ರಸ್ತಾಪಿಸಲಾದ ಯೋಜನೆಗಳು ಮತ್ತು ಪರ್ಯಾಯಗಳ
ಕುರಿತು ಸಾರ್ವಜನಿಕ ಅಹವಾಲಿಗೆ ಅವಕಾಶ ನೀಡತಕ್ಕದ್ದು;
- (ಬಿ) ನೋಂದ ಗುಂಪುಗಳ ರಕ್ಷಣೆಯ ಪ್ರಯತ್ನಗಳನ್ನು ನಿರ್ದಿಷ್ಟವಾಗಿ
ಉದ್ದೇಶಿಸಿರುವ ಭೂ ದಾಖಲೆಗಳು ಮತ್ತು ಪ್ರಸ್ತಾಪಿಸಿರುವ ಸಮಗ್ರ

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿಂದುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮನರ್ವಸತಿ ಯೋಜನೆಗಳೂ ಸೇರಿದ ಪ್ರಸ್ತುತ ಮಾಹಿತಿಯನ್ನು
ಮುಂಚಿತವಾಗಿ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಪ್ರಸಾರ ಮಾಡಬೇಕು;

(ಸಿ) ಪ್ರಸ್ತಾಪಿಸಲಾದ ಯೋಜನೆಗೆ ಸಾರ್ವಜನಿಕ ಪರಾಮರ್ಶ, ಟೀಕೆ ಮತ್ತು
ಅಧ್ಯವಾ ಆಕ್ಷೇಪಣೆಗಾಗಿ ತಕ್ಕ ಕಾಲಾವಕಾಶವನ್ನು ನಿಗದಿಪಡಿಸಬೇಕು;

(ಡಿ) ತೊಂದರೆಗೆ ಒಳಗಾದ ವ್ಯಕ್ತಿಗಳಿಗೆ ಅವರ ಹಕ್ಕುಗಳು ಮತ್ತು ಆಯ್ದೆಗಳ
ಕುರಿತ ನ್ಯಾಯಿಕ, ತಾಂತ್ರಿಕ ಮತ್ತು ಜಾತರ ಸಲಹಕೆಳ ಸೌಲಭ್ಯಕ್ಕೆ ಅನುವು
ಮಾಡಿಕೊಡುವ ಅವಕಾಶಗಳು ಮತ್ತು ಪ್ರಯತ್ನಗಳು: ಮತ್ತು

(ಇ) ಸಾರ್ವಜನಿಕ ಅಹವಾಲುಗಳನ್ನು ಏರ್ಪಡಿಸುವ ಮೂಲಕ ತೊಂದರೆಗೇಡಾದ
ವ್ಯಕ್ತಿಗಳು ಮತ್ತು ಅವರ ವಕೀಲರುಗಳಿಗೆ ಒಕ್ಕೆಲ್ಲಿಂದುವುದರ ನಿರ್ಣಯವನ್ನು
ಮತ್ತು/ಪರ್ಯಾಯಗಳ ಪ್ರಸ್ತಾಪವನ್ನು ಮಂಡಿಸಲು ಹಾಗು ಅವರ
ಬೇಡಿಕೆಗಳು ಮತ್ತು ಅಭಿವೃದ್ಧಿ ಆದ್ಯತೆಗಳನ್ನು ವ್ಯಕ್ತಪಡಿಸಲು ಅವಕಾಶ
ಒದಗಿಸುವುದು.

ಒಕ್ಕೆಲ್ಲಿಂದುವಿಕೆಗಿರುವ ಎಲ್ಲಾ ಪರ್ಯಾಯಗಳ ಸಾಧ್ಯತೆಯನ್ನು ಪ್ರಭುತ್ವವು
ಸಂಪೂರ್ಣವಾಗಿ ಶೋಧಿಸಬೇಕು. ಮಹಿಳೆಯರು ಮೂಲನಿವಾಸಿಗಳು,
ಅಂಗವಿಕಲರು ಇವರಲ್ಲಿರ ಜೊತೆಗೆ ತೊಂದರೆಗೆ ಒಳಗಾಗುವ ವ್ಯಕ್ತಿಗಳ
ಪರವಾಗಿ ಕೆಲಸ ಮಾಡುತ್ತಿರುವವರೂ ಸೇರಿದಂತೆ ಹಾನಿಗೊಳಗಾದ
ಗುಂಪುಗಳು ಮತ್ತು ವ್ಯಕ್ತಿಗಳಿಗೆ ಸಮರ್ಪಕವಾದ ಮಾಹಿತಿ ಹಾಗು ಇಡೀ
ಪ್ರಶ್ನಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಮತ್ತು ಪ್ರಾಧಿಕಾರಗಳು
ಪರಿಗಣಿಸಬೇಕಾದ ಪರ್ಯಾಯಗಳ ಪ್ರಸ್ತಾಪಿಸುವ ಹಕ್ಕು ಇದೆ.

ಒಕ್ಕೆಲ್ಲಿಂದುವುದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಮುಂಚಿತವಾಗಿ
ಸಂಬಂಧಪಟ್ಟ ಎಲ್ಲ ವ್ಯಕ್ತಿಗಳಿಗೂ ಸ್ಥಳೀಯ ಭಾಷೆಯ ಬರಹ ರೂಪದಲ್ಲಿ
ಪ್ರಕಟಿಸಬೇಕು.

ಒಕ್ಕೆಲ್ಲಿಂದುವಿಕೆಯ ವ್ಯಕ್ತಿಗಳ ವಸತಿ ಹಿನ್ನತೆಗೆ ಅಧವ ಮಾನವಹಕ್ಕುಗಳ
ಉಲ್ಲಂಘನೆಗೆ ಬಲಿಯಾಗಲು ಕಾರಣವಾಗಬಾರದು. ಮನೆಗಳ ನಿರ್ಮಾಣ
ನೀರು, ವಿದ್ಯುತ್, ಶೌಚ, ಶಾಲೆಗಳು, ರಸ್ತೆಗಳ ಸೌಲಭ್ಯ ಮತ್ತು ಭೂಮಿ
ಹಾಗು ಸೈಟುಗಳ ಹಂಚಿಕೆಯಂತಹ ಪನರ್ವಸತಿ ಕ್ರಮಗಳು, ಪ್ರಸ್ತುತ
ಮಾರ್ಗದರ್ಶಿಗಳು ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ
ಮಾನವಹಕ್ಕುಗಳ ತತ್ವಗಳಿಗೆ ಅನುಗುಣವಾಗಿರಬೇಕು ಮತ್ತು ಒಕ್ಕೆಲ್ಲದ್ವಾರ
ಅವರ ಮೂಲ ವಾಸಸ್ಥಾನದಿಂದ ಹೊರಡುವ ಮುನ್ನವೇ
ಪೂರ್ವಿಕರಬೇಕು.

ಅಭಿಪ್ರಾಯ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಗಿಡಿ

4. ಒಕ್ಕಲೆಬ್ಬಿಸುವಾಗ (ಪ್ಯಾರಾ 45–51)

ಮಾನವಹಕ್ಕುಗಳ ಪ್ರಮಾಣಗಳನ್ನು ಗೋರವಿಸುವುದನ್ನು ಖಾತ್ರಿಪಡಿಸುವ ಕಾರ್ಯ ವಿಧಾನಗಳು, ಸರ್ಕಾರಿ ಅಧಿಕಾರಿಗಳು ಅಥವಾ ಅವರ ಪ್ರತಿನಿಧಿಗಳು ಒಕ್ಕಲೆಬ್ಬಿಸುವ ಸ್ಥಳದಲ್ಲಿ ಹಾಜರಿರುವುದು ಕಡ್ಡಾಯ ಎಂಬುದನ್ನು ಒಳಗೊಂಡಿದೆ. ತೊಂದರೆಗೆ ಒಳಗಾದವರ ಘನತೆ ಮತ್ತು ಜೀವಿಸುವ ಮಾನವಹಕ್ಕು ಮತ್ತು ಭದ್ರತೆಯು ಉಲ್ಲಂಘನೆಯಾಗುವ ರೀತಿಯಲ್ಲಿ ಒಕ್ಕಲೆಬ್ಬಿಸಕೂಡದು. ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರು ಲಿಂಗತ್ವದ ಹೆಸರಿನಲ್ಲಿ ಹಿಂಸೆಗೆ ಒಳಗಾಗದಂತೆ ತಡೆಯುವುದು ಮತ್ತು ಮಕ್ಕಳ ಮಾನವಹಕ್ಕುಗಳನ್ನು ರಕ್ಷಿಸಲು ಪ್ರಭುತ್ವವು ಕ್ರಮ ತೆಗೆದುಕೊಳ್ಳತಕ್ಕದ್ದು.

ವಿಪರೀತ ಚಳಿ, ಗಾಳಿಯ ಹವಾಮಾನ ಇರುವಂತಹ ಸಂದರ್ಭದಲ್ಲಿ, ರಾತ್ರಿ ಹೇಳಿ, ಹಬ್ಬಿಗಳು ಅಥವ ಧಾರ್ಮಿಕ ರಚಾ ದಿನಗಳ ಸಂದರ್ಭದಲ್ಲಿ, ಚುನಾವಣೆಗೆ ಮುನ್ನ ಅಥವ ಶಾಲಾ ಪರೀಕ್ಷೆಗೆ ಸ್ಪಳ್ಪವೇ ಮುನ್ನ ಒಕ್ಕಲೆಬ್ಬಿಸಕೂಡದು. ನೇರ ಅಥವ ಪರೋಕ್ಷ ದಾಳಿ ಅಥವ ಇನ್ನಾವುದೇ ಹಿಂಸಾಚರಣೆಗೆ ಯಾರೂ ಒಳಗಾಗದಂತೆ ತಡೆಯಲು ಪ್ರಭುತ್ವಗಳು ಮತ್ತು ಅವರ ನಿಯೋಗಿಗಳು ಕ್ರಮ ಕೈಗೊಳ್ಳಬೇಕು.

5. ಒಕ್ಕಲೆಬ್ಬಿಸಿದ ನಂತರ; ತತ್ತ್ವಜ್ಞಾನದ ಪರಿಹಾರ ಮತ್ತು ಹೋಸ ಸ್ಥಳದಲ್ಲಿ ಸಾಫಿಸುವುದು (ಪ್ಯಾರಾ 52–58)

ನ್ಯಾಯಿಯುತ ಪರಿಹಾರ ಮತ್ತು ಸಮರ್ಪಕವಾದ ಪರಿಷಾಯ ವಸತಿ, ನಷ್ಟ ತುಂಬಿಕೊಡುವ ಸಾಧ್ಯತೆಯನ್ನು ಒದಗಿಸುವ ಜವಾಬ್ದಾರಿ ಇರುವ ಸರ್ಕಾರ ಅಥವ ಯಾವುದೇ ಪ್ರಕ್ರಿಯೆಗಳು ಒಕ್ಕಲೆಬ್ಬಿಸಿದ ಕೂಡಲೇ ಆ ಜವಾಬ್ದಾರಿಯನ್ನು ನಿರ್ವಹಿಸಬೇಕು, ಪ್ರಾರ್ಕತಿಕ ವಿಕೋಪದಂತಹ ಮನುಷನ ಹಿಡಿತದಲ್ಲಿಲ್ಲದ ಸಂದರ್ಭಗಳನ್ನು ಹೊರತುಪಡಿಸಿ, ಕನಿಷ್ಠಪಡಕ ಸಂದರ್ಭ ಯಾವುದೇ ಇರಲಿ ತಾರತಮ್ಯವಿಲ್ಲದ ಒಕ್ಕಲೆದ್ದ ವ್ಯಕ್ತಿಗಳು ಅಥವ ಗುಂಪುಗಳಿಗೆ ವಿಶೇಷವಾಗಿ ತಮ್ಮನ್ನು ತಾವು ನೋಡಿಕೊಳ್ಳಲಾಗದವರಿಗೆ ಅಹಂ ಪ್ರಾರ್ಥಿಕಾರಗಳು ಈ ಕೆಳಗಿನ ಸುರಕ್ಷಿತ, ಸುಭದ್ರ ಸೌಲಭ್ಯಗಳನ್ನು ಖಾತ್ರಿಪಡಿಸತಕ್ಕದ್ದು; (ಎ) ಅಗತ್ಯ ಆಹಾರ, ಕುಡಿಯಲು ಶುದ್ಧ ನೀರು ಮತ್ತು ಶೈಚ: (ಬಿ) ಮೂಲಭೂತ ಆಶ್ರಯ ಮತ್ತು ವಸತಿ; (ಸಿ) ಅಗತ್ಯವಾದ ಬಟ್ಟೆ; (ಡಿ) ಅಗತ್ಯ ವೈದ್ಯಕೀಯ ಸೇವೆಗಳು; (ಈ) ಜೀವನಾಧಾರ ಮೂಲಗಳು; (ಎಫ್) ಜಾನುವಾರಗಳಿಗೆ ಮೇವು ಮತ್ತು ಈ ಹಿಂದೆ ಅವಲಂಬಿಸಿದ್ದ ಸಾಮಾನ್ಯ ಆಸ್ತಿ ಸಂಪನ್ಮೂಲಗಳ ಸಾಧ್ಯತೆ; ಮತ್ತು (ಜಿ) ಮಕ್ಕಳ ಶಿಕ್ಷಣ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಸೌಲಭ್ಯಗಳು.

ಅಭಿಪ್ರಾಯ ಆಧಾರಿತ ಒಕ್ಕೆಲ್ಲಿನುವುದಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಒಕ್ಕೆಲ್ಲಿನುವುದರಿಂದ ಕೂಡು ಕುಟುಂಬದ ಅಧವಾ ಸಮುದಾಯದ
ಸದಸ್ಯರು ಬೇರೆಡದಿರುವುದನ್ನು ಸಹ ಪ್ರಭುತ್ವವು ಖಾತ್ರಿಪಡಿಸಬೇಕು.

ಇವಾಗಳಿಗೆ ವಿಶೇಷ ಗಮನ ನೀಡಬೇಕು; (ಅ) ಅಗತ್ಯವಿದ್ದರೆ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಲೈಂಗಿಕ ಹಾಗು ಇನ್ನಾವುದೇ ದೊಜ್ಞನ್ಯಕ್ಕೆ ಒಳಗಾದವರಿಗೆ ಪ್ರಜನನ ಆರೋಗ್ಯ ಆರ್ಥಿಕ ಮತ್ತು ತಕ್ಷ ಕೌನ್ಸಿಲಿಂಗ್‌ನಂತಹ ಸೇವೆಗಳು ಸೇರಿದಂತೆ ಮಹಿಳೆ ಮತ್ತು ಮಕ್ಕಳ ಆರೋಗ್ಯ ಅಗತ್ಯಗಳು; (ಬಿ) ಒಕ್ಕೆಲ್ಲಿನುವುದಿಕೆ ಅಧವ ಹೊಸ ಸ್ಥಳದಲ್ಲಿ ನೆಲೆಸಿದ ಪರಿಣಾಮವಾಗಿ ಚಾಲ್ತಿಯಲ್ಲಿರುವ ವೈದ್ಯಕೀಯ ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು; ಹಾಗು (ಸಿ) ಹೊಸದಾಗಿ ನೆಲೆಸಿದ ಸ್ಥಳದಲ್ಲಿ ಹೆಚ್‌ಎವಿ/ಎಯ್‌ಸ್ ಸೇರಿದಂತೆ ಅಂಟು ಜಾಡ್ಯ ಮತ್ತು ಸೋಂಕಿನ ಕಾಯಿಲೆಗಳನ್ನು ತಡೆಯುವುದು.

ಮರುಸ್ಥಾಪನೆಗೆ ಗುರುತಿಸಲಾದ ಸ್ಥಳಗಳು ಅಂತರರಾಷ್ಟ್ರೀಯ ವರಾನವಹಕ್ಕುಗಳ ಕಾನೂನಿಗೆ ಅನುಗುಣವಾದ ಸೂಕ್ತ ವಸತಿ ಮಾನದಂಡವನ್ನು ಮೂರ್ಯೆಸತತ್ತ್ವದ್ದು. ಇದು ಒಳಗೊಂಡಿರುವುದು; (ಎ) ಒಡೆತನದ ಭದ್ರತೆ; (ಬಿ) ಯೋಗ್ಯ ಕುದಿಯುವ ನೀರು, ಅಡುಗೆ ಬಿಸಿಮಾಡಲು ಮತ್ತು ವಿದ್ಯುತ್‌ಗೆ ಬೇಕಾದ ಶಕ್ತಿ, ಶೌಚ ಮತ್ತು ಸ್ವಷ್ಟಿಯ ಸೌಲಭ್ಯಗಳು, ಆಹಾರ ಗೋದಾಮಿನ ಸೌಕರ್ಯ, ತಾಜ್ಜ್ಞಾ ವಿಲೇವಾರಿ, ಒಳಚರಂಡಿ ವುತ್ತು ತುರ್ತು ಸೇವೆಗಳು ಹಾಗು ಸೂಕ್ತವಾದೆಡೆ ಸಾವಾನ್ಯ ಸಂಪನ್ಮೂಲಗಳಂತಹ ಸೇವೆಗಳು, ಸಾಮಗ್ರಿಗಳು, ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳು; (ಸಿ) ಕೃಗೆಟುಪುವ ವಸತಿ; (ಡಿ) ಸಾಕಷ್ಟು ಸ್ಥಳವಿರುವ, ಜೆಳಿ, ಬಿಸಿಲು, ಗಾಳಿ, ಮಳೆ ಅಲ್ಲದೆ ಅನಾರೋಗ್ಯದ ಭೀತಿ ಒಡ್ಡುವ ಇತರ ಅಂಶಗಳು, ರಾಚನಿಕ ಸಮಸ್ಯೆಗಳು, ರೋಗವಾಹಕಗಳು ಈ ಮೊದಲಾದವುಗಳಿಂದ ರಕ್ಷಿಸುವ ಮತ್ತು ಭದ್ರತೆ ಒದಗಿಸುವ, ವಾಸಿಸಲು ಯೋಗ್ಯವಾದ ವಸತಿಯನ್ನು ಅವರಿಗೆ ಒದಗಿಸಬೇಕು. (ಇ) ವಂಚಿತ ಗುಂಪುಗಳ ಸುಲಭ ಲಭ್ಯತೆ; (ಎಫ್) ನಗರದಲ್ಲಾಗಲಿ, ಗ್ರಾಮದಲ್ಲಾಗಲಿ ಉದ್ಯೋಗ ಅವಕಾಶಗಳು, ಆರೋಗ್ಯ ಸೇವೆಗಳು, ಶಾಲೆಗಳು, ಮಕ್ಕಳಪಾಲನಾ ಕೇಂದ್ರಗಳು ಮತ್ತು ಇತರ ಸಾಮಾಜಿಕ ಸೌಲಭ್ಯಗಳು ಮತ್ತು (ಜಿ) ಸಾಂಸ್ಕೃತಿಕವಾಗಿ ತಕ್ಷಣಾದ ವಸತಿ. ಮನೆಗೆ ಭದ್ರತೆಯನ್ನು ಒದಗಿಸುವ ಸಲುವಾಗಿ ಸೂಕ್ತ ವಸತಿಯು ಈ ಕೆಳಗಿನ ಅಂಶಗಳನ್ನು ಸಹ ಒಳಗೊಂಡಿರಬೇಕು; ಖಾಸಗಿತನ ಮತ್ತು ಭದ್ರತೆ; ನಿಷಾಯಿಸುವುದರಲ್ಲಿ ಪಾಲೋಳ್ಳಬುದು; ಹಿಂಸೆಯಿಂದ ಮುಕ್ತಿ, ಅನುಭವಿಸಿದ ಯಾವುದೇ ಉಲ್ಲಂಘನೆಗಳಿಗೆ ಪರಿಹಾರ ಪಡೆದುಕೊಳ್ಳುವ ಸಾಧ್ಯತೆ.

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

೬. ಬಲವಂತದ ಒಕ್ಕೆಲ್ಲಿನುವಿಕೆಗೆ ಪರಿಹಾರಗಳು (ಪ್ರಾರ್ಥಾ 59-68)

ಬಲವಂತದ ಒಕ್ಕೆಲ್ಲಿನುವಿಕೆಯ ಭೀತಿ ಇರುವ ಅಧವಾ ಅದಕ್ಕೆ ಒಳಗಾಗಿರುವ ಎಲ್ಲ ವ್ಯಕ್ತಿಗಳಿಗೆ ಸಮಯೋಚಿತ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ. ನ್ಯಾಯೋಚಿತ ವಿಚಾರಣೆ, ನ್ಯಾಯಿಕ ಸಮಾಲೋಚನೆ, ಕಾನೂನಿನ ಸಹಾಯ, ವಾಪಸಾತಿ, ಮರುಸ್ಥಾಪನೆ, ಮರುನೆಲೆಸುವಿಕೆ, ಮನವರಸತಿ ಮತ್ತು ಪರಿಹಾರವನ್ನು ಸೂಕ್ತ ಪರಿಹಾರಗಳು ಒಳಗೊಂಡಿವೆ. ಹಾಗು ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುವುದು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆಗೆ ತುತ್ತಾದವರ ಪರಿಹಾರ ಮತ್ತು ದುರಸ್ತಿ ಹಕ್ಕು ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳಿಗೆ ಅನುಗುಣವಾಗಿರತಕ್ಕದ್ದು.

೭. ಪರಿಹಾರ (ಪ್ರಾರ್ಥಾ 60-63)

ಆರ್ಥಿಕವಾಗಿ ಬೆಲೆ ಕಟ್ಟಬಹುದಾದ ಯಾವುದೇ ಹಾನಿಗೆ ಪರಿಹಾರ ಕೊಡಬೇಕು. ಪರಿಹಾರವು ಪ್ರತಿ ಪ್ರಕರಣದ ಸಂದರ್ಭ ಮತ್ತು ಉಲ್ಲಂಘನೆಯ ಗಂಭೀರತೆಯ ಪ್ರಮಾಣಕ್ಕೆ ತಕ್ಷಣಾಗಿರಬೇಕು. ಭೂಮಿ ಮತ್ತು ಸಾಮಾನ್ಯ ಆಸ್ತಿ ಸಂಪನ್ಮೂಲಗಳ ಸ್ವರೂಪದಂತಹ ನಿಜವಾದ ಪರಿಹಾರಕ್ಕೆ ನಗದು ಪರಿಹಾರವೂ ಯಾವುದೇ ಸಂದರ್ಭದಲ್ಲಿಯೂ ಸಮನಾಗುವುದಿಲ್ಲ. ಎಲ್ಲಿ ಭೂಮಿಯನ್ನು ಕಳೆದುಕೊಳ್ಳಲಾಗಿದೆಯೋ ಅಲ್ಲಿ ಒಕ್ಕೆಲ್ಲದ್ದ ಜನರಿಗೆ ಗುಣಮಟ್ಟ, ಗಾತ್ರ, ಮತ್ತು ಮೌಲ್ಯವಿರುವ ಒಂದೇ ಪ್ರಮಾಣದ ಅಧವ ಉತ್ತಮವಾದ ಭೂಮಿಯನ್ನು ಪರಿಹಾರವಾಗಿ ನೀಡಬೇಕು. ಎಲ್ಲ ಪರಿಹಾರದ ಪ್ರಯೋಜನಗಳಿಗೂ ವಾಹಿಳೆ ವುತ್ತು ಪುರುಷರಿಭ್ರಂಶ ಸಹ-ಫಲಾನುಭವಿಗಳಾಗಿರಬೇಕು.

೮. ಹಿಂತಿರುಗಿಸುವುದು ಮತ್ತು ವಾಪಸಾತಿ (ಪ್ರಾರ್ಥಾ 64-67)

ವಾಪಸಾತಿ ಸಾಧ್ಯವಿದ್ದರೆ ಅಧವ ಈ ಮಾರ್ಗದರ್ಶಿಗಳಿಗೆ ತಕ್ಷಂತೆ ಸಮರ್ಪಕವಾದ ಮರು ನೆಲೆಸುವಿಕೆಯನ್ನು ಒದಗಿಸದಿದ್ದರೆ ಸೂಕ್ತ ಪ್ರಾರ್ಥಿಕಾರಗಳು ನಿಯಮಗಳನ್ನು ಸಾಫಿಸಿ ಆರ್ಥಿಕ ಸಹಾಯ, ರಕ್ಷಣೆ ಮತ್ತು ಭದ್ರತೆ ಹಾಗು ಘನತೆಯೋಂದಿಗೆ ಮೂರ್ವನಿವಾಸ ಸ್ಥಳಗಳ ಅಧವಾ ಮನೆಗಳಿಗೆ ಸ್ವ-ಇಷ್ಟೆಯಿಂದ ವಾಪಸಾಗುವುದನ್ನು ಒಳಗೊಂಡ ಸಾಧನಗಳನ್ನು ಒದಗಿಸಬೇಕು.

ತಮ್ಮ ನಿವಾಸ ಸ್ಥಳಗಳಿಗೆ ಹಿಂತಿರುಗಿದ ಮೇಲೆ ಆಸ್ತಿ ಮತ್ತು ಸ್ವತ್ತುಗಳನ್ನು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಹಿಂಪಡೆಯುವುದು ಸಾಧ್ಯವಾಗದಿದ್ದಾಗ ಸೂಕ್ತ ಪ್ರಾಧಿಕಾರಗಳು ಬಲವಂತದ
ಒಕ್ಕಲೆಬ್ಬಿಸುವಿಕೆಗೆ ತುತ್ತಾದವರಿಗೆ ಸೂಕ್ತ ಪರಿಹಾರ ಅಥವ ನ್ಯಾಯಯುತ
ದುರಸ್ತಿಯ ಇತರ ವಿಧಾನಗಳನ್ನು ಒದಗಿಸಬೇಕು ಅಥವಾ ಪಡೆಯಲು
ಸಹಾಯ ಮಾಡಬೇಕು.

ನಿ. ಮರು ನೆಲೆಸುವಿಕೆ ಮತ್ತು ಪನರ್ವಸತಿ (ಪ್ರಾರ್ 68)

ಎಲ್ಲ ಪಕ್ಷಗಳೂ ವಾಪಸಾತಿಗೆ ಆದ್ಯತೆ ನೀಡಬೇಕಾದರೂ ಕೆಲವು
ಸಂದರ್ಭಗಳು (ಸಾಮಾನ್ಯ ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಥವ
ಸುರಕ್ಷತೆ, ಆರೋಗ್ಯ ಅಥವಾ ಮಾನವಹಕ್ಕುಗಳ ಬೇಡಿಕೆಯೂ ಸೇರಿದಂತೆ)
ನಿರ್ದಿಷ್ಟ ವ್ಯಕ್ತಿಗಳು ಗುಂಪುಗಳು ಮತ್ತು ಸಮುದಾಯಗಳಿಗೆ ಅಭಿವೃದ್ಧಿ
ಆಧಾರಿತ ಬಲವಂತದ ಒಕ್ಕಲೆಬ್ಬಿಸುವಿಕೆಯಿಂದಾಗಿ ಮರು ನೆಲೆಗೆ
ಕಾರಣವಾಗಿರುತ್ತವೆ. ಅಂತಹ ಮರು ನೆಲೆಯು ಸಮತೆ ಮತ್ತು ನ್ಯಾಯೋಚಿತ
ರೀತಿಯಲ್ಲಿ ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿಗೆ ಅನುಗುಣವಾಗಿ
ಜರುಗಬೇಕು.

7. ಮೇಲ್ಮೈಚಾರಣೆ, ಮೌಲ್ಯಮಾಪನ ಮತ್ತು ಮುಂದುವರಿಕೆ (ಫಾಲೋಅಪ್)

(ಪ್ರಾರ್ 69-70)

ಒಕ್ಕಲೆಬ್ಬಿಸುವುದರ ಕುರಿತ ಸಂಖ್ಯೆ, ರೀತಿ ಮತ್ತು ಪರಿಣಾಮಗಳ ಜೊತೆಗೆ
ಪರಿಣಾಮಕಾರಿ ನಿಯಂತ್ರಣವಿರುವ ಆಡಳಿತ ವ್ಯಾಪ್ತಿ ವುತ್ತು
ಪ್ರದೇಶದೊಳಗಡೆಯೇ ಜರುಗುವ ಬಲವಂತದ ಒಕ್ಕಲೆಬ್ಬಿಸುವಿಕೆಯನ್ನು
ದೃಢಿಕರಿಸುವ ಗುಣಾತ್ಮಕ ಹಾಗು ಪರಿಮಾಣಾತ್ಮಕ ಮೌಲ್ಯಮಾಪನದ
ಮೇಲ್ಮೈಚಾರಣೆಯನ್ನು ಪ್ರಭುತ್ವಗಳು ಮಾಡತಕ್ಕದ್ದು. ಕಲಿತ ಪಾಠಗಳನ್ನು
ಆಧರಿಸಿದ ಉತ್ತಮ ಆಚರಣೆಗಳು ಮತ್ತು ಸಮಸ್ಯೆ ಬಗೆಹರಿಸಿದ ಅನುಭವಗಳ
ಅಭಿವೃದ್ಧಿ ಪಡಿಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಮೇಲ್ಮೈಚಾರಣೆಯ
ವರದಿಗಳು ಮತ್ತು ನಿರ್ಣಯಗಳನ್ನು ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟ
ಅಂತರರಾಷ್ಟ್ರೀಯ ಪಕ್ಷಗಳಿಗೆ ಲಭ್ಯವಾಗುವಂತೆ ಮಾಡಬೇಕು.

8. ಅಂತರರಾಷ್ಟ್ರೀಯ ಸಂಸ್ಥೆಗಳೂ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಪಾತ್ರ (71-74)

ವಸತಿ, ಭೂಮಿ ಮತ್ತು ಆಸ್ತಿ ಕುರಿತ ಮಾನವಹಕ್ಕನ್ನು ಪ್ರೋತ್ಸಾಹಿಸುವುದು,
ರಕ್ಷಿಸುವುದು ಮತ್ತು ಮೌರ್ಯಸುವುದು ಅಂತರರಾಷ್ಟ್ರೀಯ ಸಮುದಾಯದ

ಅಭಿವೃದ್ಧಿ ಆಧಾರಿತ ಒಕ್ಕೆಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಕರ್ತವ್ಯವಾಗಿದೆ. ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು
ತತ್ವಾಂಬಂಧ ಪ್ರಮಾಣಗಳಿಂದ ಬಿಲವಂತದ ಒಕ್ಕೆಲೆಬ್ಬಿಸುವಿಕೆಯನ್ನು ನಿರ್ವೇಧಿಸುವ
ಕಾರ್ಯವನ್ನು ಅಂತರರಾಷ್ಟ್ರೀಯ ಅಧಿಕ, ವ್ಯಾಪಾರ, ಅಭಿವೃದ್ಧಿ ಮತ್ತು
ಇತರ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಏಜನ್ಸಿಗಳು ಜೊತೆಗೆ ಅಂತಹ
ಸಂಸ್ಥೆಗಳ ಒಳಗೆ ಮತಚಲಾಯಿಸುವ ಹಕ್ಕು ಇರುವ ಸದಸ್ಯ ಅಥವ ದಾನಿ
ರಾಷ್ಟ್ರಗಳ ಕಾರ್ಯಗತಗೊಳಿಸಬೇಕು. ಟ್ರೇನ್ಸ್‌ನ್ಯಾಶನಲ್ ಕಾರ್ಮಾರೇಷನ್‌ಗಳು
ಮತ್ತು ಇತರ ವ್ಯಾಪಾರ ಉದ್ದೇಶಗಳು ತಮ್ಮ ಕಾರ್ಯಕ್ಷೇತ್ರಗಳು ಹಾಗು
ಪ್ರಭಾವವಿರುವ ವಲಯದಲ್ಲಿ ಬಿಲವಂತದ ಒಕ್ಕೆಲೆಬ್ಬಿಸುವಿಕೆಯೂ ಸೇರಿದಂತೆ
ಸೂಕ್ತ ವಸತಿಯ ಮಾನವಹಕ್ಕನ್ನು ಗೌರವಿಸಬೇಕು.

ಅಭಿವೃದ್ಧಿ ಆರ್ಥಾರ್ಥಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಅಭಿವೃದ್ಧಿ ಆರ್ಥಾರ್ಥಿತ ಒಕ್ಕಲೆಬ್ಬಿಸುವಿಕೆ
ಮತ್ತು ಸ್ಥಳಾಂತರ ಕುರಿತ ವಿಶ್ವಸಂಸ್ಥೆಯ
ಮೂಲಭೂತ ತತ್ವಗಳು ಹಾಗು
ಮಾರ್ಗದರ್ಶಿಗಳು

ಮೊಣಾ ಪರ್ಯಾ

ಅಭಿವೃದ್ಧಿ ಆರ್ಥಿಕ ವರ್ತನೆಯ ಮತ್ತು ಸ್ಥಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಗಿಡಿ

ಅಭಿವೃದ್ಧಿ ಆರ್ಥಿಕ ವರ್ತನೆಯ ಮತ್ತು ಸ್ಥಾಂತರಿಸುವಿಕೆಯ ಕುರಿತ
ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳು

ಪರಿವಿಡಿ

ಪ್ರಾರಂಭಣ್ಣಿ

1.	ಪ್ರಾರಂಭಣ್ಣಿ ಹಾಗು ಸ್ವರೂಪ	1–10
2.	ಸಾಮಾನ್ಯ ಕರ್ತವ್ಯಗಳು	11–36
	ಎ. ಕರ್ತವ್ಯ ಪಾಲಕರು ಮತ್ತು ಕರ್ತವ್ಯಗಳ ಸ್ವರೂಪ	11–12
	ಬಿ. ಮೂಲಭೂತ ಮಾನವಹಕ್ಕುಗಳ ತತ್ವಗಳು	13–20
	ಸಿ. ಸರ್ಕಾರದ ಕರ್ತವ್ಯಗಳ ಜಾರಿ	21–27
	ಡಿ. ತಡೆಗಟ್ಟಿಸಿ ತಂತ್ರಗಳು, ನೀತಿಗಳು ಮತ್ತು ಕಾರ್ಯಕ್ರಮಗಳು	28–36
3.	ಒಕ್ಕಲೆಬಿಸುವ ಮುನ್ಸಿ	37–44
4.	ಒಕ್ಕಲೆಬಿಸುವಾಗ	45–51
5.	ಒಕ್ಕಲೆಬಿಸಿದ ನಂತರ; ತರ್ಕಣದ ಪರಿಹಾರಗಳು ಮತ್ತು ಮರುಸಾಫತನೆ	52–58
6.	ಬಲವಂತದ ಒಕ್ಕಲೆಬಿಸುವಿಕೆಯ ಪರಿಹಾರಗಳು	59–68
	ಎ. ಪರಿಹಾರ	60–63
	ಬಿ. ನಷ್ಟ ಭರ್ತಿ ಮತ್ತು ವಾಪಸಾತಿ	64–67
	ಸಿ. ಮರುನೆಲೆ ಮತ್ತು ಮನವರ್ಚನೆ	68
7.	ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ಮುಂದುವರಿಕೆ	69–70
8.	ಅಂತರರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಪಾತ್ರ	71–73
9.	ಪ್ರಾರ್ಥನೆ	74

* ಘಟ್ಟೆ ನೋಟ್; ಇದು ಸೂಕ್ತ ವಸತಿ ಕುರಿತು ವಿಶ್ವ ಸಂಸ್ಥೆಯ ವರದಿಗಾರರು ಮಂಡಿಸಿದ ವರದಿಯಲ್ಲಿನ ಮಾರ್ಗದರ್ಶಿಗಳ ಯಥಾರ್ಥ ಹಾಗು ಮೊರ್ಹ ಪಠ್ಯವಾಗಿದೆ.

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಿಂದ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

I ವ್ಯಾಪ್ತಿ ಮತ್ತು ಸ್ವರೂಪ:

1. ಮನೆಗಳು ಮತ್ತು ಭೂಮಿಯಿಂದ ಬಲವಂತವಾಗಿ ಒಕ್ಕೆಲ್ಲಿನುಂಟಿರುವುದಿಂದ ಮಾಡುವುದು ಮತ್ತು ಅದರ ವಿರುದ್ಧ ರಕ್ಷಣೆ ನೀಡುವುದು ಪ್ರಭುತ್ವದ ಹೊಣೆಯಾಗಿರುವುದು ಹಲವಾರು ಅಂತರರಾಷ್ಟ್ರೀಯ ಸಾಧನಗಳಿಂದಾಗಿ. ಈ ಸಾಧನಗಳು ಸೂಕ್ತ ವಸತಿ ಮಾನವಹಕ್ಕು ಹಾಗು ಇತರೆ ತತ್ವಂಬಂಧೀ ಮಾನವಹಕ್ಕುಗಳನ್ನು ರಕ್ಷಿಸುತ್ತವೆ. ಇದು ಹಕ್ಕುಗಳ ಸಾರ್ವತ್ರಿಕ ಫೋರ್ಮ್‌ನೇ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ ಒಪ್ಪಂದ (ಆರ್ಟಿಕಲ್ 11.paral), ಮುಕ್ತಳ ಹಕ್ಕುಗಳ ಕುರಿತ ಒಪ್ಪಂದ(ಆರ್ಟಿಕಲ್ 27.paral), ಮಹಿಳೆಯರ ವಿರುದ್ಧದ ಎಲ್ಲರೀತಿಯ ತಾರತಮ್ಯಗಳ ನಿವಾರಣ ನಿರ್ಣಯದ ಆರ್ಟಿಕಲ್ 14.2(ಹೆಚ್) ನಲ್ಲಿರುವ ಅ-ತಾರತಮ್ಯದ ಸೌಲಭ್ಯಗಳು, ಎಲ್ಲ ತರದ ಜನಾಂಗೀಯ ತಾರತಮ್ಯವನ್ನು ತೊಡೆದು ಹಾಕುವ ಅಂತರರಾಷ್ಟ್ರೀಯ ಒಪ್ಪಂದದ ಆರ್ಟಿಕಲ್ 5(ಇ) ಒಳಗೊಂಡಿದೆ.
2. “ನಿರಂಕುಶವಾಗಿ ಅಥವ ಕಾನೂನು ಬಾಹಿರವಾಗಿ ಯಾರೊಬ್ಬರ ಖಾಸಗಿತನ, ಕುಟುಂಬ, ಆತನ/ಆಕೆಯ ಪತ್ರ ವ್ಯವಹಾರದಲ್ಲಿ ತಲೆ ಹಾಕಕೂಡದು ಹಾಗೆಯೇ ಆತನ/ಆಕೆಯ ಗೌರವ ಮತ್ತು ಖ್ಯಾತಿಯ ಮೇಲೆ ಕಾನೂನಿನ ದಾಳಿ ಮಾಡಕೂಡದು” ಎಂಬ ಮಾನವಹಕ್ಕುಗಳ ವಿಧಾನದ ಅವಿಂಡತೆಗೆ ಬದ್ಧವಾಗಿದೆ. ಇಂತದ ಸೌಲಭ್ಯವನ್ನು ಮುಕ್ತಳ ಹಕ್ಕುಗಳ ಕುರಿತ ಒಪ್ಪಂದದಲ್ಲಿನ ಆರ್ಟಿಕಲ್ 16, ಪ್ರಾರ 1ರಲ್ಲಿಯೂ ನೀಡಲಾಗಿದೆ. ಅಂತರರಾಷ್ಟ್ರೀಯ ಕಾನೂನಿನ ಇತರ ಉಲ್ಲೇಖಗಳು ಒಳಗೊಂಡಿರುವುದು-ನಿರಾಶ್ರಿತರ ಸ್ಥಾನ ಕುರಿತ 1951 ರ ಒಪ್ಪಂದದಲ್ಲಿನ ಆರ್ಟಿಕಲ್ 21; ಅಂತರ ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಒಪ್ಪಂದದಲ್ಲಿ ಸ್ವತಂತ್ರ ರಾಷ್ಟ್ರಗಳಲ್ಲಿನ ಮೂಲನಿವಾಸಿಗಳು ಮತ್ತು ಆದಿವಾಸಿಗಳಿಗೆ ಸಂಬಂಧಪಟ್ಟ ನಂ.169 (1989); ಆಗಸ್ಟ್ 12, 1949ರ ಯುದ್ಧಕಾಲದಲ್ಲಿ ನಾಗರೀಕ ವೈಕಿಗಳ ರಕ್ಷಣೆಗೆ ಸಂಬಂಧಿಸಿದ ಜೀವಿವಾ ಒಪ್ಪಂದದ ಆರ್ಟಿಕಲ್ 49 (4ನೇ ಜೀವಿವಾ ಒಪ್ಪಂದ)
3. ನಗರ ಮತ್ತು/ ಅಥವ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಿಂದ ಮತ್ತು ತತ್ವಂಬಂಧಿ ಸ್ಥಳಾಂತರದಿಂದ ಮಾನವಹಕ್ಕುಗಳ ಮೇಲಿನ ಪರಿಣಾಮವನ್ನು ಪ್ರಸ್ತುತ ಮಾರ್ಗದರ್ಶಿಗಳು ಉದ್ದೇಶಿಸಿವೆ. ಅಭಿವೃದ್ಧಿ ಆರ್ಥಿಕ ಸ್ಥಳಾಂತರ (e/cn.4/sub.2/1997/7,annex) ಕುರಿತ ಸಮಗ್ರ ಮಾನವಹಕ್ಕುಗಳ ಮಾರ್ಗದರ್ಶಿಗಳ ಹೆಚ್ಚಿನ ಅಭಿವೃದ್ಧಿಯನ್ನು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಈ ಮಾರ್ಗದರ್ಶಿಗಳು ಪ್ರತಿನಿಧಿಸುತ್ತವೆ. ಅವು ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನನನ್ನು ಆಧರಿಸಿವೆ. ಮತ್ತು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ ಸಾಮಾನ್ಯ ಅಭಿಪ್ರಾಯ ನಂ.4 (1991) ಮತ್ತು ನಂ.7 (1997), ಅಂತರರಾಷ್ಟ್ರೀಯ ಸ್ಥಳಾಂತರ ಕುರಿತ ಮಾರ್ಗದರ್ಶಿ ತತ್ವಗಳು (e/cn.4/1998/53 add.2) ಸಾಮಾನ್ಯ ಸಭೆಯು ತನ್ನ ನಿಣಾಯ 60/147 ರಲ್ಲಿ ಅಳವಡಿಸಿಕೊಂಡಿರುವ ರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ರಾಷ್ಟ್ರೀಯ ಮಾನವೀಯತೆಯ ಕಾನೂನಿನ ಗಂಭೀರ ಉಲ್ಲಂಘನಾಗೆ ಈಡಾಗಿರುವವರ ಪರಿಹಾರ ಮತ್ತು ದುರಸ್ತಿಯ ಹಕ್ಕು ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳು, ನಿರಾಶ್ರಿತರು ಮತ್ತು ಸ್ಥಳಾಂತರಗೊಂಡ ವೈಕಿಗಳ (ನೋಡಿ e/cn.4/sub.2/ 2005/17 and add.1) ವಸತಿ ಹಾಗು ಆಸ್ತಿ ನಷ್ಟ ಪರಿಹಾರ ಕುರಿತ ತತ್ವಗಳಿಗೆ ಬಧ್ಯವಾಗಿವೆ.

4. ನಗರ ಮತ್ತು/ಅಥವ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರವು ಮಾನವಹಕ್ಕುಗಳ ಮೇಲೆ ಬೀರುವ ಪರಿಣಾಮಗಳನ್ನು ಪ್ರಸ್ತುತ ಮಾರ್ಗದರ್ಶಿಗಳು ಚರ್ಚಿಸಿವೆ. ಅಂತರರಾಷ್ಟ್ರೀಯ ಮಾನವಹಕ್ಕುಗಳ ಪ್ರಮಾಣಗಳ ಹಿನ್ನೆಲೆಯಲ್ಲಿ “ಬಲವಂತದ ಒಕ್ಕಲೆಬ್ಬಿಸುವಿಕೆ” ಆವರಣ ಕುರಿತ ಎಲ್ಲ ಸಮರ್ಪಕ ವ್ಯಾಖ್ಯಾನಗಳನ್ನು ಪ್ರಸ್ತುತ ಮಾರ್ಗದರ್ಶಿಗಳು ಗೌರವಿಸುತ್ತವೆ. ಆ ನಿಟ್ಟನಲ್ಲಿ ವೈಕಿಗಳು, ಗುಂಪುಗಳು ಮತ್ತು ಸಮುದಾಯಗಳು ನೆಲೆಸಿದ್ದ ಅಥವಾ ಅವಲಂಬಿಸಿದ್ದ ಮನೆಗಳು ಮತ್ತು/ಅಥವ ಭೂಮಿ ಹಾಗು ಸಾಮಾನ್ಯ ಆಸ್ತಿ ಸಂಪನ್ಮೂಲಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸುವ ಮೂಲಕ ಒಂದು ನಿರ್ದಿಷ್ಟ ವಾಸಸ್ಥಾನ, ವಸತಿ ಅಥವ ಸ್ಥಳದಲ್ಲಿ ವಾಸ ಅಥವ ಕೆಲಸ ಮಾಡುವ ವೈಕಿಗಳು, ಗುಂಪುಗಳು ಮತ್ತು ಸಮುದಾಯಗಳ ಸಾಮಧ್ಯವನ್ನು ಸೂಕ್ತ ನ್ಯಾಯಿಕ ಅಥವ ಇತರ ರಕ್ಷಣಾ ವಿಧಾನಗಳ ಅವಕಾಶ ಮತ್ತು ಲಭ್ಯತೆ ಇಲ್ಲದ ತೊಡೆದುಹಾಕುವ ಅಥವ ಮಿತಿಗೊಳಿಸುವ ಕಾರ್ಯಾಚರಣೆಗಳಿಗೆ ಪ್ರಸ್ತುತ ಮಾರ್ಗದರ್ಶಿಗಳು ಅನ್ಯಾಯಿಸುತ್ತವೆ. ಸೂಕ್ತ ವಸತಿಯ ಹಕ್ಕಿನ ಬಹು ಮುಖ್ಯ ಅಂಶವೇ ಒಡೆತನ ಕುರಿತ ಕಾನೂನಾತ್ಮಕ ಭದ್ರತೆಯಾಗಿದೆ.(ಅಡಿ ಟಿಪ್ಪಣಿ ಎ-ಬಲವಂತದ ಒಕ್ಕಲೆಬ್ಬಿಸುವಿಕೆಯ ನಿಷೇಧವು ಕಾನೂನಿನ ಪ್ರಕಾರ ಮತ್ತು ಅಂತರರಾಷ್ಟ್ರೀಯ ಮಾನವಹಕ್ಕುಗಳ ಒಪ್ಪಂದಗಳಲ್ಲಿನ ಸೌಲಭ್ಯಗಳನ್ನು ದೃಢಪಡಿಸಿ ಜಾರಿ ಮಾಡುವ ಒಕ್ಕಲೆಬ್ಬಿಸುವಿಕೆಗೆ ಅನ್ಯಾಯಿಸುವುದಿಲ್ಲ)
5. ಬಲವಂತದ ಒಕ್ಕಲೆಬ್ಬಿಸುವಿಕೆಯ ಅಂತರರಾಷ್ಟ್ರೀಯ ಕಾನೂನಿನಡಿ

ಅಭಿವೃದ್ಧಿ ಆರ್ಥಿಕ ಉದ್ದೇಶಗಳನ್ನಾಗಿ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ವಿಶ್ವವಾದ ಸಂಗತಿಯಾಗಿದೆ ಮತ್ತು ಸೂಕ್ತ ವಸತಿ ಹಕ್ಕಿನ ಬಹು ಮುಖ್ಯ ಅಂಶವಾಗಿ ಪರಿಗಣಿಸಿರುವ ಒಡೆತನದ ಕಾನೂನಾತ್ಮಕ ಭದ್ರತೆಯ ಕೊರತೆಯೊಂದಿಗೆ ಸಂಪರ್ಕಹೊಂದಿದೆ. ಜನರನ್ನು ಅವರ ಮನೆಗಳು, ಭೂಮಿ ಮತ್ತು ಸಮುದ್ರಾಯಗಳಿಂದ ಅವರ ಇಟ್ಟಕ್ಕೆ ವಿರುದ್ಧವಾಗಿ ಸ್ಥಳಾಂತರಗೊಳಿಸುವ ಜನಸಂಖ್ಯೆ ವರ್ಗಾವಣೆ, ಸಮೂಹ ಉಚ್ಚಾರಣೆ, ಸಮೂಹ ದೇಶಾಂತರ, ಜನಾಂಗಿಂದ ಶುದ್ಧಿ ಮತ್ತು ಇತರೆ ಆಚರಣೆಗಳ ಪರಿಣಾಮವನ್ನೇ ನಿರಂಕುಶವಾಗಿ ನಡೆಸುವ ಸ್ಥಳಾಂತರದ (ಅಡಿ ಟಿಪ್ಪಣಿ ಬಿ-ಆಂತರಿಕ ಸ್ಥಳಾಂತರ ಕುರಿತ ಮಾರ್ಗದರ್ಶಿ ತತ್ವಗಳ ತತ್ವ 6ಕ್ಕೆ ಬದ್ದವಾಗಿರುವ) ಸಂದರ್ಭದಲ್ಲಿ ಕಾಣಬಹುದು.

6. ಬಲವಂತದ ಒಕ್ಕೆಲ್ಲಿನುವಿಕೆಯು ಸೂಕ್ತ ವಸತಿ, ಆಹಾರ, ನೀರು, ಶಿಕ್ಷಣ, ಕೆಲಸ, ವ್ಯಕ್ತಿಯ ಭದ್ರತೆ, ವಸತಿ ಭದ್ರತೆಯ ಹಕ್ಕುಗಳು ಮತ್ತು ಕ್ರಾರ, ಅಮಾನವೀಯ ಮತ್ತು ಹೀಯವಾಗಿ ನಡೆಸಿಕೊಳ್ಳುವುದರಿಂದ ಸ್ವಾತಂತ್ರ್ಯ ಹಾಗು ಚಲನೆಯ ಸ್ವಾತಂತ್ರ್ಯದಂತಹ ಮಾನವಹಕ್ಕುಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಗುರುತಿಸಲಾಗಿರುವ ಹಲವಾರು ತೆರೆನ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ. ಒಕ್ಕೆಲ್ಲಿನುವುದನ್ನು ಕಾನೂನಾತ್ಮಕವಾಗಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮತ್ತು ಅಂತರರಾಷ್ಟ್ರೀಯ ಮಾನವಹಕ್ಕುಗಳು ಮತ್ತು ಮಾನವೀಯ ಕಾನೂನಿನಲ್ಲಿರುವ ಅವಕಾಶಗಳನ್ನು ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ಮಾಡಬೇಕು.
7. ಬಲವಂತದ ಒಕ್ಕೆಲ್ಲಿನುವಿಕೆಯು ಅಸಮಾನತೆಯನ್ನು, ಸಾಮಾಜಿಕ ಸಂಫರ್ಣವನ್ನು, ವಿಂಗಡಣೆ ಮತ್ತು ಪ್ರತ್ಯೇಕತೆಯನ್ನು ತೀವ್ರಗೊಳಿಸುತ್ತದೆ. ವಿಂಡಿತವಾಗಿಯೂ ಇದರ ಪರಿಣಾಮಕ್ಕೆ ಒಳಗಾಗುವವರು ಕಡುಬಡವರು, ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಅತ್ಯಂತ ದುರುಪಿತರಾದ, ಅಲ್ಕಾಶಿತವರಗಳ ವಿಶೇಷವಾಗಿ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು ಮತ್ತು ಮೂಲನಿವಾಸಿಗಳು.
8. ಪ್ರಸ್ತುತ ಮಾರ್ಗದರ್ಶಿಗಳ ಸಂದರ್ಭದಲ್ಲಿ ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುವಿಕೆಯು ಒಳಗೊಂಡಿರುವುದು “ಸಾರ್ವಜನಿಕ ಹಿತಾಸಕ್ತಿಯ” ನೆಪದಲ್ಲಿ ಯೋಜಿತವಾದ ಅಥವ ಜಾರಿಗೊಂಡ ಒಕ್ಕೆಲ್ಲಿನುವಿಕೆಯನ್ನು. ಈ ಸಾರ್ವಜನಿಕ ಹಿತಾಸಕ್ತಿ ಯಾವುದೆಂದರೆ-ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳು (ದೊಡ್ಡ ಅಣಕಟ್ಟಿಗಳು, ಬೃಹತ್ ಉದ್ದಿಮೆ ಅಥವ ಶಕ್ತಿ ಯೋಜನೆಗಳು ಅಥವ ಗಣರಾಜ್ಯಕೆ ಮತ್ತು ಇನ್ನಿತರ

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಹೊರತೆಗೆಯುವ ಉದ್ದೇಶಗಳು); ನಗರ ನವೀಕರಣ, ಸ್ಲಾಂಗಳ ಸುಧಾರಣೆ, ವಸತಿ ನವೀಕರಣ, ನಗರ ಸುಂದರೀಕರಣ ಅಥವ ಜ್ಞಾನಿತರ ಭೂಳಿಪಯೋಗಿ ಕಾರ್ಯಕ್ರಮಗಳಿಗೆ (ಕೈಗಳನ್ನು ಒಳಗೊಂಡ) ಸಂಬಂಧಿಸಿದ ಭೂ-ಸ್ವಾಧೀನ ವಿಧಾನಗಳು; ಆಸ್ತಿ, ರಿಯಲ್ ಎಸ್ಟೇಟ್ ಮತ್ತು ಭೂ ಹಗರಣಗಳು; ಭೂಮಿಯ ಲಗಾಮಿಲ್ಲದ ಸಟ್ವಾವ್ಯಾಪಾರ; ಬೃಹತ್ ಅಂತರರಾಷ್ಟ್ರೀಯ ವ್ಯಾಪಾರ ಅಥವ ಕ್ರೀಡಾಕೂಟಗಳು; ಮತ್ತು ಶೋರಿಕೆಯ ಪರಿಸರವಾದಿ ಉದ್ದೇಶಗಳು. ಅಂತಹ ಚಟುವಟಿಕೆಗಳು ಅಂತರರಾಷ್ಟ್ರೀಯ ಅಭಿವೃದ್ಧಿ ಸಹಾಯದ ಬೆಂಬಲ ಪಡೆದ ಚಟುವಟಿಕೆಗಳನ್ನು ಒಳಗೊಂಡಿವೆ.

9. ಪರಿಸರನಾಶ ಅಥವ ಹಾಳಾಗುವುದರಿಂದ ನಡೆಯುವ ಸ್ಥಳಾಂತರ, ಸಾರ್ವಜನಿಕ ಗಲಭೀಗಳು, ನೈಸರ್ಗಿಕ ಅಥವ ಮಾನವ ನಿರ್ಮಿತ ವಿಪಶ್ಚಾರಗಳು, ಬೀಕ್ಕಣಿ ಅಥವ ಕ್ಲೋಭ್, ಆಂತರಿಕ, ಅಂತರರಾಷ್ಟ್ರೀಯ ಅಥವ ಮೀಶ್ ಸಂಘರ್ಷ (ಆಂತರಿಕ, ಅಂತರರಾಷ್ಟ್ರೀಯ ಆಯಾಮವಿರುವ) ಮತ್ತು ಸಾರ್ವಜನಿಕ ತುರ್ತುಗಳು ಎಡೆ ಮಾಡಿಕೊಡುವ ಒಕ್ಕಲೆಬ್ಬಿಸುವಿಕೆ ಅಥವ ತೆರವು, ಸೂಕ್ತ ವಸತಿ ಒಳಗೊಂಡ ಪ್ರಸ್ತುತ ಮಾನವಹಕ್ಕುಗಳು ಮತ್ತು ಮಾನವೀಯ ಪ್ರಮಾಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲ್ಪಡೆಯೇ ಜರುಗುತ್ತವೆ. ಅಂತಹ ಪರಿಸ್ಥಿತಿಗಳು, ಪ್ರಸ್ತುತ ಮಾರ್ಗದರ್ಶಿಗಳು ಸ್ವಷ್ಟವಾಗಿ ಉದ್ದೇಶಿಸಿರದ ಹೆಚ್ಚಿನ ಪರಿಗಣನೆಗಳನ್ನು ಒಳಗೊಂಡಿರಬಹುದು. ಅವು ಅಂತಹ ಸಂದರ್ಭಗಳಲ್ಲಿ ಉಪಯುಕ್ತ ಮಾರ್ಗದರ್ಶನ ನೀಡಿರಬಹುದಿತ್ತು. ಅಂತರರಾಷ್ಟ್ರೀಯ ಮಾನವಹಕ್ಕುಗಳ ವ್ಯಾಪಕ ಉಲ್ಲಂಘನೆಗೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಗೆ ಬಲಿಯಾದವರ ಪರಿಹಾರ ಮತ್ತು ದುರಸ್ತಿ ಹಕ್ಕು ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳು, ಆಂತರಿಕ ಸ್ಥಳಾಂತರ ಕುರಿತ ಮಾರ್ಗದರ್ಶಿ ತತ್ವಗಳು ಮತ್ತು ನಿರಾಶ್ರಿತರು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳ ವಸತಿ ಮತ್ತು ಆಸ್ತಿಯ ಮನರೋಸ್ಥಾಪನೆ ಕುರಿತ ತತ್ವಗಳತ್ತ ಗಮನ ಹರಿಸಲಾಗಿದೆ.
10. ಬಲವಂತದ ಒಕ್ಕಲೆಬ್ಬಿಸುವಿಕೆ ಜರುಗುವ ಬಹುಸ್ತರದ ಸಂದರ್ಭಗಳನ್ನು ಗುರುತಿಸುತ್ತಲೇ ಪ್ರಸ್ತುತ ಮಾರ್ಗದರ್ಶಿಗಳು, ಜಾರಿಯಲ್ಲಿ ಇರುವ ಅಂತರರಾಷ್ಟ್ರೀಯ ಮಾನವಹಕ್ಕುಗಳ ಪ್ರಮಾಣಗಳನ್ನು ಉಲ್ಲಂಘಿಸಿ ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆಯನ್ನು ಕೈಗೊಳ್ಳಲ್ಪಡಿಲ್ಲ ಮತ್ತು ಆ ಮೂಲಕ “ಬಲವಂತದ ಒಕ್ಕಲೆಬ್ಬಿಸುವಿಕೆ”ಗೆ ಕಾರಣವಾಗದಿರುವಂತಹ ಸಾಧನಗಳು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮತ್ತು ಕಾರ್ಯವಿಧಾನಗಳನ್ನು ಕುರಿತು ಪ್ರಭುತ್ವಗಳಿಗೆ ಮಾರ್ಗದರ್ಶನವನ್ನು
ನೀಡುತ್ತವೆ. ಈ ಮಾರ್ಗದರ್ಶಿಗಳು ಬಲವಂತದ ಒಕ್ಕಲೆಬ್ಬಿಸುವಿಕೆ
ಜರುಗುವುದಿಲ್ಲವೆಂಬುದನ್ನು ಖಾತ್ರಿಪಡಿಸುವ ಮತ್ತು ತಡೆಯು ವಿಫಲವಾಗಿ
ಯಾರ ವಾನವಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೋ ಅವರಿಗೆ
ಪರಿಣಾಮಕಾರಿ ಪರಿಹಾರ ಒದಗಿಸುವ ನೀತಿಗಳು, ಕಾರ್ಯನ್ನು,
ಕಾರ್ಯವಿಧಾನಗಳು ಮತ್ತು ತಡೆಯು ಕ್ರಮಗಳನ್ನು ಅಭಿವೃದ್ಧಿಪಡಿಸಲು
ಪ್ರಭುತ್ವಗಳು ಮತ್ತು ನಿಯೋಗಗಳಿಗೆ ಸಹಾಯಕವಾಗುವ ಕಾರ್ಯರೂಪಿ
ಉಪಕರಣವನ್ನು ಒದಗಿಸುತ್ತವೆ.

II. ಸಾಮಾನ್ಯ ಕರ್ತವ್ಯಗಳು

a. ಕರ್ತವ್ಯಪಾಲಕರು ಮತ್ತು ಕರ್ತವ್ಯಗಳ ಸ್ವರೂಪ

11. ಬಲವಂತದ ಒಕ್ಕಲೆಬ್ಬಿಸುವಿಕೆಯನ್ನು ಜಾರಿಗೊಳಿಸುವ, ಅನುಮೋದಿಸುವ,
ಒತ್ತಾಯಿಸುವ, ಪ್ರಸ್ತಾಪಿಸುವ, ಶೇರು ಮಾಡುವ ಸಮೂತ್ಸುವ ಅಥವ
ಮೌನವಾಗಿ ಒಪ್ಪಿದೆ ಬಹು ವಿಧದ ಕರ್ತವ್ಯಗಳಿಗೆ ಮಾನವಹಕ್ಕುಗಳು
ಮತ್ತು ಮಾನವೀಯ ನಡವಳಿಕೆಯನ್ನು ಜಾರಿಗೊಳಿಸುವುದು ಪ್ರಭುತ್ವದದ
ಕರ್ತವ್ಯವಾಗಿದೆ. ಆ ಮೂಲಕ ಪ್ರಸ್ತುತ ಮಾರ್ಗದರ್ಶಿಯಲ್ಲಿ ಬಿಂಬಿಸಲಾಗಿರುವ
ಅಂತರರಾಷ್ಟ್ರೀಯ ಕಾನೂನಿನ ಒಪ್ಪಂದಗಳು ಮತ್ತು ಸಾಮಾನ್ಯ ತತ್ವಗಳಲ್ಲಿ
ನೀಡಲಾಗಿರುವ ಹಕ್ಕುಗಳನ್ನು ಗೌರವಿಸುವಂತೆ ನೋಡಿಕೊಳ್ಳಬೇಕು.
ಯೋಜನಾ ನಿರ್ವಾಹಕರು ಮತ್ತು ಸಿಬ್ಬಂದಿಗಳು ಬಹುರಾಷ್ಟ್ರೀಯ ಮತ್ತು
ಇತರ ಕಾರ್ಮಾರೇಷನ್‌ಗಳು, ಅಂತರರಾಷ್ಟ್ರೀಯ ಮತ್ತು ಇತರ ಸಂಸ್ಥೆಗಳು
ಅಥವಾ ಸಂಘಗಳು, ಖಾಸಗಿ ಭೂಮಾಲೀಕರೂ ಸೇರಿದಂತೆ ವ್ಯಕ್ತಿಗಳನ್ನು
ಒಳಗೊಂಡ ಇತರ ಪಕ್ಷಗಳು ಕರ್ತವ್ಯಗಳಿಂದ ಮುಕ್ತರೇನಲ್ಲ.

ಅಂತರರಾಷ್ಟ್ರೀಯ ಕಾನೂನಿನಡಿ ಬರುವ ಪ್ರಭುತ್ವಗಳ ಕರ್ತವ್ಯಗಳು ಎಲ್ಲ
ಮಾನವಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ಕುರಿತ ಗೌರವ,
ರಕ್ಷಣೆ ಮತ್ತು ಪೂರ್ವಕೆಯನ್ನು ಒಳಗೊಂಡಿದೆ. ಇದರಫ್ರ ಪ್ರಭುತ್ವಗಳು
ಮಾಡಬೇಕಾಗಿರುವುದು ಆಂತರಿಕವಾಗಿ ಮತ್ತು ಹೆಚ್ಚಿಗೆ ಪ್ರದೇಶಗಳಲ್ಲಿ
ಹಕ್ಕುಗಳ ಉಲ್ಲಂಘನೆಯನ್ನು ಮಾಡಬಾರದು; ಇತರ ಪಕ್ಷಗಳು ಪ್ರಭುತ್ವದ
ವ್ಯಾಪ್ತಿ ವಾತಾ ಪರಿಣಾಮಕಾರಿ ನಿಯಂತ್ರಣದೊಳಗೆ ಇತರರ
ಮಾನವಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೆಂಬುದನ್ನು ಖಾತ್ರಿ ಪಡಿಸಬೇಕು;

ಅಭಿಪ್ರಾಯ ಆಧಾರಿತ ಒಕ್ಕಲೆಜ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮತ್ತು ಮಾನವಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೋ ಅವರಿಗೆ ಸಹಾಯ ಒದಗಿಸುವ ತಡೆ ಮತ್ತು ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಈ ಕರ್ತವ್ಯಗಳು ನಿರ್ಬಂತರ ವುತ್ತು ಏಕ ಕಾಲದಲ್ಲಿ ಮಾಡಬೇಕಾದಂತಹವಾಗಿದ್ದ ಯಾವುದು ಮೊದಲು ಮತ್ತು ನಂತರ ಎಂಬುದನ್ನು ಸೂಚಿಸುದ್ದಿಲ್ಲ.

ಬಿ. ಮೂಲಭೂತ ಮಾನವಹಕ್ಕುಗಳ ತತ್ವಗಳು

13. ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿನ ಪ್ರಕಾರ ಪ್ರತಿಯೊಬ್ಬರಿಗೂ ಸೂಕ್ತ ಜೀವನ ಮಟ್ಟದ ಹಕ್ಕಿನ ಭಾಗವಾಗಿ ಸೂಕ್ತ ವಸತಿಯ ಹಕ್ಕು ಇದೆ. ಇತರ ವಿಷಯಗಳ ಜೊತೆಗೆ ಖಾಸಗಿತನ, ಕುಟುಂಬ, ಮನೆಯೊಳಗೆ ಬೇಕಾಬಿಟ್ಟಿಯಾಗಿ ಮತ್ತು ಕಾನೂನು ಬಾಹಿರವಾಗಿ ಪ್ರವೇಶಿಸುವುದರ ವಿರುದ್ಧ ಮತ್ತು ಒಡೆತನ ಕುರಿತ ಕಾನೂನು ಭದ್ರತೆಯ ರಕ್ಷಣೆಯನ್ನು ಸೂಕ್ತ ವಸತಿಯ ಹಕ್ಕು ಒಳಗೊಂಡಿದೆ.
14. ಬಲವಂತದ ಒಕ್ಕಲೆಜ್ಬಿಸುವಿಕೆಯ ವಿರುದ್ಧ ರಕ್ಷಣೆ ಮತ್ತು ಕುಲ, ಬಣ್ಣ, ಲಿಂಗ, ಭಾಷೆ, ಧರ್ಮ ಅಥವಾ ನಂಬಿಕೆ, ರಾಜಕೀಯ ಅಥವಾ ಅಭಿಪ್ರಾಯ, ರಾಷ್ಟ್ರೀಯತೆ, ಜನಾಂಗ ಅಥವ ಸಾಮಾಜಿಕ ಮೂಲ, ನ್ಯಾಯಿಕ ಅಥವಾ ಸಾಮಾಜಿಕ ಸ್ಥಾನ, ವಯಸ್ಸು, ಅಂಗವಿಕಲತೆ, ಆಸ್ತಿ, ಹುಟ್ಟ ಅಥವಾ ಇತರ ಸ್ಥಾನದ ಹೇಠ-ಭಾವವಿಲ್ಲದೆ ಸೂಕ್ತ ವಸತಿ ಮಾನವಹಕ್ಕು ಮತ್ತು ಒಡೆತನ ಭದ್ರತೆಯ ರಕ್ಷಣೆಯನ್ನು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಪ್ರಭುತ್ವವು ಒದಗಿಸತಕ್ಕದ್ದು.
15. ಪ್ರಸ್ತುತ ವಾಗ್ದರ್ಶಿಕ್ಯಾಯಲ್ಲಿ ಬಿಂಬಿತವಾಗಿರುವ ಬಲವಂತದ ಒಕ್ಕಲೆಜ್ಬಿಸುವಿಕೆಯ ವಿರುದ್ಧ ರಕ್ಷಣೆ ಮತ್ತು ಸೂಕ್ತ ವಸತಿ ಒಡೆತನ ಭದ್ರತೆ ಮಾನವಹಕ್ಕನ್ನು ಮಹಿಳೆಯರು ಮತ್ತು ಮಕ್ಕಳು ಸಮಾನವಾಗಿ ಅನುಭವಿಸುವುದನ್ನು ಪ್ರಭುತ್ವವು ಖಾತ್ರಿ ಪಡಿಸಬೇಕು.
16. ಎಲ್ಲ ವೃಕ್ಷಿಗಳು, ಗುಂಪುಗಳು ಮತ್ತು ಸಮುದಾಯಗಳಿಗೂ ಮರುನೆಲೆಯ ಹಕ್ಕಿದೆ. ಈ ಹಕ್ಕು ಉತ್ತಮ ಅಥವಾ ಸಮಾನ ಗುಣಮಟ್ಟದ ಪರ್ಯಾಯ ಭೂಮಿ ಮತ್ತು ವಸತಿ ಹಕ್ಕನ್ನು ಒಳಗೊಂಡಿದೆ. ಭೂಮಿ ಮತ್ತು ವಸತಿಯ ಈ ಕೆಳಗಿನ ಸೂಕ್ತತೆಯ ಮಾನದಂಡಗಳನ್ನು ಮಾರ್ಪಡಬೇಕು. ಅವೆಂದರೆ-ಸಾಧ್ಯತೆ, ಭರಿಸುವಿಕೆ, ವಾಸಯೋಗ್ಯತೆ, ಒಡೆತನ ಭದ್ರತೆ, ಸಾಂಸ್ಕೃತಿಕ

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಕ್ಕಿಂತ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಅನುರೂಪತೆ, ಸ್ಥಳ ಹೊಂದಾಣಿಕೆ ಮತ್ತು ಆರೋಗ್ಯ ಮತ್ತು ಶಿಕ್ಷಣದಂತಹ
ಅಗತ್ಯ ಸೇವೆಗಳ ಲಭ್ಯತೆ. (ಅಡಿ ಟಿಪ್ಪಣಿ ಸಿ-ಆ.ಸಾ.ಮತ್ತು ಸಾಂ. ಹಕ್ಕುಗಳ
ಸಮಿತಿಯು 1991 ರಲ್ಲಿ ಅಳವಡಿಸಿಕೊಂಡ ಸೂಕ್ತ ವಸತಿ ಹಕ್ಕಿನ ಸಾಮಾನ್ಯ
ಅಭಿಪೂರ್ಯ 4ನ್ನು ನೋಡಿ)

17. ಅವನ ಅಥವಾ ಅವಳ ಬಲವಂತದ ಒಕ್ಕೆಲ್ಲಿನುಂಟಿರುವುದಕ್ಕಿಂತ ಏರುದ್ದು ರಕ್ಷಣೆಯ
ಹಕ್ಕಿನ ಅಧಿಕಾರವನ್ನು ಕೇಳುವ ಅಥವಾ ಉಲ್ಲಂಘನೆಯ ಭೀತಿ ಇರುವ
ಯಾವುದೇ ವ್ಯಕ್ತಿಗೆ ಸೂಕ್ತ ಮತ್ತು ಪರಿಣಾಮಕಾರಿ ನ್ಯಾಯಿಕ ಅಥವಾ
ಇತರ ಸಮರ್ಪಕ ಪರಿಹಾರಗಳ ಲಭ್ಯತೆಯನ್ನು ಪ್ರಭುತ್ವಗಳು
ಖಾತ್ರಿಪಡಿಸತಕ್ಕದ್ದು.
18. ಬಲವಂತದ ಒಕ್ಕೆಲ್ಲಿನುಂಟಿರುವುದಕ್ಕಿಂತ ಏರುದ್ದು ಕಾನೂನು ಬದ್ದವಾಗಿ ಅಥವ
ಅಧಿಕಾರಯುತವಾಗಿ ಹಕ್ಕು ಚಲಾಯಿಸುವುದಕ್ಕೆ ಸಂಬಂಧಪಟ್ಟಂತೆ
ಉದ್ದೇಶಪೂರ್ವಕವಾಗಿ ಅವನ ತಿಂರು ಕಾಂರ್ಯಕ್ರಮಗಳನ್ನು
ಜಾರಿಗೊಳಿಸುವರಿಂದ ಪ್ರಭುತ್ವಗಳು ದೂರವಿರಬೇಕು.
19. ಬಲವಂತದ ಒಕ್ಕೆಲ್ಲಿನುಂಟಿರುವುದಕ್ಕಿಂತ ನಿಷೇಧವು ಪರಿಣಾಮಕ್ಕೆ ಒಳಗಾಗುವ
ಜನರ ಜನಾಂಗಿಯ, ಧಾರ್ಮಿಕ, ಕುಲಸಂಬಂಧಿ ಸಂಯೋಜನೆಯ
ಮಾರ್ಪಾರ್ಡಿಗೆ ಕಾರಣವಾಗುವ ಸ್ವೇಚ್ಛಾನುಸಾರಿ ಸ್ಥಳಾಂತರವನ್ನು
ಒಳಗೊಂಡಿದೆ ಎಂಬುದನ್ನು ಪ್ರಭುತ್ವಗಳು ಗುರುತಿಸಬೇಕು.
20. ಪ್ರಭುತ್ವಗಳು ತಮ್ಮ ಅಂತರರಾಷ್ಟ್ರೀಯ ನೀತಿಗಳು ಮತ್ತು ಚಟುವಟಿಕೆಗಳನ್ನು
ಅವರ ಮಾನವ ಹಕ್ಕುಗಳ ಕರ್ತವ್ಯಕ್ಕೆ ತಕ್ಷಣತೆ ರಚಿಸಬೇಕು. ಅಂತರರಾಷ್ಟ್ರೀಯ
ಸಹಾಯದ ನಿಬಂಧನೆ ಮತ್ತು ಅನುಸರಣೆಯನ್ನು ಒಳಗೊಂಡಿರಬೇಕು.
- ಸಿ. ಪ್ರಭುತ್ವದ ಕರ್ತವ್ಯಗಳನ್ನು ಜಾರಿಗೊಳಿಸುವುದು
ವಿಶೇಷ ಸಂದರ್ಭಗಳ್ಲಿ ಮಾತ್ರ ಒಕ್ಕೆಲ್ಲಿನುಂಟಿರುವುದು ಎಂಬುದನ್ನು ಪ್ರಭುತ್ವವು
ಖಾತ್ರಿಪಡಿಸಬೇಕು. ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಹಲವು
ಸ್ತರಗಳ ಮಾನವಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದಾಗಿ
ಒಕ್ಕೆಲ್ಲಿನುಂಟಿರುವುದಕ್ಕೆ ಸಂಮೋಂದ ಸಮರ್ಪನೆಯ ಅಗತ್ಯವಿದೆ. ಯಾವುದೇ
ಒಕ್ಕೆಲ್ಲಿನುಂಟಿರುವುದಕ್ಕೆಯು: (ಎ) ಕಾನೂನಿನ ಅಪ್ಪಣೆ ಪಡೆದಿರಬೇಕು; (ಬಿ)
ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿನ ಪ್ರಕಾರ ಜರುಗಿಸಬೇಕು;
(ಸಿ) ಸಾಮಾನ್ಯ ಕಲ್ಯಾಣಕಾರಿ ಉದ್ದೇಶಕಾಗಿ ಮಾತ್ರ ಕೈಗೊಂಡಿರಬೇಕು;
(ಅಡಿ ಟಿಪ್ಪಣಿ ಡಿ-ಪ್ರಸ್ತುತ ಮಾ.ದ.ಗಳಲ್ಲಿ ಸಾಮಾನ್ಯ ಕಲ್ಯಾಣದ ಮೌಲ್ಯಾವಿ

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಉದ್ದೇಶಿಸುವುದು ಪ್ರಭುತ್ವಗಳು ತಮ್ಮ ಅಂತರರಾಷ್ಟ್ರೀಯ ಮಾನವಹಕ್ಕುಗಳ ಕರ್ತವ್ಯಕ್ಕೆ ಅನುಸಾರವಾಗಿ ಕ್ರೇಗೋಳ್ಯವ ಕ್ರಮಗಳು ಅದರಲ್ಲಿ ವಿಶೇಷವಾಗಿ ಅತ್ಯಂತ ದುರುಪರಾದವರ ಮಾನವಹಕ್ಕುಗಳನ್ನು ಖಾತ್ರಿಪಡಿಸಲು) (ಡಿ) ಅನುಸೂಜವಾಗಿರಬೇಕು ಮತ್ತು ವಿವೇಕಯುತವಾಗಿರಬೇಕು; (ಇ) ಸಂಪೂರ್ಣ ಮತ್ತು ನ್ಯಾಯಯುತ ಪರಿಹಾರ ಹಾಗು ಪುನರ್ವಸತಿಯನ್ನು ಖಾತ್ರಿಪಡಿಸುವಷ್ಟು ಕಟ್ಟಳೆಗೆ ಒಳಪಟ್ಟಿರಬೇಕು; ಮತ್ತು (ಎಫ್) ಪ್ರಸ್ತುತವಾಗ್ರಹದರ್ಶಿಗಳಿಗೆ ಅನುಸಾರವಾಗಿ ಜಾರಿಗೊಂಡಿರಬೇಕು. ಈ ಕಾರ್ಯವಿಧಾನಗಳ ಅಗತ್ಯತೆಯು ಒದಗಿಸುವ ರಕ್ಷಣೆಯು ಎಲ್ಲ ನೊಂದ ವ್ಯಕ್ತಿಗಳು, ತೊಂದರೆಗೇಡಾದ ಗುಂಪುಗಳು ಅವು ಅಂತರಿಕ ಕಾನೂನಿನಡಿ ಮನೆ ಅಥವಾ ಆಸ್ತಿಯ ಮೇಲೆ ಒಡೆತನ ಹೊಂದಿರಲಿ ಅಥವಾ ಹೊಂದಿಲ್ಲಿದಿರಲಿ ಅನ್ವಯವಾಗುತ್ತದೆ.

22. ಅಂತರರಾಷ್ಟ್ರೀಯ ಮಾನವಹಕ್ಕುಗಳ ಜವಾಬ್ದಾರಿಗಳಿಗೆ ಬದ್ಧವಾಗಿಲ್ಲದ ಒಕ್ಕೆಲ್ಲಿಸುವುದನ್ನು ನಿರ್ಣೇಧಿಸುವಂತಹ ಕಾನೂನು ಮತ್ತು ನೀತಿ ಕ್ರಮಗಳನ್ನು ಪ್ರಭುತ್ವಗಳು ಅಳವಡಿಸಿಕೊಳ್ಳಬೇಕು. ಮನೆ ಮತ್ತು ಭೂಮಿ ಮೇಲಿನ ಹಕ್ಕು ಸಾಫ್ತಾಪನೆ ಅಥವಾ ಜಟ್ಟಿ ವಿಶೇಷವಾಗಿ ಅವು ಮಾನವಹಕ್ಕುಗಳನ್ನು ಅನುಭವಿಸುವುದಕ್ಕೆ ಯೋಗ್ಯವಲ್ಲಿದ್ದರೆ ಅಂತಹವುಗಳನ್ನು ಪ್ರಭುತ್ವಗಳು ಸಾಧ್ಯವಾದಷ್ಟು ಕೈಬಿಡಬೇಕು. ಉದಾಹರಣೆಗೆ— ವಿಶೇಷವಾಗಿ ದುರುಪ ಅಥವಾ ವಂಚಿತ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳ ಪ್ರಯೋಜನಕ್ಕಾಗಿ ಮಾಡುವ ಭೂ ಸುಧಾರಣೆ ಅಥವಾ ಮರು ಹಂಚಿಕೆಯ ಕ್ರಮಗಳಿಗಾಗಿ ನಡೆಸುವ ಒಕ್ಕೆಲ್ಲಿಸುವುದು ಸಮರ್ಥನೀಯ. ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವ್ಯಕ್ತಿ ಅಥವಾ ಅಸ್ತಿತ್ವ ತನ್ನ ವ್ಯಾಪ್ತಿಯೊಳಗೆ ಅನ್ವಯಿಸುವ ಕಾನೂನು ಮತ್ತು ಅಂತರರಾಷ್ಟ್ರೀಯ ಮಾನವಹಕ್ಕುಗಳ ಪ್ರಮಾಣಕ್ಕೆ ಮೂರ್ತಿಬದ್ಧವಾಗಿರದೆ ನಡೆಸುವ ಒಕ್ಕೆಲ್ಲಿಸುವಿಕೆಯ ವಿರುದ್ಧ ಸೂಕ್ತನಾಗರೀಕ ಅಥವಾ ಅಪರಾಧ ಕಾಯ್ದೆಯಡಿ ದಂಡಗಳನ್ನು ಪ್ರಭುತ್ವಗಳು ವಿಧಿಸಬೇಕು. ಬಲವಂತದ ಒಕ್ಕೆಲ್ಲಿಸುವಿಕೆಗೆ ಒಳಗಾಗುವ, ಅಸಹಾಯಕರಾಗಿ ಉಳಿವ ಅಥವಾ ಅದರ ವಿರುದ್ಧವಾಗಿ ಸಮರ್ಥಸಿಕೊಳ್ಳುವವರಲ್ಲಿರುಗೂ ಸೂಕ್ತಹಾಗು ಪರಿಣಾಮಕಾರಿ ನ್ಯಾಯಿಕ ಅಥವಾ ಇತರ ಸೂಕ್ತ ಪರಿಹಾರಗಳು ಲಭ್ಯವಾಗುವುದನ್ನು ಪ್ರಭುತ್ವಗಳು ಖಾತ್ರಿಪಡಿಸತಕ್ಕದ್ದು.

23. ಎಲ್ಲರೂ ಸೂಕ್ತ ವಸತಿ ಹಕ್ಕನ್ನು ಸಮಾನವಾಗಿ ಅನುಭವಿಸುವುದನ್ನು ಖಾತ್ರಿಪಡಿಸಲು ಪ್ರಭುತ್ವವು ತನ್ನ ಸಾಧ್ಯವಾದಷ್ಟು ಲಭ್ಯವಿರುವ

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಸಂಪನ್ಮೂಲಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು. ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳನ್ನು ಅಂತರರಾಷ್ಟ್ರೀಯ ಮಾನವಹಕ್ಕುಗಳ ಪ್ರಮಾಣಗಳಿಗೆ ಬದ್ಧವಾಗಿಲ್ಲದ ಒಕ್ಕಲೆಬ್ಬಿಸುವಿಕೆಯ ವಿರುದ್ಧ ರಕ್ಷಣೆ ನೀಡುವುದನ್ನು ಖಾತ್ರಿಪಡಿಸಲು ಸಮರ್ಪಕವಾದ ಕಾನೂನಾತ್ಮಕ ಮತ್ತು ನೀತಿಕ್ರಮಗಳನ್ನು ಅಳವಡಿಸಿಕೊಳ್ಳುವುದು ಪ್ರಭುತ್ವಗಳ ತರುತ್ತಕರ್ತವ್ಯವಾಗಿದೆ. ಇ(ಆ.ಸಾ.ಮತ್ತು ಸಾ.ಒ.ಹಕ್ಕುಗಳ ಸಮಿತಿಯು 1991ರಲ್ಲಿ ಅಳವಡಿಸಿಕೊಂಡ ಪ್ರಭುತ್ವಗಳ ಕರ್ತವ್ಯಗಳ ಸ್ವರೂಪ ಕುರಿತ ಸಾಮಾನ್ಯ ಟೀಕೆ ಸಂ.3ನ್ನು ನೋಡಿ)

24. ಶಾಸನಾತ್ಮಕ ಅಥವ ಇನ್ಯಾವುದೇ ರೀತಿಯಲ್ಲಿ ಯಾವಶರಹದ ತಾರತಮ್ಯವೂ ಸೂಕ್ತ ವಸತಿ ಹಕ್ಕನ್ನು ಅನುಭವಿಸುದರ ಮೇಲೆ ಪ್ರತಿಕೂಲ ಪರಿಣಾಮ ಬೀರದಿರುವುದನ್ನು ಖಾತ್ರಿಪಡಿಸುವ ಸಲುವಾಗಿ ಪ್ರಭುತ್ವವು ಪ್ರಸ್ತುತ ರಾಷ್ಟ್ರೀಯ ಶಾಸನ ಮತ್ತು ನೀತಿಯನ್ನು ಅವು ಅಂತರರಾಷ್ಟ್ರೀಯ ಮಾನವಹಕ್ಕುಗಳ ಸೌಲಭ್ಯಗಳಿಗೆ ಬದ್ಧವಾಗಿವೆಯೇ ಎಂಬುದನ್ನು ವಿಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಸಮಗ್ರವಾಗಿ ಪರಾಮರ್ಶಿಸಬೇಕು. ಅಂತಹ ಪರಾಮರ್ಶೆಯು ಸಾರ್ವಜನಿಕ ಸೇವೆಗಳ ಖಾಸಗಿಕರಣ, ಉತ್ತರಾಧಿಕಾರತ್ವ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಜಾರಿಯಲ್ಲಿರುವ ಶಾಸನವು ಉದ್ದೇಶಿಸುತ್ತದೆ ಮತ್ತು ದು ಬಲವಂತದ ಒಕ್ಕಲೆಬ್ಬಿಸುವಿಕೆಗೆ ಅನುವು ಅಥವ ಅನುಕೂಲ ಮಾಡಿಕೊಡುವುದಿಲ್ಲವೆಂಬುದನ್ನು ಖಾತ್ರಿಪಡಿಸಬೇಕು. ಎಫ್ (ಸೂಕ್ತ ಜೀವನ ಮಟ್ಟದ ಭಾಗವಾಗಿ ಸೂಕ್ತ ವಸತಿ ಹಕ್ಕು ಕುರಿತ ಮಾನವಹಕ್ಕುಗಳ ಆಯೋಗದ ವಿಶೇಷ ವರದಿಗಾರರ 2002ರ ವರದಿಯಲ್ಲಿ ವಸತಿ ಮತ್ತು ತಾರತಮ್ಯ ಕುರಿತ ಮಾರ್ಗದರ್ಶಿಗಳನ್ನು ನೋಡಿ)
25. ತಮ್ಮ ವ್ಯಾಪ್ತಿಯಡಿ ಬರುವ ಬಲವಂತದ ಒಕ್ಕಲೆಬ್ಬಿಸುವಿಕೆಯ ಆಚರಣೆಯ ವಿರುದ್ಧ ಎಲ್ಲ ವ್ಯಕ್ತಿಗಳಿಗೂ ಗರಿಷ್ಠ ಮಟ್ಟದ ಪರಿಣಾಮಕಾರಿ ನ್ಯಾಯಿಕ ರಕ್ಷಣೆಯನ್ನು ನೀಡುವ ಸಲುವಾಗಿ ಪ್ರಭುತ್ವಗಳು ಅಂತಹ ರಕ್ಷಣೆಯ ಕೊರತೆಯಿರುವ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳಿಗೆ ಒಡೆತನದ ಕಾನೂನಿನ ಭದ್ರತೆಯನ್ನು ನೀಡುವ ಗುರಿ ಇರುವಂತಹ ತಕ್ಷಣಿದ ಕ್ರಮಗಳನ್ನು ಕೈಗೊಳ್ಳಬೇಕು. ಭಾಮಿ ಮತ್ತು ಮನೆಯ ಅಧಿಕೃತ ಹಕ್ಕು ಇಲ್ಲದವರನ್ನೂ ಒಳಗೊಳ್ಳಬೇಕು.
26. ಮಹಿಳೆ ಮತ್ತು ಮರುಷರಿಬ್ಬರೂ ಸೂಕ್ತ ವಸತಿ ಹಕ್ಕನ್ನು ಸಮಾನವಾಗಿ ಅನುಭವಿಸುವುದನ್ನು ಪ್ರಭುತ್ವವು ಖಾತ್ರಿಪಡಿಸಬೇಕು. ಇದಕ್ಕೆ ಅಗತ್ಯವಿರುವುದು

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಬಲವಂತದ ಒಕ್ಕೆಲ್ಲಿನುವಿಕೆಯಿಂದ ಮಹಿಳೆಯರನ್ನು ರಕ್ಷಿಸುವ ವಿಶೇಷ ಕ್ರಮಗಳನ್ನು ಪ್ರಭುತ್ವಗಳು ಅಳವಡಿಸಿಕೊಂಡು ಜಾರಿಗೊಳಿಸುವುದು. ಅಂತಹ ಕ್ರಮಗಳು ವಸತಿ ಹಾಗು ಭೂಮಿಯ ಅಧಿಕಾರವನ್ನು ಎಲ್ಲ ಮಹಿಳೆಯರಿಗೂ ನೀಡಬೇಕು.

27. ನಿಬಂಧಕ್ಕೆ ಒಳಪಡಿಸುವ ಮಾನವಹಕ್ಕುಗಳ ಪ್ರಮಾಣಗಳನ್ನು ತನ್ನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸಮನ್ವಯಗೊಳಿಸುವುದನ್ನು ಪ್ರಭುತ್ವವು ಖಾತ್ರಿ ಪಡಿಸಬೇಕು. ಅಂತರರಾಷ್ಟ್ರೀಯ ಸಂಬಂಧಗಳು ವ್ಯಾಪಾರ ಮತ್ತು ಹೂಡಿಕೆ, ಅಭಿವೃದ್ಧಿ ಸಹಾಯ ಮತ್ತು ಬಹುಪಕ್ಷೀಯ ವೇದಿಕೆಗಳು ಹಾಗು ಸಂಸ್ಥೆಗಳನ್ನು ಒಳಗೊಂಡಿವೆ. ಪ್ರಭುತ್ವಗಳು ದಾನಿಗಳಾಗಿಯೋ ಅಥವ ಫಲಾನುಭವಿಗಳಾಗಿಯೋ ಅಂತರರಾಷ್ಟ್ರೀಯ ಸಹಕಾರದ 8 (ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆಟಿಕಲ್ 22; ವಿಶ್ವಸಂಸ್ಥೆಯ ಲಿಖಿತ ಸಂವಿಧಾನದ ಆಟಿಕಲ್ 55 ಮತ್ತು 56; ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರ ರಾಷ್ಟ್ರೀಯ ಒಪ್ಪಂದದ ಆಟಿಕಲ್ 2, ವ್ಯಾರ 1,11,15,12 ಮತ್ತು 23; ಮತ್ತು ಹಕ್ಕುಗಳ ಒಪ್ಪಂದದ ಆಟಿಕಲ್ 23 ವ್ಯಾರ 4 ಮತ್ತು 28 ವ್ಯಾರ 3) ಭಾಗವಾಗಿ ತನ್ನ ಮಾನವಹಕ್ಕುಗಳ ಕರ್ತವ್ಯಗಳನ್ನು ಜಾರಿಮಾಡಬೇಕು. ತಾವು ಪ್ರತಿನಿಧಿಸುವ ಅಂತರರಾಷ್ಟ್ರೀಯ ಸಂಸ್ಥೆಗಳ ಬಲವಂತದ ಒಕ್ಕೆಲ್ಲಿನುವಿಕೆಯನ್ನು ಒಳಗೊಳ್ಳಬಹುದಾದ ಮತ್ತು ಅಂತಹ ಒಕ್ಕೆಲ್ಲಿನುವಿಕೆಯ ಅಂತರರಾಷ್ಟ್ರೀಯ ಕಾನೂನಿಗೆ ಮತ್ತು ಪ್ರಸ್ತುತ ಮಾರ್ಗದರ್ಶಿಗಳಿಗೆ ಹೂತಿರುವ ಬದ್ಧವಾಗಿರದ ಯಾವುದೇ ಯೋಜನೆ, ಕಾರ್ಯಕ್ರಮ ಅಥವಾ ನೀತಿಯನ್ನು ಪ್ರಾಯೋಜಿಸುವ ಅಥವಾ ಜಾರಿಗೊಳಿಸುವುದರಿಂದ ದೂರವಿರಬೇಕು.
28. ಡಿ. ತಡೆಗಟ್ಟಿವ ತಂತ್ರಗಳು, ನೀತಿಗಳು ಮತ್ತು ಕಾರ್ಯಕ್ರಮಗಳು ಬಲವಂತದ ಒಕ್ಕೆಲ್ಲಿನುವಿಕೆ ಮತ್ತು ಅದರ ಪರಿಣಾಮಗಳ ವಿರುದ್ಧ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳಿಗೆ ಪರಿಣಾಮಕಾರಿ ರಕ್ಷಣೆಯನ್ನು ಖಾತ್ರಿ ಪಡಿಸಲು ಲಭ್ಯವಿರುವ ಸಂಪನ್ಮೂಲಗಳು, ಸೂಕ್ತ ತಂತ್ರಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪ್ರಭುತ್ವವು ಗರಿಷ್ಠಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು.
29. ಪ್ರಭುತ್ವವು ಪ್ರಸ್ತುತ ತಂತ್ರ, ನೀತಿ ಮತ್ತು ಕಾರ್ಯಕ್ರಮಗಳನ್ನು ಅವು ಅಂತರರಾಷ್ಟ್ರೀಯ ಮಾನವಹಕ್ಕುಗಳ ನಿಯಮಕ್ಕೆ ಅನುಗುಣವಾಗಿವೆ ಎಂಬುದನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಸಮಗ್ರವಾಗಿ ಪರಾಮರ್ಶಿಸಬೇಕು. ಅಂತಹ ಪರಾಮರ್ಶೆಯು ಮತ್ತು ಅಲಕ್ಷಿತ ಹಾಗು ದುರುಲ

ಅಭಿವೃದ್ಧಿ ಆರ್ಥಿಕ ಉದ್ದೇಶಸುವಿಕೆ ಮತ್ತು ಸ್ಥಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಗುಂಪುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಚಾಲ್ಯಿಯಲ್ಲಿರುವ ತಾರತಮ್ಯಗಳನ್ನು ಉಳಿಸಲು ಉಲ್ಲಂಘಿಸಲು ಕಾರಣವಾಗಿರುವ ಕ್ರಮಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು. ನೀತಿಗಳು ಮತ್ತು ಕಾರ್ಯಕ್ರಮಗಳನ್ನು ತಾರತಮ್ಯದಿಂದ ರಚಿಸಲಾಗಿಲ್ಲ ಅಥವ ಜಾರಿಗೊಳಿಸಲಾಗಿಲ್ಲ ಹಾಗು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ದಾರಿದ್ರ್ಯದ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವವರನ್ನು ಮತ್ತಪ್ಪು ಅಲಕ್ಷಿಸಿ ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಲು ವಿಶೇಷ ಕ್ರಮಗಳನ್ನು ಸರ್ಕಾರಗಳು ಕೈಗೊಳಿಸಬೇಕು.

30. ಬಲವಂತದ ಉದ್ದೇಶಸುವಿಕೆಗೆ ಭೂಮಿ ಮತ್ತು ರಿಯಲ್ ಎಸ್ಟೇಟ್ ಸಟಪ್ಪಾ ವ್ಯಾಪಾರದಂತಹವನ್ನು ಒಳಗೊಂಡ ಮೂಲ ಕಾರಣಗಳನ್ನು ತಪ್ಪಿಸುವ ಮತ್ತು/ಅಥವ ತೊಡೆದುಹಾಕುವಂತಹ ನಿರ್ದಿಷ್ಟ ತಡೆ ಕ್ರಮಗಳನ್ನು ಪ್ರಭುತ್ವಗಳು ಕೈಗೊಳಿಸಬೇಕು. ವಸತಿ ಮತ್ತು ಗೇರೆ ಮಾರುಕಟ್ಟೆ ಕಾರ್ಯಾಚರಣೆ ಮತ್ತು ನಿಯಂತ್ರಣ ಹಾಗೂ ಅಗತ್ಯ ಬಿದ್ದಾಗ ಮಧ್ಯ ಪ್ರವೇಶಿಸಿ ಬಲವಂತದ ಉದ್ದೇಶಸುವಿಕೆಗೆ ಕಡಿಮೆ ಆದಾಯದ ಹಾಗು ಅಲಕ್ಷಿತ ಗುಂಪುಗಳ ದುರುಪಿತೆಯನ್ನು ಮಾರುಕಟ್ಟೆ ಶಕ್ತಿಗಳು ಹೆಚ್ಚಿಸುವುದಿಲ್ಲ ಎಂಬುದನ್ನು ಪ್ರಭುತ್ವಪು ಖಾತ್ರಿಪಡಿಸಬೇಕು. ವಸತಿ ಅಥವ ಭೂಮಿಯ ಹೆಚ್ಚಿಂದ ಸಂದರ್ಭದಲ್ಲಿ ತರವುಗೊಳಿಸಲು ಅಥವ ಸೂಕ್ತ ವಸತಿ ಅಥವ ಭೂಮಿಯಿಂದ ವಂಚಿತರಾಗಲು ನಿವಾಸಿಗಳ ಮೇಲೆ ದೈಹಿಕ ಅಥವ ಆರ್ಥಿಕ ಒತ್ತುದ ಹಾಕುವುದರ ವಿರುದ್ಧ ತಕ್ಷ ಕ್ರಮವನ್ನು ಪ್ರಭುತ್ವಪು ಖಾತ್ರಿಪಡಿಸಬೇಕು.
31. ಹಿರಿಯರು, ಮಕ್ಕಳ ಮತ್ತು ಅಂಗವಿಕಲ ವ್ಯಕ್ತಿಗಳಂತಹ ವಂಚಿತ ಗುಂಪುಗಳಿಗೆ ವಸತಿ ಮತ್ತು ಭೂಮಿ ಹಂಚಿಕೆಯಲ್ಲಿ ಆದ್ಯತೆ ನೀಡಬೇಕೆಂಬುದನ್ನು ಖಾತ್ರಿಪಡಿಸಬೇಕು.
32. ಸ್ಥಾಂತರವನ್ನು ಕಡಿಮೆ ಮಾಡುವಂತಹ ತಂತ್ರಗಳ ಶೋಧನೆಗೆ ಪ್ರಭುತ್ವಗಳು ಆದ್ಯತೆ ನೀಡಬೇಕು. ತೊಂದರೆಗೆ ಒಳಗಾದ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳನ್ನು ಬಲವಂತವಾಗಿ ಉದ್ದೇಶಸುವುದರ ರಕ್ಷಣೆಯೂ ಸೇರಿದಂತೆ ಹಲವಾರು ಮಾನವಹಕ್ಕುಗಳನ್ನು ಸಂಪೂರ್ಣವಾಗಿ ಸಾಧಿಸಿಕೊಳ್ಳುವ ದೃಷ್ಟಿ ಅಭಿವೃದ್ಧಿ ಆರ್ಥಿಕ ಉದ್ದೇಶಸುವಿಕೆ ಮತ್ತು ಸ್ಥಾಂತರಕ್ಕೆ ಕಾರಣವಾಗಬಹುದಾದ ಯಾವುದೇ ಯೋಜನೆಯನ್ನು ಶುರುಮಾಡುವ ಮೌದಲು ಪರಿಣಾಮಗಳ ಕುರಿತು ಸಮಗ್ರವಾಗಿ, ಪರಿಪೂರ್ಣವಾಗಿ ಅಂದಾಜು ಮಾಡಬೇಕು. “ಉದ್ದೇಶಸುವುದರ ಪರಿಣಾಮಗಳು” ಅಂದಾಜು ಮಾಡುವುದು ಹಾನಿಯನ್ನು ಕಡಿಮೆಗೊಳಿಸುವ

ಅಭಿವೃದ್ಧಿ ಆಧಾರಿತ ಒಕ್ಕೆಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಪರ್ಯಾಯಗಳ ಮತ್ತು ತಂತ್ರಗಳ ಶೋಧನೆಯಗಳನ್ನು ಸಹ ಒಳಗೊಂಡಿದೆ.
ಸಮಾಜದ ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಅಲಕ್ಷಿತ ವರ್ಗಗಳ
ಮೇಲೆ ಬಲವಂತದ ಒಕ್ಕೆಲೆಬ್ಬಿಸುವಿಕೆಯು ಬೀರುವ ಪರಿಣಾಮಗಳನ್ನೂ
ಈ ಅಂದಾಜು ಒಳಗೊಳಿಸುತ್ತೇವೆ.

33. ಪರಿಣಾಮಗಳ ಮೌಲ್ಯಮಾಪನವು, ಸಮಾಜದ ಮಹಿಳೆ, ಮಕ್ಕಳು, ಹಿರಿಯರು
ಮತ್ತು ಅಲಕ್ಷಿತ ವರ್ಗಗಳನ್ನು ಬಲವಂತವಾಗಿ ಒಕ್ಕೆಲೆಬ್ಬಿಸುವುದು ಭಿನ್ನ
ರೀತಿಯ ಪರಿಣಾಮವನ್ನು ಹೊಂದಿದೆ ಎಂಬುದನ್ನು ಪರಿಗಣಿಸಬೇಕು.
ಅಂತಹ ಮೌಲ್ಯಮಾಪನಗಳಲ್ಲವೂ ಬಿಡಿ ದತ್ತಾಂತಗಳ (disaggregated
data) ಸಂಗ್ರಹವನ್ನು ಆಧರಿಸಿರಬೇಕು. ಆ ಮೂಲಕ ಭಿನ್ನ ಪರಿಣಾಮಗಳನ್ನು
ಸಮರ್ಪಕವಾಗಿ ಗುರುತಿಸಿ ಉದ್ದೇಶಿಸಬಹುದು.
34. ವಕೀಲರು, ಕಾನೂನು ಜಾರಿಗೊಳಿಸು ಅಥವಾ ಕಾರಿಗಳು, ಅಭಿವೃದ್ಧಿ
ಯೋಜನೆಗಳ ವಿನ್ಯಾಸ, ನಿರ್ವಹಣೆ ಮತ್ತು ಜಾರಿಗೊಳಿಸುವುದರಲ್ಲಿ
ತೋಡಿಗೊಂಡಿರುವ ನಗರ ಮತ್ತು ಪ್ರಾದೇಶಿಕ ಯೋಜನಾಕಾರರಂತಹ
ವೃತ್ತಿಪರಿಗೆ ಅಂತರರಾಷ್ಟ್ರೀಯ ಮಾನವಹಕ್ಕುಗಳ ನಿಯಮಗಳ ಅಳವಡಿಕೆ
ಕುರಿತ ಸೂಕ್ತ ತರಬೇತಿಯ ಅಗತ್ಯವಿದೆ. ಇದು ಭೂಮಿ ಹಾಗು ವಸತಿಗೆ
ಸಂಬಂಧಿಸಿದಂತ ಮಹಿಳೆಯರ ನಿರ್ದಿಷ್ಟ ಕಾಳಜಿಗಳು ಮತ್ತು ಅಗತ್ಯಗಳಿಗೆ
ಹೆಚ್ಚಿನ ಒತ್ತು ನೀಡುವ ಮಹಿಳಾ ಹಕ್ಕುಗಳ ತರಬೇತಿಯನ್ನು ಒಳಗೊಂಡಿದೆ.
35. ಬಲವಂತದ ಒಕ್ಕೆಲೆಬ್ಬಿಸುವಿಕೆಯ ವಿರುದ್ಧದ ರಕ್ಷಣೆಗೆ ಸಂಬಂಧಪಟ್ಟ
ಮಾನವಹಕ್ಕುಗಳು ಮತ್ತು ಕಾನೂನುಗಳು ಹಾಗು ನೀತಿಗಳ ಕುರಿತ ಸೂಕ್ತ
ಮಾಹಿತಿಯ ಪ್ರಸಾರಣೆಯನ್ನು ಪ್ರಭುತ್ವವು ಖಾತ್ರಿಪಡಿಸಬೇಕು. ಗುಂಪುಗಳಿಗೆ
ನಿರ್ದಿಷ್ಟವಾಗಿ ಒಕ್ಕೆಲೆಬ್ಬಿಸುವಿಕೆಗೆ ಈಡಾಗುವವರಿಗೆ ಸಾಂಸ್ಕೃತಿಕವಾಗಿ
ಅನುರೂಪವಾದ ಚಾನಲ್‌ಗಳು ಮತ್ತು ವಿಧಾನಗಳ ಮೂಲಕ ಸಕಾಲಕ್ಕೆ
ಸೂಕ್ತ ಮಾಹಿತಿಯನ್ನು ಪ್ರಸಾರ ಮಾಡುವುದಕ್ಕೆ ವಿಶೇಷ ಗಮನ ನೀಡಬೇಕು.
36. ರಾಷ್ಟ್ರೀಯ, ಪ್ರಾದೇಶಿಕ ಅಥವಾ ಅಂತರರಾಷ್ಟ್ರೀಯ ನ್ಯಾಯ ವ್ಯವಸ್ಥೆಯ
ಮುಂದೆ ನಿರ್ದಿಷ್ಟ ಪ್ರಕರಣವು ಪರಿಶೀಲನೆಯಲ್ಲಿ ಇರುವ ಅವಧಿಯಲ್ಲಿ
ಸಂಬಂಧಪಟ್ಟ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳನ್ನು
ಒಕ್ಕೆಲೆಬ್ಬಿಸುವುದರಿಂದ ರಕ್ಷಣೆಯನ್ನು ಪ್ರಭುತ್ವವು ಖಾತ್ರಿಪಡಿಸಬೇಕು.

III. ಒಕ್ಕೆಲೆಬ್ಬಿಸುವ ಮುನ್ಸು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನಗರ ಮತ್ತು ಗ್ರಾಮೀಣ ಯೋಜನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯು
ತೊಂದರೆಗೆ ಒಳಗಾಗುವವರನ್ನೆಲ್ಲ ಒಳಗೊಳ್ಳಬೇಕು ಹಾಗು ಕೆಳಗಿನ
ಅಂಶಗಳನ್ನು ಅಳವಡಿಸಿಕೊಳ್ಳಲೇಬೇಕು;

- (ಎ) ಒಕ್ಕಲೆಬ್ಬಿಸುವುದರ ಪರಿಣಾಮಗಳಿಗೆ ಒಳಗಾಗುವವರಿಗೆಲ್ಲ ಸೂಕ್ತ ನೋಟೀಸು
ನೀಡಬೇಕು ಮತ್ತು ಪ್ರಸ್ತಾಪಿಸಲಾದ ಯೋಜನೆಗಳು ಮತ್ತು ಪರ್ಯಾಯಗಳ
ಕುರಿತು ಸಾರ್ವಜನಿಕ ಅಹವಾಲಿಗೆ ಅವಕಾಶ ನೀಡತಕ್ಕದ್ದು;
- (ಬಿ) ನೋಂದ ಗುಂಪುಗಳ ರಕ್ಷಣೆಯ ಪ್ರಯತ್ನಗಳನ್ನು ನಿರ್ದಿಷ್ಟವಾಗಿ
ಉದ್ದೇಶಿಸಿರುವ ಭೂ ದಾಖಲೆಗಳು ಮತ್ತು ಪ್ರಸ್ತಾಪಿಸಿರುವ ಸಮಗ್ರ
ಪುನರ್ವಸತಿ ಯೋಜನೆಗಳೂ ಸೇರಿದ ಪ್ರಸ್ತುತ ವಾಹಿತಿಯನ್ನು
ಮುಂಚಿತವಾಗಿ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಪ್ರಸಾರ ಮಾಡಬೇಕು;
- (ಸಿ) ಪ್ರಸ್ತಾಪಿಸಲಾದ ಯೋಜನೆಗೆ ಸಾರ್ವಜನಿಕ ಪರಾಮರ್ಶ, ಟೀಕೆ ಮತ್ತು
ಅಧ್ಯಾತ್ಮ ಆಳ್ಕೆಪಟೆಗಾಗಿ ತಕ್ಕ ಕಾಲಾವಕಾಶವನ್ನು ನಿಗದಿಪಡಿಸಬೇಕು;
- (ಡಿ) ತೊಂದರೆಗೆ ಒಳಗಾದ ವ್ಯಕ್ತಿಗಳಿಗೆ ಅವರ ಹಕ್ಕುಗಳು ಮತ್ತು ಆಯ್ದುಗಳ
ಕುರಿತ ನ್ಯಾಯಿಕ, ತಾಂತ್ರಿಕ ಮತ್ತು ಇತರ ಸಲಹೆಗಳ ಸೌಲಭ್ಯಕ್ಕೆ ಅನುವು
ಮಾಡಿಕೊಡುವ ಅವಕಾಶಗಳು ಮತ್ತು ಪ್ರಯತ್ನಗಳು: ಮತ್ತು
- (ಇ) ಸಾರ್ವಜನಿಕ ಅಹವಾಲುಗಳನ್ನು ಏರ್ಜಿಸುವ ಮೂಲಕ ತೊಂದರೆಗೇಡಾದ
ವ್ಯಕ್ತಿಗಳು ಮತ್ತು ಅವರ ವಕೀಲರುಗಳಿಗೆ ಒಕ್ಕಲೆಬ್ಬಿಸುವುದರ ನಿಂಬಾಯವನ್ನು
ಮತ್ತು/ಪರ್ಯಾಯಗಳ ಪ್ರಸ್ತಾಪವನ್ನು ಮಂಡಿಸಲು ಹಾಗು ಅವರ
ಬೇಡಿಕೆಗಳು ಮತ್ತು ಅಭಿವೃದ್ಧಿ ಆಧ್ಯಾತ್ಮಗಳನ್ನು ವ್ಯಕ್ತಪಡಿಸಲು ಅವಕಾಶ
ಒದಗಿಸುವುದು.
38. ಒಕ್ಕಲೆಬ್ಬಿಸುವಿಕೆಗಿರುವ ಎಲ್ಲಾ ಪರ್ಯಾಯಗಳ ಸಾಧ್ಯತೆಯನ್ನು ಪ್ರಭುತ್ವವು
ಸಂಪೂರ್ಣವಾಗಿ ಶೋಧಿಸಬೇಕು. ಮಾಹಿತೆಯರು ಮೂಲನಿವಾಸಿಗಳು,
ಅಂಗವಿಕಲರು ಇವರಲ್ಲಿರ ಜೊತೆಗೆ ತೊಂದರೆಗೆ ಒಳಗಾಗುವ ವ್ಯಕ್ತಿಗಳ
ಪರವಾಗಿ ಕೆಲಸ ಮಾಡುತ್ತಿರುವವರೂ ಸೇರಿದಂತೆ ಹಾನಿಗೊಳಗಾದ
ಗುಂಪುಗಳು ಮತ್ತು ವ್ಯಕ್ತಿಗಳಿಗೆ ಸಮರ್ಪಕವಾದ ಮಾಹಿತಿ ಹಾಗು ಇಡೀ
ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗಪಡಿಸುವ ಮತ್ತು ಪ್ರಾಧಿಕಾರಗಳು
ಪರಿಗಣಿಸಬೇಕಾದ ಪರ್ಯಾಯಗಳ ಪ್ರಸ್ತಾಪಿಸುವ ಹಕ್ಕು ಇದೆ. ಸಂಬಂಧಪಟ್ಟ
ವ್ಯಕ್ತಿಗಳ ನಡುವೆ ಪ್ರಸ್ತಾಪಿಲಾದ ಪರ್ಯಾಯ ಕುರಿತು ಒಮ್ಮೆ ಮೂಡಿದ್ದಲ್ಲಿ

ಅಭಿಪ್ರಾಯ ಆಧಾರಿತ ಒಕ್ಕೆಲ್ಲಿನುಂಟಿರುವುದಕ್ಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನ್ಯಾಂರಾಲಂರು, ನ್ಯಾಂರುವುಂದುಳಿ ಅಥವ ಸಾರ್ವಜನಿಕ ತನಿಖಾಧಿಕಾರಿಯಂತಹ ಸಂವಿಧಾನಾತ್ಮಕ ಅಧಿಕಾರವಿರುವ ಸ್ವತಂತ್ರ ಅಂಗವು ಸಂಧಾನ, ಮಧ್ಯಸ್ಥಿಕೆ ಅಥವ ನ್ಯಾಯ ನಿರ್ಣಯದ ಮೂಲಕ ಸೂಕ್ತವಾಗಿ ಬಗೆಹರಿಸಬೇಕು.

39. ಮಹಿಳೆಯರು, ದುರ್ಬಲರು ಮತ್ತು ಅಲಕ್ಷಿತ ಗುಂಪುಗಳು ಸೇರಿದಂತೆ ಪರಿಣಾಮಕ್ಕೆ ಈಡಾದ ಎಲ್ಲ ಸ್ತರದ ವ್ಯಕ್ತಿಗಳಿಗೆ ಯೋಜನೆಯ ಪ್ರಕ್ರಿಯೆಯಲ್ಲಿ ಸಂವಾದ ಮತ್ತು ಸಮಾಲೋಚನೆಯ ಅವಕಾಶವನ್ನು ಪರಿಣಾಮಕಾರಿಯಾಗಿ ವಿಸ್ತರಿಸಬೇಕು. ಅಗತ್ಯ ಬಿದ್ದಲ್ಲಿ ವಿಶೇಷ ಸಾಧನ ಅಥವ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾಡಬೇಕು.
40. ಒಕ್ಕೆಲ್ಲಿನುವುದನ್ನು ಆರಂಭಿಸುವ ನಿರ್ಧಾರಕ್ಕೆ ಮುನ್ನ ಪ್ರಾಧಿಕಾರಗಳು, ಒಕ್ಕೆಲ್ಲಿನುವುದು ಅನಿವಾರ್ಯ ಮತ್ತು ಸಾಮಾನ್ಯ ಕಲ್ಯಾಣವನ್ನು ರಕ್ಷಿಸುವ ಅಂತರರಾಷ್ಟ್ರೀಯ ಮಾನವಹಕ್ಕುಗಳ ಬದ್ಧತೆಗಳಿಗೆ ಬದ್ಧವಾಗಿದೆ ಎಂಬುದನ್ನು ಪ್ರದರ್ಶಿಸಬೇಕು.
41. ಒಕ್ಕೆಲ್ಲಿನುವುದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಮುಂಚಿತವಾಗಿ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳಿಗೂ ಸ್ಥಳೀಯ ಭಾಷೆಯ ಬರಹ ರೂಪದಲ್ಲಿ ಪ್ರಕಟಿಸಬೇಕು. ಒಕ್ಕೆಲ್ಲಿನುವುದರ ಬಗ್ಗೆ ನೋಟೀಸು, ನಿರ್ಧಾರ ಕುರಿತ ವಿವರವಾದ ಸಮರ್ಥನೆಯ ಜೊತೆಗೆ ಇವುಗಳನ್ನು ಒಳಗೊಂಡಿರಬೇಕು; (ಎ) ವಿವೇಕಯುತ ಪರ್ಯಾಯಗಳು ಇಲ್ಲದಿರುವುದು; (ಬಿ) ಪ್ರಸ್ತಾಪಿಸಲಾದ ಪರ್ಯಾಯದ ಪೂರ್ವ ವಿವರ; ಮತ್ತು (ಸಿ) ಪರ್ಯಾಯಗಳಿಂದೆಡೆ ಒಕ್ಕೆಲ್ಲಿನುವುದರ ಪ್ರತಿಕೂಲ ಪರಿಣಾಮಗಳನ್ನು ಮುಂದಾಲೋಚಿಸಿ ಕನಿಷ್ಠಗೊಳಿಸುವ ಕ್ರಮಗಳನ್ನು ಕೈಗೊಂಡಿರುವುದು. ಎಲ್ಲ ಅಂತಿಮ ನಿರ್ಧಾರಗಳನ್ನು ಆಡಳಿತಾತ್ಮಕ ಮತ್ತು ನ್ಯಾಯಯುತ ಪರಾಮರ್ಶಗೆ ಒಳಪಡಿಸಬೇಕು. ಪರಿಣಾಮಕ್ಕೆ ಒಳಪಡುವ ಪಕ್ಷಗಳಿಗೆ ಸಾಧ್ಯವಾದಲ್ಲಿ ವೆಚ್ಚವಿಲ್ಲದೆ ನ್ಯಾಯಿಕ ಸಮಾಲೋಚನೆಗೆ ಕಾಲಾವಕಾಶ ಒದಗಿಸುವುದನ್ನು ಖಾತ್ರಿ ಪಡಿಸಬೇಕು.
42. ಒಕ್ಕೆಲ್ಲಿನುವಿಕೆಗೆ ಒಳಗಾದವರು ತಮ್ಮ ಆಸ್ತಿ, ಹೂಡಿಕೆ ಹಾಗು ಇನ್ನಿತರ ಹಾನಿಗೊಳಗಾದ ವಸ್ತುಗಳ ಬೆಲೆಯನ್ನು ಅಂದಾಜು ಮಾಡುವ ತಪಶೀಲು ಪಟ್ಟಿಗೆ ಜಾರಿಗೊಳಗಾಗಬೇಕಾದ ಒಕ್ಕೆಲ್ಲಿನುವಿಕೆಯ ನೋಟೀಸು ಅನುವು ಮಾಡಿಕೊಡಬೇಕು.

ಅಭಿಪ್ರಾಯ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

43. ಮಾನವಹಕ್ಕುಗಳ ಉಲ್ಲಂಘನೆಗೆ ವ್ಯಕ್ತಿಗಳು ಬಲಿಯಾಗುವುದು, ನಿರ್ವಹಿತರಾಗುವಂತಹ ಪರಿಸ್ಥಿತಿಗೆ ಒಕ್ಕಲೆಬ್ಬಿಸುವುದು ಕಾರಣವಾಗಬಾರದು. ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಟಮಟ್ಟದಲ್ಲಿ ಬಳಸಿಕೊಂಡು ಎಲ್ಲ ಯೋಜ್ಯ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರಭುತ್ವವು ದಾರಿಮಾಡಿಕೊಡಬೇಕು. ವಿಶೇಷವಾಗಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದವರಿಗೆ ಸೂಕ್ತ ಪರ್ಯಾಯ ವಸತಿ, ಮರುನೆಲೆ ಅಥವಾ ಉತ್ಪಾದಕ ಭೂಮಿ ಸಾಧ್ಯತೆಯನ್ನು ಆ ಕ್ರಮಗಳು ಲಭ್ಯವಾಗುವಂತೆ ಮಾಡಬೇಕು ಮತ್ತು ಒದಗಿಸಬೇಕು. ಒಕ್ಕಲೆಬ್ಬಿಸುವುದರ ಮೂಲ ವಸತಿ ಮತ್ತು ಜೀವನಾಧಾರ ಮೂಲಗಳಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಪರ್ಯಾಯ ವಸತಿ ಇರಬೇಕು.
44. ವಸತಿ ನಿರ್ಮಾಣ, ನೀರಿನ ಸೌಲಭ್ಯ; ವಿದ್ಯುತ್, ಶೈಚ, ಶಾಲೆ, ರಸ್ತೆ ಸೌಲಭ್ಯ ಮತ್ತು ಭೂಮಿ ಹಾಗು ನಿರ್ವೇಶನಗಳ ಹಂಚಿಕೆಯಂತಹ ಎಲ್ಲ ಮರುನೆಲೆಯ ಕ್ರಮಗಳು ಪ್ರಸ್ತುತ ಮಾರ್ಗದರ್ಶಿಗಳಿಗೆ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿರುವ ಮಾನವಹಕ್ಕುಗಳ ತತ್ವಗಳಿಗೆ ಬದ್ಧವಾಗಿರಬೇಕು ಮತ್ತು ತಮ್ಮ ಮೂಲ ವಾಸಸ್ಥಾನದಿಂದ ಒಕ್ಕಲೆದ್ದು ಜನರು ಬರುವ ಮುನ್ವತೆ ಮಾರ್ಗಗೊಂಡಿರಬೇಕು. ಹೆಚ್ (ಪ್ರಸ್ತುತ ಮಾರ್ಗದರ್ಶಿಗಳ ಸೆಕ್ಕನ್ 5 ನ್ನು ನೋಡಿ)

IV. ಒಕ್ಕಲೆಬ್ಬಿಸುವಾಗ

45. ಮಾನವಹಕ್ಕುಗಳ ಪ್ರಮಾಣಗಳ ಗೌರವಿಸುವುದನ್ನು ಖಾತ್ರಿಪಡಿಸುವ ಕಾರ್ಯವಿಧಾನಗಳು, ಸರ್ಕಾರಿ ಅಧಿಕಾರಿಗಳು ಅಥವಾ ಅವರ ಪ್ರತಿನಿಧಿಗಳು ಒಕ್ಕಲೆಬ್ಬಿಸುವ ಸ್ಫಳದಲ್ಲಿ ಹಾಜರಿರುವುದು ಕಡ್ಡಾಯ ಎಂಬುದನ್ನು ಒಳಗೊಂಡಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಅವರ ಪ್ರತಿನಿಧಿಗಳು ಒಕ್ಕಲೆಬ್ಬಿಸುವುದನ್ನು ಜಾರಿಗೊಳಿಸುವ ವ್ಯಕ್ತಿಗಳು ಒಕ್ಕಳೇಳುತ್ತಿರುವ ವ್ಯಕ್ತಿಗಳಿಗೆ ತಮ್ಮ ಗುರುತು ಹೇಳಿ ಒಕ್ಕಲೆಬ್ಬಿಸಲು ಇರುವ ಅಧಿಕೃತ ಆಧಾರವನ್ನು ತೋರಿಸಬೇಕು.
46. ಮನವಿ ಆಧಾರದ ಮೇಲೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೀಕ್ಷಕರೂ ಸೇರಿದಂತೆ ತಟಸ್ಯ ವೀಕ್ಷಕರಿಗೆ ಯಾವುದೇ ಒಕ್ಕಲೆಬ್ಬಿಸುವ ಸಂದರ್ಭವು ಅಂತರರಾಷ್ಟ್ರೀಯ ಮಾನವಹಕ್ಕುಗಳ ತತ್ವಗಳಿಗೆ ಅನುಗುಣವಾಗಿರುವುದನ್ನು ಮತ್ತು ಪಾರದರ್ಶಕತೆಯನ್ನು ಪರಿಕ್ಷೇಸಲು ಅನುವು ಮಾಡಿಕೊಳ್ಳಬೇಕು.
47. ತೊಂದರೆಗೆ ಒಳಗಾದವರ ಫಾನತೆ ಮತ್ತು ಜೀವಿಸುವ ಮಾನವಹಕ್ಕು ಮತ್ತು

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಭದ್ರತೆಯು ಉಲ್ಲಂಘನೆಯಾಗುವ ರೀತಿಯಲ್ಲಿ ಒಕ್ಕಲೆಬ್ಬಿಸಕೂಡದು. ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರು ಲಿಂಗತ್ವದ ಹೇಸರಿನಲ್ಲಿ ಹಿಂಸೆಗೆ ಒಳಗಾಗದಂತೆ ತಡೆಯೆವುದು ಮತ್ತು ಮಕ್ಕಳ ಮಾನವಹಕ್ಕುಗಳನ್ನು ರಕ್ಷಿಸಲು ಪ್ರಭುತ್ವವು ಕ್ರಮ ತೆಗೆದುಕೊಳ್ಳತಕ್ಕದ್ದು.

48. ಕಾನೂನಿನ ರೀತ್ಯ ಬಳಸುವ ಬಲಪ್ರಯೋಗವು ಅಗತ್ಯ ವಾತ್ತು ಪ್ರಮಾಣಾನುಗುಣತೆಯನ್ನು, ಜೊತೆಗೆ ಬಲಪ್ರಯೋಗ ಮತ್ತು ಶಸ್ತರಗಳ ಬಳಕೆ ಕುರಿತ ಮೂಲಭೂತ ತತ್ವಗಳನ್ನು ಹಾಗು ಅಂತರರಾಷ್ಟ್ರೀಯ ಕಾನೂನಿನ ಬಲವಂತ ಹೇರಿಕೆ ಮತ್ತು ಮಾನವಹಕ್ಕುಗಳ ಪ್ರಮಾಣಗಳನ್ನು ಕಾನೂನನ್ನು ಬಲವಂತವಾಗಿ ವಿಧಿಸುವ ಅಧಿಕಾರಿಗಳು ಗೌರವಿಸಲೇಬೇಕು.
49. ವಿಪರೀತ ಚಳಿ, ಗಾಳಿಯ ಹವಾಮಾನ ಇರುವಂತಹ ಸಂದರ್ಭದಲ್ಲಿ, ರಾತ್ರಿ ವೇಳೆ, ಹಬ್ಬಗಳು ಅಥವ ಧಾರ್ಮಿಕ ರಚಾ ದಿನಗಳ ಸಂದರ್ಭದಲ್ಲಿ, ಚುನಾವಣೆಗೆ ಮುನ್ನ ಅಥವ ಶಾಲಾ ಪರೀಕ್ಷೆಗೆ ಸ್ವಲ್ಪವೇ ಮುನ್ನ ಒಕ್ಕಲೆಬ್ಬಿಸಕೂಡದು.
50. ನೇರ ಅಥವ ಪರೋಕ್ಷ ದಾಳಿ ಅಥವ ಇನ್ನಾವುದೇ ಹಿಂಸಾಚರಣೆಗೆ ಯಾರೂ ಒಳಗಾಗದಂತೆ ತಡೆಯಲು ಪ್ರಭುತ್ವಗಳು ಮತ್ತು ಅವರ ನಿಯೋಗಿಗಳು ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ನೆಲಸಮ ಮಾಡುವ, ಸುದುವ ಅಥವ ಇತರ ಉದ್ದೇಶಪೂರ್ವಕ ದ್ವಂಡದ ಪರಿಣಾಮವಾಗಿ ವಂಚಿತರಾಗಬಾರದು ಅಥವ ನಿರ್ಜ್ಞ ಅಥವ ಇನ್ನಾವುದೇ ರೀತಿಯ ಸಾಮೂಹಿಕ ಶಿಕ್ಷೆಗೆ ಒಳಪಡಬಾರದು. ಗೊತ್ತಿಲ್ಲದೆ ಹಿಂದೆ ಬಿಟ್ಟಹೋದ ಆಸ್ತಿ ಮತ್ತು ಸ್ವತ್ವಗಳನ್ನು ನಾಶವಾಗದಂತೆ ಮತ್ತು ಕಾನೂನುಬಾಹಿರವಾಗಿ ಹಾಗು ನಿರಂಕುಶವಾಗಿ ವಶಪಡಿಸಿಕೊಳ್ಳದಂತೆ, ನೆಲೆಸದಂತೆ ಅಥವ ಬಳಸದಂತೆ ರಕ್ಷಿಸಬೇಕು.
51. ಒಕ್ಕಲೆಬ್ಬಿಸಿದವರ ಕೈಲೇ ಅವರ ನಿವಾಸಗಳು ಅಥವಾ ಇತರ ರಚನೆಗಳನ್ನು ನೆಲಸಮ ಮಾಡಲು ಪ್ರಾಧಿಕಾರಗಳು ಮತ್ತು ಅವರ ನಿಯೋಗಿಗಳು ಒತ್ತಾಯಿಸಕೂಡದು. ಸ್ವತ್ವಗಳು ಮತ್ತು ನಿರ್ಮಾಣ ವಸ್ತುಗಳನ್ನು ಕಾಪಾಡಲು ಅನುವ್ಯ ಮಾಡಿಕೊಡುವುದಾದರೆ ಹಾಗೆ ಮಾಡುವ ಆಯ್ದುಯನ್ನು ತೊಂದರೆಗೇಡಾದ ವ್ಯಕ್ತಿಗಳಿಗೆ ಬಿಡಬೇಕು.
52. ಒಕ್ಕಲೆಬ್ಬಿಸಿದ ನಂತರ ; ತತ್ತ್ವಜ್ಞಾನದ ಪರಿಹಾರ ಮತ್ತು ಹೊಸ ಸ್ಫ್ಲದಲ್ಲಿ ಸಾಳಿಸುವುದು (ಪ್ಯಾರಾ 52-58)

ಅಭಿವೃದ್ಧಿ ಆಧಾರಿತ ಒಕ್ಕೆಳ್ಳಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನ್ಯಾಯಿಯತ ಪರಿಹಾರ ಮತ್ತು ಸಮರ್ಪಕವಾದ ಪರ್ಯಾಯ ವಸತಿ, ನಷ್ಟ ತುಂಬಿಕೊಡುವ ಸಾಧ್ಯತೆಯನ್ನು ಒದಗಿಸುವ ಜವಾಬ್ದಾರಿ ಇರುವ ಸರ್ಕಾರ ಅಥವ ಯಾವುದೇ ಪಕ್ಕಗಳು ಒಕ್ಕೆಳ್ಳಿಸಿದ ಕೂಡಲೇ ಆ ಜವಾಬ್ದಾರಿಯನ್ನು ನಿರ್ವಹಿಸಬೇಕು, ಮನುಷ್ಯನ ಹಿಡಿತಕ್ಕೆ ಮೀರಿದ ಸಂದರ್ಭಗಳನ್ನು ಹೊರತುಪಡಿಸಿ. ಸಂದರ್ಭ ಯಾವುದೇ ಇರಲಿ ತಾರತಮ್ಯವಿಲ್ಲದೆ ಒಕ್ಕೆಲ್ಲದ ವ್ಯಕ್ತಿಗಳು ಅಥವಾ ಗುಂಪುಗಳಿಗೆ ವಿಶೇಷವಾಗಿ ತಮ್ಮನ್ನು ತಾವು ನೋಡಿಕೊಳ್ಳಲಾಗದವರಿಗೆ ಅರ್ಹ ಪ್ರಾಧಿಕಾರಗಳು ಈ ಕೆಳಗಿನ ಸುರಕ್ಷಿತ, ಸುಭದ್ರ ಸೌಲಭ್ಯಗಳನ್ನು ಖಾತ್ರಿಪಡಿಸತಕ್ಕದ್ದು; (ಎ) ಅಗತ್ಯ ಆಹಾರ, ಕುಡಿಯಲು ಶುದ್ಧ ನೀರು ಮತ್ತು ಶೌಚ: (ಬಿ) ಮೂಲಭೂತ ಆಶ್ರಯ ಮತ್ತು ವಸತಿ; (ಸಿ) ಅಗತ್ಯವಾದವರುಗಳಿಗೆ ಬಟ್ಟೆ; (ಡಿ) ಅಗತ್ಯ ವೈದ್ಯಕೀಯ ಸೇವೆಗಳು; (ಈ) ಜೀವನಾಧಾರ ಮೂಲಗಳು; (ಎಫ್) ಜಾನುವಾರುಗಳಿಗೆ ಮೇವು ಮತ್ತು ಈ ಹಿಂದೆ ಅವಲಂಭಿಸಿದ್ದ ಸಾಮಾನ್ಯ ಆಸ್ತಿ ಸಂಪನ್ಮೂಲಗಳ ಸಾಧ್ಯತೆ; ಮತ್ತು (ಜಿ) ಮಕ್ಕಳ ಶೀಕ್ಷಣ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಸೌಲಭ್ಯಗಳು. ಒಕ್ಕೆಳ್ಳಿಸುವುದರಿಂದ ಕೂಡು ಕುಟುಂಬದ ಅಥವ ಸಮುದಾಯದ ಸದಸ್ಯರು ಬೇರ್ಪಡಿರುವುದನ್ನು ಸಹ ಪ್ರಭಿತ್ವವು ಖಾತ್ರಿಪಡಿಸಬೇಕು.

53. ಎಲ್ಲಾ ಯೋಜನಾ ಪ್ರಕ್ರಿಯೆಗಳಲ್ಲಿ ಮತ್ತು ಮೂಲ ಸೇವೆಗಳು ಮತ್ತು ಸರಬರಾಜುಗಳ ವಿಶೇಷತೆಯಲ್ಲಿ ವುಹಿಳೆಯರು ಸವಾನರಾಗಿ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು.
54. ಗರಿಷ್ಠ ಪ್ರಮಾಣದ ದೃಷ್ಟಿಕೆ ಮತ್ತು ಮಾನಸಿಕ ಆರೋಗ್ಯದ ಮಾನವಹಕ್ಕಿನ ರಕ್ಷಣೆಯನ್ನು ಖಾತ್ರಿಪಡಿಸುವ ಸಲುವಾಗಿ, ಗಾಯಗೊಂಡ, ಕಾಯಿಲೆ ಬಿದ್ದ, ಒಕ್ಕೆಲ್ಲದವರಲ್ಲದೆ ಅಂಗವಿಕಲತೆ ಇರುವವರು ವಾಸ್ತವವಾಗಿ ಸಾಧ್ಯವಾದಷ್ಟು ಮತ್ತು ಸ್ವಲ್ಪವೂ ತಡವಾಗದಂತೆ ವೈದ್ಯಕೀಯ ಕಾರಣವನ್ನಷ್ಟೇ ಆದರಿಸದೆ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಒಕ್ಕೆಲ್ಲದ ವ್ಯಕ್ತಿಗಳಿಗೆ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಸೇವೆಗಳು ದೊರಕಬೇಕು. ಇವುಗಳಿಗೆ ವಿಶೇಷ ಗಮನ ನೀಡಬೇಕು; (ಅ) ಅಗತ್ಯವಿದ್ದರೆ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಲೈಂಗಿಕ ಹಾಗು ಇನ್ನಾವುದೇ ದೋಷನ್ನಿಕ್ಕೆ ಒಳಗಾದವರಿಗೆ ಪ್ರಜನನ ಆರೋಗ್ಯ ಆರ್ಯಕೆ ಮತ್ತು ಶಕ್ತಿ ಕೌನಿಲಿಂಗಾನಂತಹ ಸೇವೆಗಳು ಸೇರಿದಂತೆ ಮಹಿಳೆ ಮತ್ತು ಮಕ್ಕಳ ಆರೋಗ್ಯ ಅಗತ್ಯಗಳು; (ಬಿ) ಒಕ್ಕೆಳ್ಳಿಸುವಿಕೆ ಅಥವ ಹೊಸ ಸ್ಥಳದಲ್ಲಿ ನೆಲೆಸಿದ ಪರಿಣಾಮವಾಗಿ ಜಾಲ್ತಿಯಲ್ಲಿರುವ ವೈದ್ಯಕೀಯ ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು;

ಅಭಿಪ್ರಾಯ ಆಧಾರಿತ ಒಕ್ಕಲೆಖ್ಟಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಹಾಗು (ಸಿ) ಹೊಸದಾಗಿ ನೆಲೆಸಿದ ಸ್ಥಳದಲ್ಲಿ ಹೆಚ್ಚೊಬವಿ / ಏಯ್‌
ಸೇರಿದಂತೆ ಅಂಟು ಜಾಡ್ಯ ಮತ್ತು ಸೋಂಕಿನ ಕಾಯಿಲೆಗಳನ್ನು ತಡೆಯಲು.

55. ಮರುಸಾಫರನೆಗೆ ಗುರುತಿಸಲಾದ ಸ್ಥಳಗಳು ಅಂತರರಾಷ್ಟ್ರೀಯ
ವ್ಯಾಖ್ಯಾನದ ಕುಗಳ ಕಾನೂನಿಗೆ ಅನುಗುಣವಾದ ಸೂಕ್ತ ವಸತಿ
ಮಾನದಂಡವನ್ನು ಮೂರ್ಯೇಸುತ್ತಕ್ಕದ್ದು. ಇದು ಒಳಗೊಂಡಿರುವುದು ಇ (ಅಡಿ
ಟಿಪ್ಪಣಿ ಆ,ಸಾ,ಮತ್ತು ಸಾಂ, ಹಕ್ಕುಗಳ ಸಮಿತಿಯು 1991ರಲ್ಲಿ
ಅಳವಡಿಸಿಕೊಂಡ ಸೂಕ್ತ ವಸತಿಯ ಸಾಮಾನ್ಯ ಅಭಿಪ್ರಾಯ 4 ನೋಡಿ)
; (ಬಿ) ಒಡೆತನದ ಭದ್ರತೆ; (ಬಿ) ಯೋಗ್ಯ ಕುಡಿಯುವ ನೀರು, ಅಡುಗೆ
ಬಿಸಿ ಮಾಡಲು ಮತ್ತು ವಿದ್ಯುತ್ತಾಗೆ ಬೇಕಾದ ಶಕ್ತಿ, ಶೈಚ ಮತ್ತು ಸ್ವಚ್ಛತೆಯ
ಸೌಲಭ್ಯಗಳು, ಆಹಾರ ಗೋದಾಮಿನ ಸೌಕರ್ಯ, ತ್ಯಾಜ್ಯ ವಿಲೇವಾರಿ,
ಒಳಚೆರಂಡಿ ಮತ್ತು ತುರ್ತು ಸೇವೆಗಳು ಹಾಗು ಸೂಕ್ತವಾದೆಡೆ ಸಾಮಾನ್ಯ
ಸಂಪನ್ಮೂಲಗಳಂತಹ ಸೇವೆಗಳು, ಸಾಮಗ್ರಿಗಳು, ಸೌಲಭ್ಯಗಳು ಮತ್ತು
ಮೂಲ ಸೌಕರ್ಯಗಳು; (ಸಿ) ಕೃಗೆಟುಕುವ ವಸತಿ; (ಡಿ) ಸಾಕಷ್ಟು ಸ್ಥಳವಿರುವ
ಜಳಿ, ಬಿಸಿಲು, ಮಳೆ, ತೇವ ಗಳಿ ಅಲ್ಲದೆ ಆರೋಗ್ಯಕ್ಕೆ ಭೀತಿಯೊಡ್ಡುವ
ಇತರ ಅಂಶಗಳು ರಾಚನಿಕ ಸಮಸ್ಯೆಗಳು, ರೋಗವಾಹಿಗಳು ಇವೆಲ್ಲದರಿಂದ
ರಕ್ಷಿಸುವ ಭದ್ರತೆ ಒದಗಿಸುವ, ವಾಸಿಸಲು ಯೋಗ್ಯವಾದ ವಸತಿಯನ್ನು
ಒದಗಿಸಬೇಕು. (ಇ) ವಂಚಿತ ಗುಂಪುಗಳ ಸುಲಭ ಲಭ್ಯತೆ; (ಎಫ್) ನಗರದಲ್ಲಾಗಲಿ, ಗ್ರಾಮದಲ್ಲಾಗಲಿ ಉದ್ಯೋಗ ಅವಕಾಶಗಳು, ಆರೋಗ್ಯ
ಸೇವೆಗಳು, ಶಾಲೆಗಳು, ಮಕ್ಕಳಪಾಲನಾ ಕೇಂದ್ರಗಳು ಮತ್ತು ಇತರ ಸಾಮಾಜಿಕ
ಸೌಲಭ್ಯಗಳು ಮತ್ತು (ಜಿ) ಸಾಂಸ್ಕೃತಿಕವಾಗಿ ತಕ್ಷಣಾದ ವಸತಿ. ಮನೆಗೆ
ಭದ್ರತೆಯನ್ನು ಒದಗಿಸುವಸಲುವಾಗಿ ಸೂಕ್ತ ವಸತಿಯು ಈ ಕೆಳಗಿನ
ಅಂಶಗಳನ್ನು ಸಹ ಒಳಗೊಂಡಿರಬೇಕು; ಖಾಸಗಿತನ ಮತ್ತು ಭದ್ರತೆ;
ನಿರ್ಣಯಿಸುವುದರಲ್ಲಿ ಪಾಲೆಗ್ರಾಫ್ಟುವುದು; ಹಿಂಸೆಯಿಂದ ಮುಕ್ತಿ, ಅನುಭವಿಸಿದ
ಯಾವುದೇ ಉಲ್ಲಂಘನೆಗಳಿಗೆ ಪರಿಹಾರ ಪಡೆದುಕೊಳ್ಳುವ ಸಾಧ್ಯತೆ.
56. ಪ್ರಸ್ತುತ ಮಾರ್ಗದರ್ಶಿಗಳೊಂದಿಗೆ ಮರುನೆಲೆಯ ಅನುರೂಪತೆಯನ್ನು
ದೃಢಪಡಿಸುವಾಗ ಪ್ರಭುತ್ವಗಳು ಯಾವುದೇ ಮರುನೆಲೆಯ ಪ್ರಕರಣದ
ಸಂದರ್ಭದಲ್ಲಿ ಕೆಳಗಿನ ಮಾನದಂಡಗಳನ್ನು ಅನುಸರಿಸಬೇಕು;
- (ಎ) ಪ್ರಸ್ತುತ ಮಾರ್ಗದರ್ಶಿಗಳು ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಿರುವ
ಮಾರ್ಗದರ್ಶಕತತ್ವಗಳಿಗೆ ಬಧ್ಯವಾದ ಸಮಗ್ರ ಮರುನೆಲೆ ನೀತಿ ಬರುವವರೆಗೂ
ಯಾವ ಮರುನೆಲೆಯೂ ಜರುಗುವಂತಿಲ್ಲ.

ಅಭಿವೃದ್ಧಿ ಆಧಾರಿತ ಒಕ್ಕಲೆಂಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

- (ಬಿ) ಮರುನೆಲೆಸುವಿಕೆಯು ಅಸ್ತಿ ಒಡೆತನ ಮತ್ತು ಸಂಪನ್ಮೂಲಗಳ ಸಾಧ್ಯತೆಯ ಹಕ್ಕನ್ನು ಒಳಗೊಂಡಂತೆ ಮಹಿಳೆ, ಮಕ್ಕಳು, ಮೂಲನಿವಾಸಿಗಳು ಹಾಗು ಇತರೆ ದುರ್ಬಲ ಗುಂಪುಗಳ ವಾನವಹಕ್ಕುಗಳನ್ನು ಸಮಾನವಾಗಿ ರಕ್ಷಿಸಬೇಕೆಂಬುದನ್ನು ಖಾತ್ರಿಪಡಿಸಬೇಕು.
- (ಸಿ) ಮರುನೆಲೆಸುವಿಕೆಯನ್ನು ಪ್ರಸ್ತಾಪಿಸುವ ಮತ್ತು/ಅಥವ ಜಾರಿಗೊಳಿಸುವ ಕರ್ತೃಗಳು ಮರುನೆಲೆಸುವಿಕೆಯ ಎಲ್ಲ ವೆಚ್ಚಗಳ ಜೊತೆಗೆ ಯಾವುದೇ ಸಹ-ಸಂಬಂಧಿ ವೆಚ್ಚವನ್ನು ಭರಿಸುವುದು ಕಾನೂನಿಗೆ ಅನುಗೊಣವಾಗಿದೆ;
- (ಡಿ) ತೊಂದರೆಗೀಡಾದ ಯಾವುದೇ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳು ಅವರ ವಾನವಹಕ್ಕುಗಳಿಗೆ ಸಂಬಂಧಪಟ್ಟಿಂತೆ ಹಾನಿಗೊಳಗಾಗಬಾರದು ಹಾಗೆಯೇ ಅವರ ಜೀವನ ಪರಿಸ್ಥಿತಿಗಳ ನಿರಂತರ ಸುಧಾರಣೆಯ ಹಕ್ಕು ಸಹ ಅತಿಕ್ರಮಣಕ್ಕೆ ಒಳಗಾಗಬಾರದು. ಇದು ಮರುನೆಲೆಸುವಿಕೆಯ ಪ್ರದೇಶದಲ್ಲಿರುವ ಅಧಿತೇಯ ಸಮುದಾಯಗಳು ಮತ್ತು ಬಲವಂತವಾಗಿ ಒಕ್ಕಲೆದ್ದ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳಿಗೆ ಸಮನಾಗಿ ಅನ್ವಯವಾಗುತ್ತದೆ.
- (ಇ) ತೊಂದರೆಗೀಡಾದ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳ ಮರು ನೆಲಿಗೆ ಸಂಬಂಧಿಸಿದ ಪೊರ್ಣ ಹಾಗು ಪೊರ್ಚಸಮೃತಿ ಹಕ್ಕನ್ನು ಖಾತ್ರಿಪಡಿಸಬೇಕು. ಪ್ರಸ್ತಾಪಿಸಲಾದ ಪ್ರದೇಶದಲ್ಲಿ ಎಲ್ಲ ಅವಶ್ಯಕ ಸೌಕರ್ಯಗಳು, ಸೇವೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಪ್ರಭುತ್ವವು ಒದಗಿದತಕ್ಕದ್ದು;
- (ಎಫ್) ಕೆಲಸ ಮಾಡುವ ಸ್ಥಳ ಅಥವ ಅವಶ್ಯಕ ಸೇವೆಗಳನ್ನು ಪಡೆದುಕೊಳ್ಳುವ ಸಲುವಾಗಿ ಮಾಡುವ ಪ್ರಯಾಣದ ಅಗತ್ಯವಾದ ಸಮಯ ಮತ್ತು ಆರ್ಥಿಕ ವೆಚ್ಚವು ಕಡಿಮೆ ಆದಾಯದ ಕುಟುಂಬಗಳ ಆಯ-ವ್ಯಯದ ಮೇಲೆ ಆರ್ಥಿಕ ಬೇಡಿಕೆಯನ್ನು ಇಡಬಾರದು;
- (ಜಿ) ಮರುನೆಲೆಯ ನಿರ್ವಹಣೆಗಳು ಗರಿಷ್ಣಮಟ್ಟದಲ್ಲಿ ಸಾಧಿಸಬೇಕಾಗಿರುವ ನಿವಾಸಿಗಳ ಮಾನಸಿಕ ಹಾಗು ದೃಷ್ಟಿಕ ಆರೋಗ್ಯದ ಹಕ್ಕಿಗೆ ಭೀತಿಯೊಡ್ಡವ ಕಲುಷಿತ ಭೂಮಿ ಅಥವಾ ಕಲುಷಿತ ಮೂಲಕ್ಕೆ ನಿಕಟವಾಗಿರಬಾರದು;
- (ಹೆಚ್) ತೊಂದರೆಗೀಡಾದ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳಿಗೆ ಸಂಬಂಧಪಟ್ಟ ಮರುನೆಲೆ ಕುರಿತ ಸರ್ಕಾರದ ಎಲ್ಲ ಯೋಜನೆಗಳು ಮತ್ತು ಜಾರಿಗೊಳಿಸುವ ಪ್ರಕ್ರಿಯೆಗಳ ಬಗ್ಗೆ ಸೂಕ್ತ ಮಾಹಿತಿ ನೀಡತಕ್ಕದ್ದು. ಇದು

ಅಭಿವೃದ್ಧಿ ಆಧಾರಿತ ಒಕ್ಕೆಳ್ಳಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಒಕ್ಕೆಳ್ಳಿಸುವ ವಸತಿ ಅಥವಾ ನಿರ್ವಹಣೆ ಮತ್ತು ಅದರ ಪ್ರಸ್ತಾಪಿಸಲಾದ
ಫಲಾನುಭವಿಗಳ ಕುರಿತು ಮಾಹಿತಿಯನ್ನು ಸಹ ಒಳಗೊಂಡಿದೆ. ಈ
ಪ್ರಕ್ರಿಯೆಯಲ್ಲಿ ಮೂಲನಿವಾಸಿಗಳು, ಅಲ್ಪಸಂಖ್ಯಾತರು, ಭೂಹಿನರು,
ಮಹಿಳೆಯರು ಮತ್ತು ಮಕ್ಕಳ ಪ್ರತಿನಿಧಿತ್ವವನ್ನು ಒಳಗೊಂಡಿರುವುದನ್ನು
ಶಾತ್ರಿ ಪಡಿಸಲು ವಿಶೇಷ ಗಮನ ನೀಡಬೇಕು.

- (ಇ) ತೊಂದರೆಗೊಳಗಾದ ವ್ಯಕ್ತಿಗಳು, ಗುಂಪುಗಳು ಅಥವಾ ಸಮುದಾಯಗಳ
ಸಂಪೂರ್ಣ ಪಾಲೋಳ್ಳುವಿಕೆಯಲ್ಲೇ ಇಡೀ ಮರುನೆಲೆಯ ಪ್ರಕ್ರಿಯೆಯನ್ನು
ಜಾರಿಗೊಳಿಸಬೇಕು. ತೊಂದರೆಗೊಳಗಾದ ವ್ಯಕ್ತಿಗಳು, ಗುಂಪುಗಳು ಅಥವ
ಸಮುದಾಯಗಳಿಗೆ ಮರುನೆಲೆಯ ದಿನಾಂಕಕ್ಕೆ ಮುಂಚಿತವಾಗಿ 90 ದಿನಗಳ
ನೋಟಿಸನ್ನು ಕೊಡತಕ್ಕದ್ದು;; ಹಾಗೂ
- (ಕೆ) ಸೂಕ್ತವಾಗಿ ಗುರುತಿಸಲಾದ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು
ತಟಸ್ಯ ವೀಕ್ಷಕರು ಮರುನೆಲೆಯ ಸಂದರ್ಭದಲ್ಲಿ ಹಾಜರಿದ್ದ ಬಲಪ್ರಯೋಗ,
ಹಿಂಸೆ ಅಥವಾ ಬೆದರಿಕೆಯನ್ನು ಒಳಗೊಂಡಿಲ್ಲವೆಂಬುದನ್ನು
ಶಾತ್ರಿಪಡಿಸಬೇಕು.
57. ಮನರ್ವಸತಿ ನೀತಿಗಳು ಮಹಿಳೆಯರು ಮತ್ತು ಅಲಕ್ಷಿತ ಮತ್ತು ದುರುಲ
ಗುಂಪುಗಳಿಗಾಗಿ ವಿನ್ಯಾಸಗೊಳಿಸಿರುವ ಕಾರ್ಯಕ್ರಮಗಳನ್ನು ಒಳಗೊಳ್ಳಬೇಕು.
ಆ ಮೂಲಕ ಅವರು ವಸತಿ, ಆಹಾರ, ನೀರು; ಆರೋಗ್ಯ, ಶೀಕ್ಷಣ, ಉದ್ಯೋಗ,
ವ್ಯಕ್ತಿ ಭದ್ರತೆ, ವಸತಿ ಭದ್ರತೆ, ಅಮಾನವೀಯವಾಗಿ ಅಥವಾ ಕೇಳಾಗಿ
ನಡೆಸಿಕೊಳ್ಳುವುದರಿಂದ ಸ್ವಾತಂತ್ರ್ಯ ಮತ್ತು ಓಡಾಡುವ ಸ್ವಾತಂತ್ರ್ಯದ
ಮಾನವಹಕ್ಕುಗಳನ್ನು ಸಮಾನವಾಗಿ ಅನುಭವಿಸುವುದನ್ನು ಶಾತ್ರಿಪಡಿಸಬೇಕು.
58. ಒಕ್ಕೆಳ್ಳಿಸುವಿಕೆಯ ತೊಂದರೆಗೆ ಒಳಗಾದ ವ್ಯಕ್ತಿಗಳು, ಗುಂಪುಗಳು ಅಥವಾ
ಸಮುದಾಯಗಳ ಮಾನವಹಕ್ಕುಗಳಿಗೆ ಹಾನಿಯಾಗಕೊಡು. ಈ ಹಕ್ಕು
ಸೂಕ್ತ ವಸತಿ ಹಕ್ಕು ಸಾಕಾರವಾಗುವುದನ್ನು ಒಳಗೊಂಡಿದೆ. ಇದು ಮರುನೆಲೆ
ನಿರ್ವಹಣೆಯಲ್ಲಿನ ಅತಿಥೇಯ ಸಮುದಾಯಗಳಿಗೂ ಸಮಾನವಾಗಿ
ಅನ್ವಯವಾಗುತ್ತದೆ.

V. ಬಲವಂತದ ಒಕ್ಕೆಳ್ಳಿಸುವಿಕೆಗೆ ಪರಿಹಾರಗಳು

ಬಲವಂತದ ಒಕ್ಕೆಳ್ಳಿಸುವಿಕೆಯ ಭೀತಿ ಇರುವ ಅಥವಾ ಅದಕ್ಕೆ ಒಳಗಾಗಿರುವ
ಎಲ್ಲ ವ್ಯಕ್ತಿಗಳಿಗೆ ಸಮಯೋಚಿತ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ.
ನ್ಯಾಯೋಚಿತ ವಿಚಾರಣೆ, ನ್ಯಾಯಿಕ ಸಮಾಲೋಚನೆ, ಕಾನೂನಿನ ಸಹಾಯ,

ಅಭಿವೃದ್ಧಿ ಆಧಾರಿತ ಒಕ್ಕೆಳ್ಳಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ವಾಪಸಾತಿ, ಮರುಸ್ಥಾಪನೆ, ಮರುನೇಲೆಸುವಿಕೆ, ಮನವಸತಿ ಮತ್ತು
ಪರಿಹಾರವನ್ನು ಸೂಕ್ತ ಪರಿಹಾರಗಳು ಒಳಗೊಂಡಿವೆ. ಹಾಗು ಅಭಿವೃದ್ಧಿ
ಆಧಾರಿತ ಒಕ್ಕೆಳ್ಳಿಸುವುದು ಮತ್ತು ಅಂತರರಾಷ್ಟ್ರೀಯ ಮಾನವೀಯ
ಕಾನೂನುಗಳ ಗಂಭೀರ ಉಲ್ಲಂಘನೆಗೆ ತುತ್ತಾದವರ ಪರಿಹಾರ ಮತ್ತು
ದುರಸ್ತಿ ಹಕ್ಕು ಕುರಿತ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳಿಗೆ
ಅನುಗುಣವಾಗಿರತಕ್ಕದ್ದು.

ಎ. ಪರಿಹಾರ

60. ಸಾಮಾನ್ಯ ಕಲ್ಯಾಣವನ್ನು ಪ್ರೋತ್ಸಾಹಿಸುವ ಸಲುವಾಗಿ ಒಕ್ಕೆಳ್ಳಿಸುವುದು
ಅನಿವಾರ್ಯ ಮತ್ತು ಅವಶ್ಯಕವಾದಾಗ, ಆಸ್ತಿಯಲ್ಲಿನ ಹಕ್ಕುಗಳು ಅಥವಾ
ಆಸಕ್ತಿಗಳು ಒಳಗೊಂಡಂತೆ ವೈಯಕ್ತಿಕ, ನಿಜವಾದ ಅಥವಾ ಇತರ ಆಸ್ತಿ
ಅಥವಾ ವಸ್ತುಗಳ ಯಾವುದೇ ಹಾನಿಗೆ ನಿಷ್ಪಕ್ಷಪಾತ ಮತ್ತು ನ್ಯಾಯೋಚಿತ
ಪರಿಹಾರವನ್ನು ಪ್ರಬುಷ್ಟವು ಒದಗಿಸತಕ್ಕದ್ದು ಅಥವಾ ಖಾತ್ರಿಪಡಿಸತಕ್ಕದ್ದು.

ಅರ್ಥಿಕವಾಗಿ ಬೆಲೆ ಕಟ್ಟಬಹುದಾದ ಯಾವುದೇ ಹಾನಿಗೆ ಪರಿಹಾರ
ಕೊಡಬೇಕು. ಪರಿಹಾರವು ಪ್ರತಿ ಪ್ರಕರಣದ ಸಂದರ್ಭ ಮತ್ತು ಉಲ್ಲಂಘನೆಯ
ಗಂಭೀರತೆಯ ಪ್ರಮಾಣಕ್ಕೆ ತಕ್ಷಣಾಗಿರಬೇಕು. ಯಾವುವೆಂದರೆ ಜೀವ ಅಥವಾ
ಅವಯವಗಳ ಹಾನಿ; ದೈಹಿಕ ಅಥವಾ ಮಾನಸಿಕ ಶೋಂದರೆ; ಉದ್ಯೋಗ,
ಶೀಕ್ಷಣ ಮತ್ತು ಸಾಮಾಜಿಕ ಸೌಲಭ್ಯಗಳು ಒಳಗೊಂಡ ಅವಕಾಶಗಳ
ಕಳೆದುಕೊಳ್ಳುವುದು; ದುಡಿಮೆಯ ಸಾಮಧ್ಯದ ನಾಶವೂ ಸೇರಿದಂತೆ
ಅಥವಾ ಭೌತಿಕ ಹಾನಿ; ನ್ಯಾಯಿಕ ಅಥವ ಪರಿಣಿತರ ಸಹಾಯ, ಜಿಷ್ಣಿ
ಮತ್ತು ವೈದ್ಯಕೀಯ ಸೇವೆಗಳು ಹಾಗು ಮನೋವೈಜ್ಞಾನಿಕ ಮತ್ತು ಸಾಮಾಜಿಕ
ಸೇವೆಗಳಿಗೆ ತಗುಲುವ ವೆಚ್ಚ ಭೂಮಿ ಮತ್ತು ಸಾಮಾನ್ಯ ಆಸ್ತಿ ಸಂಪನ್ಮೂಲಗಳ
ಸ್ವರೂಪದಂತಹ ನಿಜವಾದ ಪರಿಹಾರಕ್ಕೆ ನಗದು ಪರಿಹಾರವೂ ಯಾವುದೇ
ಸಂದರ್ಭದಲ್ಲಿಯೂ ಸಮನಾಗುವುದಿಲ್ಲ. ಎಲ್ಲಿ ಭೂಮಿಯನ್ನು
ಕಳೆದುಕೊಳ್ಳಲಾಗಿದೆಯೋ ಅಲ್ಲಿ ಒಕ್ಕೆಳ್ಳದ ಜನರಿಗೆ ಗುಣಮಟ್ಟಿಗೆ ಗಾತ್ರ,
ಮತ್ತು ಮೌಲ್ಯವಿರುವ ಒಂದೇ ಪ್ರಮಾಣದ ಅಥವ ಉತ್ತಮವಾದ
ಭೂಮಿಯನ್ನು ಪರಿಹಾರವಾಗಿ ನೀಡಬೇಕು.

61. ಒಕ್ಕೆಳ್ಳದವರೆಲ್ಲರಿಗೂ ಅವರ ಆಸ್ತಿ ಮೇಲೆ ಒಡತನ ಇರಲಿ ಇಲ್ಲದಿರಲಿ
ಅವರಿಗೆ ಹಾನಿ ಪರಿಹಾರ, ರಕ್ಷಣೆ ಮತ್ತು ಅವರ ಹಾನಿಗೊಂಡ ಆಸ್ತಿಗಳ
ಸಾರಿಗೆಯ ಪಡೆದುಕೊಳ್ಳುವ ಅರ್ಥಿಕಾರವಿದೆ. ಇದರಲ್ಲಿ ಮೂಲ ವಸತಿ
ಮತ್ತು ಕಳೆದುಕೊಂಡ ಭೂಮಿ ಅಥವಾ ಪ್ರಕ್ರಿಯೆಯಲ್ಲಿ ಆದ ಹಾನಿಯೂ

ಅಭಿವೃದ್ಧಿ ಆಧಾರಿತ ಒಕ್ಕೆಳ್ಳಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ನೇರಿದೆ. ಪ್ರತಿಯೊಂದು ಪ್ರಕರಣದ ಸಂದರ್ಭಗಳನ್ನು ಪರಿಗಣಿಸಿ, ಸ್ವಂ
ವಸತಿಗಳಂತಹ ಅನೌಪಚಾರಿಕ ಆಸ್ತಿಗೆ ಸಂಬಂಧಿಸಿದ ಹಾನಿಗೂ ಪರಿಹಾರದ
ಸೌಲಭ್ಯವನ್ನು ಒದಗಿಸತಕ್ಕದ್ದು.

62. ಎಲ್ಲ ಪರಿಹಾರದ ಪ್ರಯೋಜನಿಗಳಿಗೂ ಮಹಿಳೆ ಮತ್ತು ಮರುಷರಿಭೂರೂ
ಸಹ ಘಟನೆಯ ವಿಗಳಾಗಿರಬೇಕು. ಒಂಟಿ ಮಹಿಳೆಯರು ಮತ್ತು
ವಿಧವೆಯರಿಗೂ ಅವರದೇ ಪರಿಹಾರದ ಹಕ್ಕನ್ನು ನೀಡಬೇಕು.
63. ಮರುನೆಲೆಯ ಸಹಾಯದ ವ್ಯಾಪ್ತಿಗೆ ಒಳಪಡದಿರುವವ್ಯಾಪ್ತರ ಮಟ್ಟಿಗೆ ಆರ್ಥಿಕ
ಹಾನಿಯು ಅಂದಾಜು ನಷ್ಟ ಹಾಗು ವೆಚ್ಚಗಳನ್ನು
ಪರಿಗಣಿಸತಕ್ಕದ್ದುಲಾದಾಹರಣೆಗೆ ಭೂ ನಿರ್ವೇಶನ ಮತ್ತು ವಸತಿ ರಚನೆ;
ವಸ್ತುಗಳು, ಮೂಲ ಸೌಕರ್ಯ; ಅಡವು ಅಥವ ಇತರೆ ಸಾಲದ ಮೇಲಿನ
ದಂಡಗಳು; ತಾತ್ವಾಲೀಕ ವಸತಿ; ಅಧಿಕಾರಶಾಖೆಯ ಮತ್ತು ಕಾನೂನಿನ
ಶುಲ್ಕಗಳು; ಪರ್ಯಾಯ ವಸತಿ; ಕಳೆದುಕೊಂಡ ಕೂಲಿ ಮತ್ತು ಸಂಬಳ;
ಕಳೆದುಕೊಂಡ ಶೈಕ್ಷಣಿಕ ಅವಕಾಶಗಳು; ಆರೋಗ್ಯ ಮತ್ತು ವೆದ್ಯಕೀಯ
ಆರ್ಥಿಕ ಮತ್ತು ಸಾರಿಗೆ ವೆಚ್ಚಗಳು (ವಿಶೇಷವಾಗಿ ಜೀವನಾಧಾರದ
ಮೂಲಗಳಿಂದ ದೂರವಾದ ಮರುನೆಲೆ). ಎಲ್ಲಿ ಮನೆ ಮತ್ತು ಭೂಮಿ,
ಒಕ್ಕೆಳ್ಳದ ನಿವಾಸಿಗಳಿಗೆ ಜೀವನಾಧಾರ ಮೂಲವೂ ಆಗಿರುತ್ತದೋ ಅಲ್ಲಿ
ಪರಿಣಾಮ ಮತ್ತು ನಷ್ಟದ ಅಂದಾಜು ವ್ಯಾಪಾರ ನಷ್ಟದ ಮೌಲ್ಯ, ಸಲಕರಣೆ/
ದಾಸ್ತಾನು ಸಂಗ್ರಹ, ಜಾಸುವಾರು, ಭೂಮಿ, ಮರಗಳು/ಬೆಳೆ ಮತ್ತು
ಕಳೆದುಕೊಂಡ/ಕಡಿಮೆಯಾದ ಕೂಲಿ/ಸಂಬಳ ಮೌಲ್ಯವನ್ನು ಲೆಕ್ಕಕೆ
ತೆಗೆದುಕೊಳ್ಳಬೇಕು.

ಬಿ. ಹಿಂತಿರುಗಿಸುವುದು ಮತ್ತು ವಾಪಸಾತಿ

ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ (ಮೇಲೆ
ವ್ಯಾರ 8 ರಲ್ಲಿ ತಿಳಿಸಿರುವುದು ನೇರಿದಂತೆ) ಬಲವಂತದ ಒಕ್ಕೆಳ್ಳಿಸುವಿಕೆಯ
ಸಂದರ್ಭಗಳು ಹಿಂತಿರುಗಿಸುವುದು ಮತ್ತು ವಾಪಸಾತಿಗೆ ಅನುವು
ಮಾಡಿಕೊಡುವುದೇ ಇಲ್ಲ. ಹಾಗಾದರೂ ಸಂದರ್ಭಗಳು ಅನುವು
ಮಾಡಿಕೊಟ್ಟಾಗ ಬಲವಂತದ ಒಕ್ಕೆಳ್ಳಿಸುವಿಕೆಗೆ ಒಳಗಾದ ಎಲ್ಲ ವ್ಯಕ್ತಿಗಳು,
ಗುಂಪುಗಳು ಮತ್ತು ಸಮುದಾಯಗಳ ಈ ಹಕ್ಕಿಗಳನ್ನು ಆದ್ಯತೆಯಾಗಿ
ಪರಿಗಣಿಸಬೇಕು. ಆದರೂ ವ್ಯಕ್ತಿಗಳು, ಗುಂಪುಗಳು ಮತ್ತು
ಸಮುದಾಯಗಳನ್ನು ಅವರ ಮನೆಗಳು, ಭೂಮಿ ಅಥವ ಮೂಲಸ್ಥಳಗಳಿಗೆ
ಹಿಂತಿರುಗುವ ಅವರ ಇಚ್ಛೆಗೆ ಬಲವಂತಪಡಿಸಬಾರದು.

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಕ್ಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

65. ವಾಪಸಾತಿ ಸಾಧ್ಯವಿದ್ದರೆ ಅಥವಾ ಈ ಮಾರ್ಗದರ್ಶಿಗಳಿಗೆ ತಕ್ಷಂತೆ ಸಮರ್ಪಕವಾದ ಮರುನೆಲೆಸುವಿಕೆಯನ್ನು ಒದಗಿಸದಿದ್ದರೆ ಸೂಕ್ತ ಪ್ರಾಧಿಕಾರಗಳು ನಿಯಮಗಳನ್ನು ಸ್ಥಾಪಿಸಿ ಆರ್ಥಿಕ ಸಹಾಯ, ರಕ್ಷಣೆ ಮತ್ತು ಭದ್ರತೆ ಹಾಗು ಘನತೆಯೊಂದಿಗೆ ಮೂವನಿವಾಸ ಸ್ಥಳಗಳ ಅಥವ ಮನೆಗಳಿಗೆ ಸ್ವ-ಇಷ್ಟೆಯಿಂದ ವಾಪಸಾಗುವುದನ್ನು ಒಳಗೊಂಡ ಸಾಧನಗಳನ್ನು ಒದಗಿಸಬೇಕು. ಜವಾಬ್ದಾರಿ ಇರುವ ಪ್ರಾಧಿಕಾರಗಳು ಹಿಂತಿರುಗಿದ ವ್ಯಕ್ತಿಗಳ ಮರು ಸಮನ್ವಯತೆಗೆ ಅನುವು ಮಾಡಿಕೊಡಬೇಕು ಮತ್ತು ತೊಂದರೆಗೆ ಒಳಗಾದ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳು ಹಿಂತಿರುಗುವ/ ಮನ: ಸ್ವಾಧೀನದ ಪ್ರಕ್ರಿಯೆಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಸಂಘರ್ಷವಾಗಿ ಪಾಲ್ಯಾಳ್ಯವುದನ್ನು ಖಾತ್ರಿ ಪಡಿಸಲು ಪ್ರಯತ್ನಿಸಬೇಕು. ಈ ಪ್ರಕ್ರಿಯೆಯಲ್ಲಿ ಮಹಿಳೆಯರು ಸಮಾನವಾಗಿ ಮತ್ತು ಪರಿಣಾಮಕಾರಿಯಾಗಿ ಪಾಲ್ಯಾಳ್ಯವುದನ್ನು ಖಾತ್ರಿಪಡಿಸಲು ವಿಶೇಷ ಕ್ರಮಗಳ ಅಗತ್ಯವಿದೆ. ಆ ಮೂಲಕ ಪ್ರಸ್ತುತ ಕುಟುಂಬ, ಸಮುದಾಯ, ಸಾಂಸ್ಕೃತಿಕ, ಆಡಳಿತಾತ್ಮಕ, ನ್ಯಾಯಿಕ ಅಥವಾ ಇತರ ಲಿಂಗತ್ವ ಮೂರಾಂಗನ್ನು ಏರಿಕೊಳ್ಳಬಹುದು. ಈ ಮೂರಾಂಗನ್ನು ಮಹಿಳೆಯರ ನಿರ್ಣಯ ಅಥವಾ ಹೊರಗಿಡುವುದಕ್ಕೆ ಕಾರಣವಾಗಿವೆ.
66. ಹಿಂತಿರುಗುವ ವ್ಯಕ್ತಿಗಳು, ಗುಂಪುಗಳು ಮತ್ತು ಸಮುದಾಯಗಳು ಒಕ್ಕೆಲ್ಲಿಸಿದಾಗ ಹಿಂದೆ ಬಿಟ್ಟುಬಂದ ಕಳೆದುಕೊಂಡ ಆಸ್ತಿ ಮತ್ತು ಸ್ವತ್ವಗಳನ್ನು ಗರಿಷ್ಟೆ ಮಟ್ಟಕೆ ಜೀರ್ತರಿಸಿಕೊಳ್ಳಲು ಸಹಾಯ ಮಾಡುವುದು ಸೂಕ್ತ ಪ್ರಾಧಿಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ.
67. ತಮ್ಮ ನಿವಾಸ ಸ್ಥಳಗಳಿಗೆ ಹಿಂತಿರುಗಿದ ಮೇಲೆ ಆಸ್ತಿ ಮತ್ತು ಸ್ವತ್ವಗಳನ್ನು ಹಿಂಪಡೆಯುವುದು ಸಾಧ್ಯವಾಗದಿದ್ದಾಗ ಸೂಕ್ತ ಪ್ರಾಧಿಕಾರಗಳು ಬಲವಂತದ ಒಕ್ಕೆಲ್ಲಿನುವಿಕೆಗೆ ತುತ್ತಾದವರಿಗೆ ಸೂಕ್ತ ಪರಿಹಾರ ಅಥವಾ ನ್ಯಾಯಿಯುತ್ತ ದುರಸ್ತಿಯ ಇತರ ವಿಧಾನಗಳನ್ನು ಒದಗಿಸಬೇಕು ಅಥವಾ ಪಡೆಯಲು ಸಹಾಯ ಮಾಡಬೇಕು.
- ನಿ. ಮರು ನೆಲೆಸುವಿಕೆ ಮತ್ತು ಪನರ್ವಸತಿ
68. ಎಲ್ಲ ಪಕ್ಷಗಳೂ ವಾಪಸಾತಿಗೆ ಆದ್ಯತೆ ನೀಡಬೇಕಾದರೂ ಕೆಲವು ಸಂದರ್ಭಗಳು (ಸಾಮಾನ್ಯ ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಥವ ಸುರಕ್ಷತೆ, ಆರೋಗ್ಯ ಅಥವ ಮಾನವಹಕ್ಕುಗಳ ಬೇಡಿಕೆಯೂ ಸೇರಿದಂತೆ) ನಿರ್ದಿಷ್ಟ ವ್ಯಕ್ತಿಗಳು ಗುಂಪುಗಳು ಮತ್ತು ಸಮುದಾಯಗಳಿಗೆ ಅಭಿವೃದ್ಧಿ

ಅಭಿವೃದ್ಧಿ ಆಧಾರಿತ ಒಕ್ಕಲೆಬೀಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಆಧಾರಿತ ಬಲವಂತದ ಒಕ್ಕಲೆಬೀಸುವಿಕೆಯಿಂದಾಗಿ ಮರು ನೇಲಿಗೆ ಕಾರಣವಾಗಿರುತ್ತವೆ. ಅಂತಹ ಮರು ನೇಲಿಯು ಸಮತೆ ಮತ್ತು ನ್ಯಾಯೋಚಿತ ರೀತಿಯಲ್ಲಿ ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿಗೆ ಅನುಗುಣವಾಗಿ ಜರುಗಬೇಕು.

VI. ಮೇಲ್ಬಿಚಾರಣೆ, ಮೌಲ್ಯಮಾಪನ ಮತ್ತು ಮುಂದುವರಿಕೆ(ಫಾಲೋಅಪ್) (ಪ್ಯಾರ 69-70)

69. ಒಕ್ಕಲೆಬೀಸುವುದರ ಕುರಿತ ಸಂಖ್ಯೆ, ರೀತಿ ಮತ್ತು ಪರಿಣಾಮಗಳ ಜೊತೆಗೆ ಪರಿಣಾಮಕಾರಿ ನಿಯಂತ್ರಣಾವಿರುವ ಆಡಳಿತ ವ್ಯಾಪ್ತಿ ಮತ್ತು ಪ್ರದೇಶದೊಳಗಡೆಯೇ ಜರುಗುವ ಬಲವಂತದ ಒಕ್ಕಲೆಬೀಸುವಿಕೆಯನ್ನು ದೃಢೀಕರಿಸುವ ಗುಣಾತ್ಮಕ ಹಾಗು ಪರಿಮಾಣಾತ್ಮಕ ಮೌಲ್ಯಮಾಪನದ ಮೇಲ್ಬಿಚಾರಣೆಯನ್ನು ಪ್ರಭುತ್ವಗಳು ಮಾಡತಕ್ಕದ್ದು. ಕಲಿತ ಪಾಠಗಳನ್ನು ಆಧರಿಸಿದ ಉತ್ತಮ ಆಚರಣೆಗಳು ಮತ್ತು ಸಮಸ್ಯೆ ಬಗೆಹರಿಸಿದ ಅನುಭವಗಳ ಅಭಿವೃದ್ಧಿ ಪಡಿಸುವುದನ್ನು ಮೇಲ್ತಾಣಿಸುವ ಸಲುವಾಗಿ ಮೇಲ್ಬಿಚಾರಣೆಯ ವರದಿಗಳು ಮತ್ತು ನಿರ್ಣಯಗಳನ್ನು ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟ ಅಂತರರಾಷ್ಟ್ರೀಯ ಪಕ್ಷಗಳಿಗೆ ಲಭ್ಯವಾಗುವಂತೆ ಮಾಡಬೇಕು.
70. ರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆಯಂತಹ ಸ್ವತಂತ್ರ ರಾಷ್ಟ್ರೀಯ ಸಂಸ್ಥೆಗೆ ಬಲವಂತದ ಒಕ್ಕಲೆಬೀಸುವುದನ್ನು ಮತ್ತು ಪ್ರಸ್ತುತ ಮಾರ್ಗದರ್ಶಿಗಳು ಹಾಗು ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿಗೆ ಅನುಗುಣವಾಗಿರುವುದನ್ನು ಮೇಲ್ಬಿಚಾರಣೆ ಹಾಗು ತನಿಬೆ ಮಾಡುವ ಜವಾಬ್ದಾರಿಯನ್ನು ವಹಿಸಬೇಕು.

VII. ಅಂತರರಾಷ್ಟ್ರೀಯ ಸಂಸ್ಥೆಗಳೂ ಸೇರಿದಂತೆ ಅಂತರ ರಾಷ್ಟ್ರೀಯ ಸಮುದಾಯದ ಪಾತ್ರ (71-74)

71. ವಸತಿ, ಭೂಮಿ ಮತ್ತು ಆಸ್ತಿ ಕುರಿತ ಮಾನವಹಕ್ಕನ್ನು ಮೇಲ್ತಾಣಿಸುವುದು, ರಕ್ಷಿಸುವುದು ಮತ್ತು ಮಾರ್ಪಣಸುವುದು ಅಂತರರಾಷ್ಟ್ರೀಯ ಸಮುದಾಯದ ಕರ್ತವ್ಯವಾಗಿದೆ. ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ಮತ್ತು ತತ್ವಂಬಂಧ ಪ್ರಮಾಣಗಳಿಡಿ ಬಲವಂತದ ಒಕ್ಕಲೆಬೀಸುವಿಕೆಯನ್ನು ನಿರ್ವಹಿಸುವ ಕಾರ್ಯವನ್ನು ಅಂತರರಾಷ್ಟ್ರೀಯ ಆರ್ಥಿಕ, ವ್ಯಾಪಾರ, ಅಭಿವೃದ್ಧಿ ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳು ಮತ್ತು ವಿಜ್ಞಿನರು ಜೊತೆಗೆ ಅಂತಹ ಸಂಸ್ಥೆಗಳ ಒಳಗೆ ಮತ್ತೆಲೂಯಿಸುವ ಹಕ್ಕು ಇರುವ ಸದಸ್ಯ ಅಥವ ದಾನಿ ರಾಷ್ಟ್ರಗಳು ಕಾರ್ಯಗತಗೊಳಿಸಬೇಕು.

ಅಭಿವೃದ್ಧಿ ಆರ್ಥಿಕ ವಿಕಾಸ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಗಿಡಿ

72. ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮದೇ ಆಚರಣೆಗಳು ಮತ್ತು ನೀತಿಗಳ ಪರಿಣಾಮವಾಗಿ ಬಲವಂತದ ಒಕ್ಕೆಲೆಬ್ಬಿಸುವಿಕೆಯ ಪ್ರಕರಣಗಳ ಕುರಿತ ದೂರು ವಿಧಾನವನ್ನು ಸ್ಥಾಪಿಸಬೇಕು ಅಥವ ಅಂಗೀಕರಿಸಬೇಕು. ಈ ಮಾರ್ಗದರ್ಶಿಗಳಲ್ಲಿ ಸೂಚಿಸಿರುವ ಪರಿಹಾರಗಳಿಗೆ ಅನುಗುಣವಾದ ನ್ಯಾಯಿಕ ಪರಿಹಾರವನ್ನು ತೊಂದರೆಗೀಡಾದವರಿಗೆ ಒದಗಿಸಬೇಕು.
73. ಟ್ರಾನ್ಸ್‌ನ್ಯಾಶನಲ್ ಕಾರ್ಪೊರೇಷನ್‌ಗಳು ಮತ್ತು ಇತರ ವ್ಯಾಪಾರ ಉದ್ದಿಮೆಗಳು ತಮ್ಮ ಕಾರ್ಯಕ್ಷೇತ್ರಗಳು ಹಾಗು ಪ್ರಭಾವವಿರುವ ವಲಯದಲ್ಲಿ ಬಲವಂತದ ಒಕ್ಕೆಲೆಬ್ಬಿಸುವಿಕೆಯೂ ಸೇರಿದಂತೆ ಸೂಕ್ತ ವಸತಿಯ ಮಾನವಹಕ್ಕನ್ನು ಗೌರವಿಸಬೇಕು.

VIII. ವ್ಯಾಖ್ಯಾನ

ಅಭಿವೃದ್ಧಿ ಆರ್ಥಿಕ ಒಕ್ಕೆಲೆಬ್ಬಿಸುವುದು ಮತ್ತು ಸ್ಥಳಾಂತರ ಕುರಿತ ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಮತ್ತು ಮಾರ್ಗದರ್ಶಿಗಳನ್ನು ವಿಶ್ಲೇಷಿಸಬೇಕು. ಬದಲಾಯಿಸುವುದು ಅಥವೆ ಮಾರ್ಗದರ್ಶಿಗೆ ಸೂಕ್ತ ವಸತಿಯ ಮಾನವಹಕ್ಕನ್ನು ಗೌರವಿಸಬೇಕು. ಇದನ್ನೇ ಅಂತರರಾಷ್ಟ್ರೀಯ ಮಾನವಹಕ್ಕುಗಳು, ನಿರಾಶ್ರಿತ, ಅಪರಾಧಿ ಅಥವಾ ಮಾನವೀಯ ಕಾನೂನು ಮತ್ತು ತತ್ವಂಬಂಧ ಪ್ರಮಾಣಗಳು ಸಹ ಗುರುತಿಸುತ್ತವೆ.

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಟಿಪ್ಪಣಿಗಳು (End Notes)

1. ರಿಪೋರ್ಟ್ ಅಥ್ವ ಯು.ಎನ್ ಸ್ಪೇಷಲ್ ರಾಮೋಟಿಂಗ್‌ರ್ ಅನ್ ಅಡಿಕ್ಲೋಟ್ ಹೌಸಿಂಗ್,
ಮೃಲೊನ್ ಕೊತಾರಿ, E/CN.4/2006/41, 21 ಮಾರ್ಚ್ 2006
Report of the UN Special Rapporteur on adequate housing, Miloon kothari, E/CN.4/2006/41, 21 March 2006.
2. ಮಿನಿಸ್ಟ್ರಿ ಅಥ್ವ ಹೌಸಿಂಗ್ ಅಂಡ್ ಅರ್ಬನ್ ಪಾವಟ್‌ ಎಲಿವೇಶನ್, ರಾಜೀವ್ ಆವಾಸ್
ಯೋಜನ್‌ ಗ್ರೈಡ್‌ಲೈನ್ಸ್, 2011
Ministry of Housing and Urban Poverty Alleviation, Rajiv Awas Yojana Guidelines, 2011.
3. ನಾಗಣ್ಯ ಅರ್ಬನ್ ಹೌಸಿಂಗ್ ಅಂಡ್ ಹ್ಯಾಬಿಟೇಟ್ ಪಾಲಿಸಿ, 2007, § 1.15
National Urban Housing and Habitat Policy, 2007, § 1.15.
4. ರಿಪೋರ್ಟ್ ಅಥ್ವ ದ ಇಲೆವೆಂಟ್ ಫ್ರೇವ್ ಇಯರ್ ಪಾಲ್ನ್‌ ವರ್ಕ್‌ಫೋರ್ಮ್ ಗ್ಲೂಪ್ ಅಥ್ವ
ಹೌಸಿಂಗ್, ಮಿನಿಸ್ಟ್ರಿ ಅಥ್ವ ಹೌಸಿಂಗ್ ಅಂಡ್ ಅರ್ಬನ್ ಪಾವಟ್‌ ಎಲಿವೇಶನ್,
ಗೌರ್ವಮೆಂಟ್ ಅಥ್ವ ಇಂಡಿಯಾ
Report of the Eleventh Five Year Plan Working Group on Urban Housing, Ministry of Housing and Urban Poverty Alleviation, Government of India.
5. ನಾಗಣ್ಯ ಅರ್ಬನ್ ಹೌಸಿಂಗ್ ಅಂಡ್ ಹ್ಯಾಬಿಟೇಟ್ ಪಾಲಿಸಿ, 2007, ಗೌರ್ವಮೆಂಟ್
ಅಥ್ವ ಇಂಡಿಯಾ
National Urban Housing and Habitat Policy 2007, Government of India.
6. ರಿಪೋರ್ಟ್ ಅಥ್ವ ದ ಇಲೆವೆಂಟ್ ಫ್ರೇವ್ ಇಯರ್ ಪಾಲ್ನ್‌ ವರ್ಕ್‌ಫೋರ್ಮ್ ಗ್ಲೂಪ್ ಅಥ್ವ
ರೂರಲ್ ಹೌಸಿಂಗ್, ಮಿನಿಸ್ಟ್ರಿ ಅಥ್ವ ರೂರಲ್ ಡೆವಲೆಪ್‌ಮೆಂಟ್, ಗೌರ್ವಮೆಂಟ್ ಅಥ್ವ
ಇಂಡಿಯಾ
Report of the Eleventh Five Year Plan Working Group on Rural Housing, Ministry of Rural Development, Government of India.
7. ಹಲವಾರು ಸುಪ್ರೀಂ ಕೋರ್ಟ್ ತೀರ್ಮಾನಗಳು ಇದನ್ನು ಪ್ರತಿಪಾದಿಸುತ್ತವೆ, ಯು.ಎ ಆವಾಸ್
ವಿವಂ ವಿಕಾಸ್ ಪರಿಪರ್ದ್ ವಿ.ಸಿ. ಹೌಸಿಂಗ್ ಸೊಸೈಟಿ ಲಿ., ಚಮೇಲಿಸಿಂಗ್
ಅಂಡ್ ಅದರ್ ವಿ.ಸಿ. ಅಥ್ವ ಉತ್ತರಪ್ರದೇಶ [(1996) 2 SCC 549 132],
ಪ್ರಾನ್ಸಿಸ್ ಕೋರಲಿ ವಿ.ಸಿ. ಯೂನಿಯನ್ ಟೆರಿಟರಿ ಅಥ್ವ ದೆಹಲಿ (AIR 1981 SC 746,
at 753); ಶಾಂತಿ ಸ್ವಾರ್ ಬಿಲ್ಲರ್ ವಿ.ಸಿ. ನಾರಾಯಣ ಖಿಮಲಾಲ್ ತೊತಮೆ [(1990)

ಅಭಿವೃದ್ಧಿ ಆಧಾರಿತ ಒಕ್ಕಲೆಂಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

1 SCC 520]; ಒಲ್ಲಾ ಡೆಲ್ಲಿಸ್ ವಿ.ಸಿ. ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ [(1985) 3 SCC 545]; ಮಧುಕೇಶ್ವರ್ ವಿ.ಸಿ. ಸ್ಟೇಟ್ ಆಫ್ ಬಿಹಾರ [(1996) 5 SCC 125]; ಗ್ರಾಮ್ಯ ಫೋನ್ ಕಂ.ಆಫ್ ಇಂಡಿಯಾ ವಿ.ಸಿ. ಬಿ.ಬಿ. ಪಾಂಡೆ [1984 (2) SCC 534]; ಪಿಯುಸಿಲ್ ವಿ.ಸಿ. ಯೂನಿಯನ್ ಆಫ್ ಇಂಡಿಯಾ [1997 (3) SCC 433]; ಮತ್ತು CERC v/s ಯೂನಿಯನ್ ಆಫ್ ಇಂಡಿಯಾ [(1995) (3) SCC 42].

This has been established in numerous Supreme Court decisions, including U.P. Avas Evam Vikas Parishad v. Friends Coop. Housing Society Ltd; Chameli Singh and others v. State of UP [(1996) 2 SCC 549 132]; Francis Coralie vs. Union Territory of Delhi (AIR 1981 SC 746, at 753); Shantistar Builders v. Narayan Khimalal Totame [(1990) 1 SCC 520]; Olga Tellis v. Bombay Municipal Corp. [(1985) 3 SCC 545]. Judgements that reaffirm the need to uphold international law and treaty obligations include: Madhu Kishwar v. State of Bihar [(1996) 5 SCC 125]; Gramaphone Co. of India v. B.B. Pandey [1984 (2) SCC 534], PUCL v. Union of India [1997 (3) SCC 433], and CERC v. Union of India [(1995) (3) SCC 42].

8. (1996) AIR 114 1995 SCC.
9. (1981) AIR SC 746 753.
10. (1996) 2 SCC 549 132.
11. (1985) 3 SCC 545.
12. (1997) 11 SCC 121.
13. (1990) 1 SCC 520.
14. ಸುಧಾಮೋಸಿಂಗ್ ಅಂಡ್ ಅದರ್ ವಿ.ಸಿ. ಗೌರ್ವಮೆಂಟ್ ಆಫ್ ಡೆಲ್ಲಿ ಅಂಡ್ ಅನದರ್,, W.P. (C) Nos. 8904/2009, 7735/2007, 7317/2009 and 9246/2009, ಹ್ಯೆ ಕೋಟ್ ಆಫ್ ಡೆಲ್ಲಿ, ಫೆಬ್ರವರಿ, 11 2010.
Sudama Singh and Others vs. Government of Delhi and Anr., W.P. (C) Nos. 8904/2009, 7735/2007, 7317/2009 and 9246/2009, High Court of Delhi, February 11, 2010.
15. ಪಿ.ಕೆ.ಕೌಲ್ ವಿ.ಸಿ. ಎಸ್ಟೇಟ್ ಆರ್ಥಿಕರ್ ಅಂಡ್ ಅನದರ್ ಅಂಡ್ ಅದರ್ W.P. (C) No. 5239/2004 & CM No. 11011/2004,ಹ್ಯೆ ಕೋಟ್ ಆಫ್ ಡೆಲ್ಲಿ, ನವೆಂಬರ್ 30,2010. P.K. Koul vs. Estate Officer and Anr. and Ors., W.P. (C)

ಅಭಿವೃದ್ಧಿ ಆರ್ಥಿಕ ಒಕ್ಕೆಲ್ಲಿನುಂಟಿರುವುದಕ್ಕಾಗಿ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

No. 15239/2004 & CM No. 11011/2004, High Court of Delhi, November 30, 2010.

16. ಸುಧಾಮೋಂಗ್ ಅಂಡ್ ಅದರ್ನ್ v/s ಗೌರ್ವಮೆಂಟ್ ಆರ್ ಡೆಲ್ಲಿ ಅಂಡ್ ಅನದರ್,, W.P. (C) Nos. 8904/2009, 7735/2007, 7317/2009 and 9246/2009 ಹ್ಯೆ ಕೋಟ್‌ ಆರ್ ಡೆಲ್ಲಿ, ಫೆಬ್ರವರಿ, 11 2010.
Sudama Singh and Others vs. Government of Delhi and Anr., W.P. (C) Nos. 8904/2009, 7735/2007, 7317/2009 and 9246/2009, High Court of Delhi, February 11, 2010.
17. ಪಿ. ಕೆ.ಕೌಲ್ v/s ಎಸ್ಟೇಟ್ ಆರ್ಥಿಸರ್ ಅಂಡ್ ಅನದರ್ ಅಂಡ್ ಅದರ್ನ್ W.P. (C) No. 15239/2004 & CM No. 11011/2004 ಹ್ಯೆ ಕೋಟ್‌ ಆರ್ ಡೆಲ್ಲಿ, ನವೆಂಬರ್ 30,2010,
P.K. Koul vs. Estate Officer and Anr. and Ors., W.P. (C) No. 15239/2004 & CM No. 11011/2004, High Court of Delhi, November 30, 2010.
18. ನಾರ್ಷಣಲ್ ಅರ್ಬನ್ ಹೌಸಿಂಗ್ ಅಂಡ್ ಹ್ಯಾಬಿಟೇಟ್ ಪಾಲಿಸಿ, 2007, 1.24 ಹ್ಯಾಂಡ್ ಬುಕ್ ಆನ್ ಯು.ಎನ್.ಬೇಸಿಕ್ ತ್ರಿನಿಪಲ್ ಅಂಡ್ ಗ್ರೇಡ್ಲೈನ್ ಆನ್ ಡೆವಲಪ್‌ಮೆಂಟ್ ಬೇಸ್ಡ್ ಎವಿಕ್ಷನ್ ಅಂಡ್ ಡಿಸ್ಟ್ರಿಂಗ್ ಮೆಂಟ್.
National Urban Housing and Habitat Policy, 2007, § 1.24.
19. ನಾರ್ಷಣಲ್ ಅರ್ಬನ್ ಹೌಸಿಂಗ್ ಅಂಡ್ ಹ್ಯಾಬಿಟೇಟ್ ಪಾಲಿಸಿ, 2007.
National Urban Housing and Habitat Policy, 2007, § 1.30.
20. ಜನರಲ್ ಕಾಮೆಂಟ್ 4, 'ದ ರೈಟ್ ಟು ಟ್ರೆಟ್ ಟು ಅಡಿಕ್ಸೆಟ್ ಹೌಸಿಂಗ್' (ಆರ್ಟಿಫಿಕಲ್ 11(1) ಆರ್ ದಿ ಕೊವೆನಂಟ್, ಯೂನೆಸ್ಕೋ ನೇರ್ವನ್ ಕಮಿಟಿ ಆನ್ ಇಕನಾಮಿಕ್ ಸೋಸಿಯಲ್ ಅಂಡ್ ಕಲ್ಪರಲ್ ರೈಟ್, 1991).
General Comment 4, 'The right to adequate housing' (Art. 11 (1) of the Covenant), United Nations Committee on Economic Social and Cultural Rights, 1991.
21. ವಸತಿ ಹಾಗೂ ಭೂಮಿ ಹಕ್ಕಿನ ಜಾಲವೂ ಒಳಗೊಂಡಂತೆ(www.hlrn.org), ಸೂಕ್ತ ವಸತಿಗಾಗಿ ವಿಶ್ವ ಸಂಸ್ಥೆಯ ವಿಶೇಷ ರಾಮೋಣಿಯರ್‌ನ ವರದಿಯನ್ನ ನೋಡಿ(<http://www.ohchr.org/english/issues/housing/index.htm>) ಅದರಲ್ಲೂ ಮಹಿಳೆ

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

ಮತ್ತು ವಸತಿ ಕುರಿತ ಪ್ರಶ್ನಾವಳಿ, ಅನುಬಂಧ 3, A/HRC/4/18, February 2007.
(<http://daccessdds.un.org/doc/UNDOC/GEN/G07/106/28/PDF/G0710628.pdf?OpenElement>)

These include the Housing and Land Rights Network (www.hlrn.org). See reports of the UN Special Rapporteur on adequate housing (<http://www.ohchr.org/english/issues/housing/index.htm>), in particular, see Questionnaire on Women and Housing, Annex 3, A/HRC/4/18, February 2007. (<http://daccessdds.un.org/doc/UNDoC/GEN/G07/106/28/PDF/G0710628.pdf?OpenElement>).

22. ಯೋನ್ಯೆಟೀಡ್ ನೇರನ್ನು ಜನರಲ್ ಅಸೆಂಬ್ಲಿ, ದ್ಯಾಕ್ಕಮೆಂಟ್ ನಂ. A/65/758 ಫೆಬ್ರವರಿ 25, 2011
United Nations General Assembly, Document No. A/65/758, February 25, 2011.
23. (2003) 6 SCC 1.
24. ಜನರಲ್ ಕಾಮೆಂಟ್ 7, 'ದ ರೈಟ್ಸ್ ಟಿ ಅಡಿಕ್ಷೇಂಟ್ ಹೌಸಿಂಗ್(ಅಟೆಕಲ್ 11.1 ಆಫ್ ದ ಕೋವೆನಂಟ್), ಫೋಸ್‌ ಎವಿಕ್ಷನ್', ಯೋನ್ಯೆಟೀಡ್ ನೇರನ್ನು ಕರ್ಮಟ ಆನ್ ಇಕನಾಮಿಕ್ ಸೋಷಿಯಲ್ ಅಂಡ್ ಕಲ್ಪರಲ್ ರೈಟ್ಸ್, 1997.
General Comment 7, 'The right to adequate housing (Art. 11.1 of the Covenant): forced evictions,' United Nations Committee on Economic Social and Cultural Rights, 1997.
25. ಸುಧಾಮ್ಹಿಂಗ್ ಅಂಡ್ ಅದರ್ಲ್ v/s ಗೌರಮೆಂಟ್ ಆಫ್ ಡೆಲ್ಲಿ ಅಂಡ್ ಅನದರ್, W.P. (C) Nos. 8904/2009, 7735/2007, 7317/2009 and 9246/2009 ಹ್ಯೆ ಕೋಟ್ ಆಫ್ ಡೆಲ್ಲಿ, ಫೆಬ್ರವರಿ, 11 2010.
Sudama Singh and Others vs. Government of Delhi and Anr., W.P. (C) Nos. 8904/2009, 7735/2007, 7317/2009 and 9246/2009, High Court of Delhi, February 11, 2010.
26. ಪಿ.ಕೆ ಕೌಲ್ v/s ಎಸ್‌ಟೇಟ್ ಆಫ್ಫಿಸರ್ ಅಂಡ್ ಅನದರ್ ಅಂಡ್ ಅದರ್ಲ್ W.P. (C) No. 15239/2004 & CM No. 11011/2004 ಹ್ಯೆ ಕೋಟ್ ಆಫ್ ಡೆಲ್ಲಿ, ನವೆಂಬರ್ 30, 2010.
P.K. Koul vs. Estate Officer and Anr. and Ors., W.P. (C) No. 15239/2004 & CM No. 11011/2004, High Court of Delhi, November 30, 2010.

ಅಭಿವೃದ್ಧಿ ಆಧಾರಿತ ಒಕ್ಕೆಲ್ಲಿನುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

27. ರಿಮೇಂಡ್‌ ಅಥವಾ ಯೊ.ವೋ ಸ್ಪೇಷಲ್ ರಾಮೇಂಡ್‌ಯಿರ್ ಅನ್ನು ಅಡಿಕ್ಸೆಂಟ್ ಹೌಸಿಂಗ್, ಮೈಲೂನ್ ಕೊತಾರಿ, ಇಲ್ಲಿ ಪ್ರಸ್ತುತ ಪಡಿಸಲಾಗಿದೆ. A/HRC/4/18, ಫೆಬ್ರವರಿ 2007. <http://www2.ohchr.org/english/issues/housing/annual.htm> ಈ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ.
- Presented in the report of the UN Special Rapporteur on adequate housing, Miloon Kothari, A/HRC/4/18, February 2007. Available at: <http://www2.ohchr.org/english/issues/housing/annual.htm>.
28. ಹ್ಯಾಮನ್ ರೈಟ್ಸ್ ಕೌನ್ಸಿಲ್ ರಸೋಲ್ಯೂಷನ್ , 6/27, A/HRC/6/L.11/add.1 19 ಡಿಸೆಂಬರ್ 2007. http://ap.ohchr.org/documents/E/HRC/resolutions/A_HRC_RES_6_27.pdf ಈ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ.
- Human Rights Council Resolution 6/27, A/HRC/6/L.11/add.1, 19 December 2007. Available at: http://ap.ohchr.org/documents/E/HRC/resolutions/A_HRC_RES_6_27.pdf.
29. ದೇಹಲಿಯ ಹೈಕೋರ್ಟ್, ತನ್ನ ಸುಧಾರ್‌ಸಿಂಗ್ ಅಂಡ್ ಅದರ್ ವಿ.ಸಿ.ಆರ್ ದೆಲ್ಲಿ ಅಂಡ್ ಅನದರ್ ಫೆಬ್ರವರಿ 11, 2010, ಮತ್ತು ಪಿ.ಕೆ ಕೌಲ್ ವಿ.ಸಿ.ಆರ್ ಅಫೀಸರ್ ಅಂಡ್ ಅನದರ್ ಅಂಡ್ ಅದರ್, W.P. (C) No. 15239/2004 & CM No. 11011/2004, ನವೆಂಬರ್ 30, 2010 ಈ ತೀರ್ಮಾಗಳಲ್ಲಿ ವಿಶ್ವಸಂಸ್ಥೆಯ ಮಾರ್ಗದರ್ಶಿಗಳನ್ನು ಕುರಿತು ಉಲ್ಲೇಖಿಸಿದೆ.
- The High Court of Delhi referred to the UN Guidelines in its judgments in the cases Sudama Singh and others v. Government of Delhi and others, February 11, 2010, and P.K. Koul vs. Estate Officer and Anr. and Ors., W.P. (C) No. 15239/2004 & CM No. 11011/2004, November 30, 2010.
30. ಉದಾಹರಣೆಗೆ ವಸತಿ ಮತ್ತು ಭೂಮಿ ಹಕ್ಕುಗಳ ಜಾಲ ಮತ್ತು ಹೃಬಿಟ್‌ ಇಂಟರ್ ನ್ಯಾಷನಲ್ ಕೋಲಿಫಿಲ್ಫ್‌ಗಳು ಇತರ ಸ್ವತಂತ್ರ ತಜ್ಜನ್ಮ ಮತ್ತು ಮಾರ್ಚಿ ವಿಶ್ವಸಂಸ್ಥೆಯ ವಿಶೇಷ ರಾಮೇಂಡ್‌ಯಿರ್‌ಯೊಂದಿಗೆ ಸಮಾಲೋಚಿಸಿ ಒಕ್ಕೆಲ್ಲಿನುವಿಕೆಯ ಪರಿಣಾಮಗಳನ್ನು ಅಳೆಯಲು ಸಾಧನವನ್ನು ಅಭಿವೃದ್ಧಿಗೊಳಿಸಿದೆ. forthcoming at www.hic-sarp.org For example, the **Eviction Impact assessment tool** being developed by Housing and Land Rights Network - Habitat International Coalition, in consultation with independent experts and the former UN Special Rapporteur on Adequate Housing; forthcoming at www.hic-sarp.org.
31. ಸುಧಾರ್‌ಸಿಂಗ್ ಅಂಡ್ ಅದರ್ ವಿ.ಸಿ.ಆರ್ ದೆಲ್ಲಿ ಅಂಡ್ ಅನದರ್,,

ಅಭಿವೃದ್ಧಿ ಆಧಾರಿತ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಿಸುವಿಕೆಯ ಕುರಿತ
ವಿಶ್ವಸಂಸ್ಥೆಯ ಮೂಲಭೂತ ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿ

W.P. (C) Nos. 8904/2009, 7735/2007, 7317/2009 and 9246/2009
ಹ್ಯೇ ಕೋರ್ಟ್ ಅಫ್ ಡೆಲ್ಮಿ, ಫೆಬ್ರುವರಿ, 11 2010.

Sudama Singh and Others vs. Government of Delhi and Anr., W.P.
(C) Nos. 8904/2009, 7735/2007, 7317/2009 and 9246/2009, High
Court of Delhi, February 11, 2010.

32. ಪಿ. ಕೆ ಕೌಲ್ v/s ಎಸ್‌ಸೇಟ್ ಅಫೀಸರ್ ಅಂಡ್ ಅನದರ್ ಅಂಡ್ ಅದರ್ ವಿಧಾನ ನಂ
W.P. (C)
No. 15239/2004 & CM No. 11011/2004 ಹ್ಯೇ ಕೋರ್ಟ್ ಅಫ್ ಡೆಲ್ಮಿ,
ನವೆಂಬರ್ 30, 2010

P.K. Koul vs. Estate Officer and Anr. and Ors., W.P. (C) No. 15239/
2004 & CM No. 11011/2004, High Court of Delhi, November 30,
2010.

33. ಒಕ್ಕಲೆಬ್ಬಿಸುವ ಮತ್ತು ಸ್ಥಳಾಂತರವನ್ನು ಆರ್ಥಿಕ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ
ತತ್ವಗಳು ಹಾಗು ಮಾರ್ಗದರ್ಶಿಗಳ ಕೈಪಡಿಯ ಹಿಂದಿ, ಬಂಗಾಳಿ, ಮರಾಠಿ, ತಮಿಳು,
ಒರಿಯಾ ಮತ್ತು ಉದ್ಯುಕ್ತ ಭಾಷೆಗಳ ಅನುವಾದಗಳು ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ
ದೊರೆಯುತ್ತದೆ.

Translations in Hindi, Bengali, Telugu, Marathi, Tamil, Oriya and Urdu
Handbook on UN Basic Principles and Guidelines on Development-
based Evictions and Displacement available at: www.hic-sarp.org or
by writing to: info@hic-sarp.org

See website of the UN Special Rapporteur on Adequate Housing:
<http://www.righttohousing.org/> and <http://www.ohchr.org/EN/Issues/Housing/Pages/ForcedEvictions.aspx>.

34. ರಿಪೋರ್ಟ್ ಅಫ್ ಯು.ಎನ್.ಎನ್ ಸ್ಪೆಷಲ್ ರಾಪೋರ್ಟೆರ್‌ಯರ್ ಅನ್ ಅಡಿಕ್ಸೆಟ್ ಹೌಸಿಂಗ್,
ಮ್ಯೂಲೂನ್ ಕೊತಾರಿ, ಇಲ್ಲಿ ಪ್ರಸ್ತುತ ಪಡಿಸಲಾಗಿದೆ. A/HRC/4/18, ಫೆಬ್ರುವರಿ 2007.
<http://www2.ohchr.org/english/issues/housing/annual.htm> ಈ
ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ.

Presented in the report of the UN Special Rapporteur on adequate
housing, Miloon Kothari, A/HRC/4/18, February 2007. Available at:
<http://www2.ohchr.org/english/issues/housing/annual.htm>.

ವರ್ಷ ಮತ್ತು ಭೂಮಿ ಪಕ್ಷಗಳ ಜಾಲ: ಸಂಕ್ಷಿಳಣೆ ಬಗ್ಗೆ

HLRN ಸಂಕ್ಷಿಳಣೆ, ಹೃದಯಪೀಠ ಇಂಟರ್ ಕ್ಲಾಸರ್ಸ್‌ನಲ್ಲಿ ನೋಡಿರಿದ್ದೆ ನ ಒಂದು ಭಾಗವಾಗಿದ್ದು, ವರ್ಷ ಮತ್ತು ಭೂಮಿಯ ಮೂಲವ ಪಕ್ಷನ್ನು ಗುರುತಿಸಲು, ಸಮಾಧಿಕರಿಸಲು, ಶೈಲ್ಯಾಂಶಾಸನವನ್ನು ತೆಲಗೆ ಪೂರಿಸುವುದ್ದಿರೆ. ಅದರಲ್ಲಿ ಬರಿಗೆ ತರ್ಕಲ್ಪನ್ಯ ಇತ್ತೀ ಮತ್ತು ಮಹಿಳಾರ್ಥಿಗಳು ಹಾಂಡಿ ಮತ್ತು ಭಾರತಾಂದ ಬಾಯಿಗಳು ಬೇಕಾದ ಸರಳತ ಶೈಲಗಳಲ್ಲಿ ಮಾರ್ಗವಾಯಿಸುವುದಕ್ಕಾಗಿ ಗಳ ಇದು ಒಳಗೊಂಡಿದೆ. ಮಹಿಳಾರ್ಥಿಗಳ ಮತ್ತು, ಭೂಮಿ, ಆಗ ಮತ್ತು ಉತ್ಪಾದಿಕಾರಕ್ಕೆ ಪಕ್ಷಗಳನ್ನು ರಚಿಸುವುದು ಮತ್ತು ಶೈಲಾಂಶಾಸನವನ್ನು ತನ್ನ ಗಮನವನ್ನು ಕೇಂದ್ರಿಕಿಸಲಿದೆ. ಈ ವಿಷಯಗಳ ಬಗ್ಗೆ ದಾಖಲಾತ್ಮಕ ಮಹಿಳಾರ್ಥಿಗಳ ಸಂಖೇಯನ್ನೆ ನಿರ್ದಿಷ್ಟವುದು, ಮೂಲವ ಪಕ್ಷಗಳ ಶಕ್ತಿಗಳ ನೀಡಿದ್ದರಿಂದ ಮೊತ್ತಿಗೆ ಶ್ರೋತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮುಖ್ಯದ ವಿಷಯ ಮತ್ತು ಸಂಪರ್ಕಜಾಲ ನಿರ್ದಿಷ್ಟವ ಮೂಲಕ ತನ್ನ ಉದ್ದೇಶ ಸಾಧಿಸುವ ಗೂರ್ಚಿ ಮೊಂದಿದೆ.

ಹಂತ್ಯಾರಾಯಿ ಕಾನ್ಸಿಸ್ ವೇದಿಕೆ: ಸಂಕ್ಷಿಳಣೆ ಬಗ್ಗೆ

ಕಾನ್ಸಿಸ್ ಪರಿಷತ್ತು, ಹಂತ್ಯಾರಾಯಿವಾಗಿ ಅಭ್ಯರ್ಥಿಗಳ ಅವಶ್ಯಕತೆಯಿದೆ ಎಂಬ ಸಂಖೇಯವೇಂದರೆ ಅಂತ್ಯಾರಾಯಿ ಕಾನ್ಸಿಸ್ ವೇದಿಕೆಯು 2000 ಮಾರ್ಚ್‌ನ ನ್ಯಾರೆಂಫ್ರಾಯಿತು. ಕಾನ್ಸಿಸ್ ಅಭ್ಯರ್ಥಿ ಸ್ವಭಾವದ: ರಾಜಕೀಯವಾದದ್ದು ಇದು ವೇದಿಕೆಯ ಭಾವಿಸುತ್ತದೆ. ಸಾಮಾಜಿಕ ಮತ್ತು ಅಧಿಕಾರ ಅಣ್ಯಾಯಗಳಿಗೆ ಸ್ವಂತಿಸುವಂತಹ ಕಾನ್ಸಿಸ್ ಅಭ್ಯರ್ಥಿಗೆ ಇಂಥು ಬದ್ದಾಗಿದ್ದೇವೆ. ಈ ಪರಿಷತ್ತ ಪರಾಗಾಗಳಲ್ಲಿ ಹಂತ್ಯಾರಾಯಿ ಕಾನ್ಸಿಸ್ ವೇದಿಕೆಯು ವಿಧಿಕಾರಕ ಸಂಖೇಯನಿಗಳು, ಹಂತ್ಯಾರಾಯಿ ವ್ಯಾಪ್ತಿ ಪರಿಷಾರ, ಶೈಕ್ಷಣಿಕ ಸಂಘಾದಗಳು ಮತ್ತು ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಪರಿಪರಿಸಲು ಕಾನ್ಸಿಸ್ ಮದ್ದತ್ತಕೆಯನ್ನು ನಿರ್ದಿಷ್ಟಿಸುತ್ತಾ, ಕಾನ್ಸಿಸ್ ಪರಾಗಾರ್ಯ ಅಭ್ಯರ್ಥನ್ನು ನಿರ್ದಿಷ್ಟಿಸುತ್ತಾ ಬಂದಿದೆ. ಏದೆಂದರೆ ಬರಿಗೆ ತರ್ಕಲ್ಪನ್ಯ, ಪ್ರಾರ್ಥಿಕ್ಯಾರ್ಥಾದ ಗುಂಪುಗಳಿಗೆ ಗುರುತಿಸುತ್ತಾದ ಕಾನ್ಸಿಸ್ ಸೇವಣಿನ್ನು ಒದಗಿಸುತ್ತದೆ.

ಬಹುದಂಡ ಟ್ರೈಲ್ಯಾಫ್ಟ್‌ವಿಶಿಷ್ಟ, ಕಿಂತ ಗೋಪಾಲ, ಟ್ರೈಲ್ಯಾಫ್ಟ್‌ವಿಶಿಷ್ಟ
ಅಂದಿನ್ನಿಂದಿಗೆ ಅಂತಃ ಪ್ರಾಣ ಅಥವಾ ಮಧ್ಯ ಪರಿಸರ ಇಂತಹ
ಹಿನ್ನಿರ್ಣಯ ಮಾತ್ರ ಸುಖದ ಕಾರ್ಯಗಳಲ್ಲಿ ದೊರೆ ಅಥವಾ ಉತ್ತಮವಿಳು
‘ಅಭಿಪ್ರಾಯ ಅಥವಾ ಟ್ರೈಲ್ಯಾಫ್ಟ್‌ವಿಶಿಷ್ಟ ಮಾತ್ರ ಶ್ರಾವಣಪರಿಸರವಿಳು ಒಪ್ಪ ವೀಕ್ಷಣೆಯಿಂದ
ಮೂಲಭೂತ ತತ್ವಗಳ ಜ್ಞಾನ ಮಾತ್ರ ಮಾರ್ಗದರ್ಶಕಗಳು ಲಂಬ ಮಂಬಿಗಾಗಿ
ಅಧಿಕಾರಿಗಳಿಗೆ.

ಇನ್ನ ಜಾಗೆ ಥಿಂಡಿ ಅವುಗಳ ಹಾಲ ಇಂತಹ ಸಂಪರ್ಕ ಕಾರಣಕ್ಕೆ ನೇರಿರು
ಸಂಘರ್ಷಗಳು, ಅಭಿಪ್ರಾಯ ಅಥವಾ ಟ್ರೈಲ್ಯಾಫ್ಟ್‌ವಿಶಿಷ್ಟ ಮಾತ್ರ ಶ್ರಾವಣಪರಿಸರವಿಳು
ಹಿಂತ ವೀಕ್ಷಣೆಯಿಂದ ಮೂಲಭೂತ ತತ್ವಗಳ ಜ್ಞಾನ ಮಾರ್ಗದರ್ಶಕಗಳು ಕಾರಣಕ್ಕೆ
ಉತ್ತಮವಿಳು, ಅಥವಾ ಮಧ್ಯದರ್ಶಕ, ಸಾರಾಂಶ ಅಧಿಕಾರಿಗಳ ಮಾತ್ರ ಇರು
ಹಿಂತ ಇಂದ್ರ ಸಂಕ್ರಾಂತಿ ಅವರ್ತಿತ ಇಂದ್ರ ಅರಣ್ಯ, ಶ್ರಾವಣಪರಿಸರ
ಹಿಂತ ಇಂದ್ರಾಂಶು ಅಂದಿನ್ನಿಂದ ಕಾಂಪಿತ, ಅ ಮೂಲಕ ಹಿಂತ ಇಂದ್ರ ಶಂಖಿಯಿಂದ,
ರಾತ್ರಿ ಮಾತ್ರ ಶಿಂಗ ಸಾರಾಂಶ ಮಾರ್ಗಿನಿ, ಇರು ರಾತ್ರಿ ಶಿಂಗ ಮಾತ್ರ
ಅಂದಿನ್ನಿಂದ ಇಂದ್ರಾಂಶ ಸಾರಾಂಶ ಇಂದ್ರ, ಸಂಕ್ರಾಂತಿ ಅಥವಾ ಉತ್ತಮವಿಳು
ಕಾರ್ಯಗಳಿಗೆ, ಅಂದಿನ್ನಿಂದಿಗೆ ಮಾತ್ರ ಮಾರ್ಗದರ್ಶಕಗಳಿಂದ
ವೀಕ್ಷಣೆಯಿಂದ ಅಧಿಕಾರಿಗಳಿಗೆ.

ವೀಕ್ಷಣೆಯ ಏ ಮಾರ್ಗದರ್ಶಕಗಳ ಬಗ್ಗೆ ಸಂಪರ್ಕದರ್ಶಕಗಳಿಂದ ಅಧಿಕಾರಿಗಳಿಗೆ
ಸಂಪರ್ಕದರ್ಶಕ ಇಂದ್ರ, ಸಾರಾಂಶ ಅಧಿಕಾರಿ, ಮಾತ್ರ ವಿಷಯಕರಿಗಳು, ಸಾರಾಂಶಗಳು,
ಸಾರಾಂಶದ ಸಂಕ್ರಾಂತಿ, ಸಾರಾಂಶ ಶ್ರಾವಣಪರಿಸರವಿಳು ಮತ್ತು ಉತ್ತಮವಿಳು ಮಾತ್ರ
ಏ ಮಾರ್ಗದರ್ಶಕ ಟ್ರೈಲ್ಯಾಫ್ಟ್ ಮಾರ್ಗ ಶ್ರಾವಣ ಮಾತ್ರವಿಳು ಮಾಲಿನ
ವೀಕ್ಷಣೆಯ ಮಾರ್ಗದರ್ಶಕಗಳ ಬಗ್ಗೆ ಇಂದ್ರ ಮಾರ್ಗದರ್ಶಕ ಈ ಅಂದಿನ್ನಿಂದ
ಅಧಿಕಾರಿಗಳಿಗೆ.

ವೀಕ್ಷಣೆಯ ಮಾರ್ಗದರ್ಶಕಗಳ ಬಗ್ಗೆ ಇಂದ್ರ ಮಾರ್ಗದರ್ಶಕ, ಈ ಮಾರ್ಗದರ್ಶಕಗಳಿಗೆ
ಟ್ರೈಲ್ಯಾಫ್ಟ್‌ವಿಶಿಷ್ಟ ಅಂದಿನ್ನಿಂದಿಗೆ ಇಂದ್ರ ಮಾತ್ರ ಸಂಪರ್ಕದರ್ಶಕಗಳ ಮಾತ್ರವಿಳು
ರಾತ್ರಿಯ ಮಾತ್ರ ಸಾರಾಂಶ ಶ್ರಾವಣಪರಿಸರವಿಳು ಅಂದಿನ್ನಿಂದಿಗೆ ಇಂದ್ರ
ಮಾತ್ರ ಅಂದಿನ್ನಿಂದಿಗೆ ಕಾರ್ಯಗಳಿಗೆ ವೀಕ್ಷಣೆಯಿಂದ ಅಂದಿನ್ನಿಂದಿಗೆ
ಅಂದಿನ್ನಿಂದಿಗೆ ಮೂಲಕ ಖಚಿತವಾಗಿ ಅಂದಿನ್ನಿಂದಿಗೆ ಕಾರ್ಯಗಳಿಗೆ, ಕಾರ್ಯಗಳಿಗೆ
ಉತ್ತಮವಿಳು ಅಂದಿನ್ನಿಂದಿಗೆ ಅಂದಿನ್ನಿಂದಿಗೆ ಅಂದಿನ್ನಿಂದಿಗೆ, ಸಾರಾಂಶ
ಸಂಘರ್ಷಗಳ ಮಾತ್ರ ಅಂದಿನ್ನಿಂದಿಗೆ ಅಂದಿನ್ನಿಂದಿಗೆ ಅಂದಿನ್ನಿಂದಿಗೆ, ಸಾರಾಂಶ
ಅಂದಿನ್ನಿಂದಿಗೆ ಮಾತ್ರ ಅಂದಿನ್ನಿಂದಿಗೆ ಅಂದಿನ್ನಿಂದಿಗೆ, ಸಾರಾಂಶ